

ಮೂಡಲ ವ್ಯಾಖ್ಯಾನ

(ವಿಚಾರ ಸಂಕೆರಣ ಪ್ರಬಂಧಗಳು)

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ



ಮೂಡಲ ವೈಭವ

(ವಿಚಾರ ಸಂಕಿರಣ ಪ್ರಬಂಧಗಳು)

ಸಂಪಾದಕರು

ಡಾ. ಜಿ. ಆರ್. ತಿಪ್ಪೇಸ್ವಾಮಿ



ಕನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಬೆಂಗಳೂರು - ೫೬೦ ೦೦೨

MOODALA VAIBHAVA - A collection of Seminar Articles. Edited by Dr. G.R.Tippeswamy. Published by Karnataka Janapada Yakshagana Academy, Nrupathunga Road, Bangalore - 560 002 Pages 81 + XII

© ಕಾರ್ಯಕ್ರಮದಾರಿ

ಪ್ರಥಮ ಮುದ್ರಣ : 1998

ಚೆಲೆ ರೂ. 25/-

ಕರ್ನಾಟಕ ಯಾತ್ರಾ ಪ್ರಸಂಗ

ಅಕ್ಷರ ಜೋಡನೆ ಮತ್ತು ಮುದ್ರಣ



ಅಭಾಕ್ತಾ

ಬಸವೇಶ್ವರನಗರ, ಬೆಂಗಳೂರು-79

ದೂ : 3482666

ಅಧ್ಯಕ್ಷರ ಮಾತ್ರ

ಕನಾಡಕ ಜಾನಪದ ಮತ್ತು ಯಕ್ಕಾನ ಆಕಾದೆಮಿ ನಾಡಿನಾಢೂತ ಕನಾಡಕದ ಅಪ್ರಾವೇಚನಪದ ಕಲೆಗಳನ್ನು ಪರಿಚಯ ಮಾಡಿಕೊಡುವ ಉದ್ದೇಶದಿಂದ ಆಯ್ದು ಜನಪದ ಕಲೆಗಳ ಮೇಳವನ್ನು ಅಯ್ಯಾ ಜಿಲ್ಲೆಗಳಲ್ಲಿ ವರ್ವಾದಿಸುತ್ತಿದೆ; ಈ ಮೂಲಕ ಜಿಲ್ಲೆಯ ಅವ್ಯಾಗ್ರಿ ಪ್ರಸಿದ್ಧಿಗೆ ಬಾಹರ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿ ಅವರ ಪ್ರತಿಭೆ ಅರ್ಥಲು ಅವಕಾಶ ಮಾಡಿಕೊಡಲಾಗುತ್ತಿದೆ. ಹಾಗೆಯೇ ಈ ಕಲಾಮೇಳಗಳ ಸಂದರ್ಭದಲ್ಲಿ ವಿಚಾರಗೋಣೀಗಳನ್ನು ಸಹ ನಡೆಸಿ ಜಾನಪದ ಅಸೆರ್ಟಿಗೆ ಮತ್ತು ವಿದ್ಯಾಂಸರಿಗೆ ಚಿಂತನ ವಾತಾವರಣವನ್ನು ಕಲ್ಪಿಸಲಾಗುತ್ತಿದೆ. ಒಟ್ಟಾರೆಯಾಗಿ ಜಾನಪದ ಸಂಶೋಧನೆಗೆ ಪ್ರೋತ್ಸಾಹ ಕೊಡುವಾಗ ಕನಾಡಕದ ಜಾನಪದದ ಬಗ್ಗೆ ಪ್ರಧಾನವಾಗಿ ಪ್ರಮುಖಸಲಾಗುತ್ತಿದೆ, ಆದರೆ ಜಾನಪದದಲ್ಲಿ ಪ್ರಾದೇಶಿಕ ವಿಭಿನ್ನಗಳು ಗರಿಷ್ಠ ಪ್ರಮುಖಾಳ್ವಲ್ಲಿ ಇರುವುದರಿಂದ ರಾಜ್ಯ ಭಾಷಕ್ಕೂ, ಜಿಲ್ಲೆ ಮತ್ತು ತಾಲ್ಲೂಕು ಫಾಟಕಗಳಿಗೂ ಜಾನಪದ ಮೂಲ ಸಾಮಗ್ರಿಯ ಧ್ವನಿಯಿಂದ ಮತ್ತು ಸ್ಥೋಯ ವೈಶಿಷ್ಟ್ಯಗಳ ಧ್ವನಿಯಿಂದ ಗಮನಾರ್ಹ ವ್ಯಾತ್ಯಾಸಗಳು ಆಗುತ್ತದೆ. ಈ ವ್ಯಾತ್ಯಾಸವನ್ನು ಸಹ ಸೂಕ್ಷ್ಮವಾಗಿ ಗುರುತಿಸುವುದು ಇಂದು ಜಾನಪದದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ. ಹೀಗಾಗಿ ಪ್ರತಿ ಜಿಲ್ಲೆಯ ಜಾನಪದದ ವಿವಿಧ ಮುಖಿಗಳ ಅಧ್ಯಯನ ಮತ್ತು ಸಂಶೋಧನೆಯನ್ನು ಈ ಸಂದರ್ಭದ ವಿಚಾರ ಸಂಕೆರಣಗಳು ತಮ್ಮ ಚೌಕಟ್ಟನಲ್ಲಿ ಅಳವಡಿಸಿಕೊಳ್ಳಲಿತ್ತವೆ. ಹೀಗಾಗಿ ಜಾನಪದದ ಪ್ರಾದೇಶಿಕ ವೈವಿಧ್ಯದ ಆಗೋಚರ ಮುಖಿಗಳು ತೆರೆದುಕೊಳ್ಳಲು ಅವಕಾಶವಾಗಿದೆ.

ಈ ಧ್ವನಿಯಿಂದ ಕೋಲಾರ ಜಿಲ್ಲೆಯ ಮುಖಿಬಾಗಿಲಿನಲ್ಲಿ 1995ರ ಅಕ್ಟೋಬರ್ 30 ಮತ್ತು 31ರಂದು ಕೋಲಾರ ಜಿಲ್ಲೆ ಜನಪದ ಕಲಾಮೇಳ ಹಾಗೂ ಜಿಲ್ಲೆ ಜಾನಪದವನ್ನು ಕುರಿತು ವಿಚಾರ ಸಂಕೆರಣವನ್ನು ವರ್ವಾದಿಸಲಾಗಿತ್ತು. ಎರಡು ದಿನಗಳ ಕಾಲ ನಡೆದ ವಿಚಾರಗೋಣಗಳಲ್ಲಿ ಮಂಡಿತವಾದ ಪ್ರಬಂಧಗಳನ್ನು ಮತ್ತು ಅಧ್ಯಾತ್ಮೀಯ ಉಪನ್ಯಾಸಗಳನ್ನು ಈ ಕೃತಿಯಲ್ಲಿ ಸಂಕಲಿಸಿ ಕೊಡಲಾಗಿದೆ. ಇದೇ ರೀತಿ ಅಳಾದೆಮಿ ನಡೆಸುವ ಎಲ್ಲ ವಿಚಾರ ಸಂಕೆರಣಗಳ ನಡೆವಳಿಗಳನ್ನು ಪ್ರಸ್ತರ ರೂಪದಲ್ಲಿ ಅಳಾದೆಮಿ ಪ್ರಕಟಿಸುತ್ತಿದೆ. ಈ ನಿಷ್ಟಿನಲ್ಲಿ ಇತ್ತೀಚೆನ ಕೃತಿ ಈ “ಮೂಡಲ ವೈಭವ”. ಇಲ್ಲಿ ಅಧ್ಯಾತ್ಮೀಯ ಭಾವಣಗಳು ಸೇರಿ 14 ಪ್ರಬಂಧಗಳು ಸೇವಣದೆಯಾಗಿವೆ. ಕೋಲಾರ ಜಿಲ್ಲೆಯ ಜನಪದ ಸ್ವತ್ವಗಳನ್ನು, ಸ್ವಭಾವಮಾರ್ಗಗಳನ್ನು, ಗ್ರಾಮ ದೇವತೆಗಳನ್ನು, ಭಾಷಾ ಸ್ವರೂಪವನ್ನು ಈ ಜಿಲ್ಲೆಯ ಜಾನಪದ ಸಂಗ್ರಹಕೆಯ ಸಮಸ್ಯೆಯ ಮತ್ತು ಸವಾಲುಗಳು ಮತ್ತು ಗಾರುಡಿಗರು, ಮಾಸ್ತಿಕರು ಮುಂತಾದ ಜನಾಂಗಗಳನ್ನು ಕುರಿತು ಕ್ಷೇತ್ರಾಧಾರಿತವಾದ ಅಧ್ಯಯನಗಳು ಇಲ್ಲಿ ಪ್ರಕಟಿಸಿಂದಿವೆ. ಪ್ರಬಂಧಕಾರರು, ಅತ್ಯಂತ ಶ್ರದ್ಧೆ ಮತ್ತು ಅಧ್ಯಯನೀಲತೆಯಿಂದ ಈ ಪ್ರಬಂಧಗಳನ್ನು ತಯಾರಿಸಿದ್ದಾರೆ. ಈ ಪ್ರಬಂಧಗಳಲ್ಲಿ ಕ್ಷೇತ್ರ ಕಾರ್ಯಕ್ರಾಮಗ್ರಿ, ವಿಶೇಷಣೆ, ಒಳನೇರೆಟಿ ಮತ್ತು ಸಂಶೋಧನೆಗಳು ಸಂಗಮಗೊಂಡಿವೆ. ಎಲ್ಲ ಲೇಖನಗಳು ಅತ್ಯಂತ ಶ್ರೇಷ್ಠ ಎನ್ನಲಾಗಿದ್ದರೂ ಜಾನಪದವನ್ನು ಕುರಿತ ಕೆಲವು ವಿಷಯಗಳು ಇಲ್ಲಿ ಮಾಟ್ಟ ಮೊದಲಬಾರಿಗೆ ಬೇಕು ಕಾಣುತ್ತಿರುವುದು ಸಂಶೋಧನ ಸಂಗತಿ. ನಮ್ಮ ವಿದ್ಯಾಂಸರು ಅವರವರ ಹಳ್ಳಿಗಳ ಕಡೆಗೆ ಮುಖಿ ಮತ್ತು ಮನಸ್ಸು

ಹಾಕಿದಾಗ ನಮ್ಮ ಸಂಸ್ಕೃತಿಯನ್ನು ಕುರಿತ ಎಪ್ಪು ವಿಪ್ಪುಲವಾದ ಮತ್ತು ಮುಖ್ಯವಾದ ಸಾಮಗ್ರಿ ದೊರೆಯಬಲ್ಲದು ಎಂಬುದಕ್ಕೆ ಇವು ತೋರ್ಹಿಕಾಗಿವೆ. ಇಂಥ ವಿಚಾರ ಸಹಕರಣವನ್ನು ಪರಿಸಿದ್ದಿಸುವಲ್ಲಿ ಅತ್ಯಂತ ನಿಸ್ಟೇ ಮತ್ತು ಪ್ರೀತಿಯಿಂದ ದುಡಿದ ನಮ್ಮ ಆಕಾಡೆಮಿ ಸದಸ್ಯತಾದ ಡಾಃ. ಪಿ.ಆರ್. ತಿಫ್ರೆಸ್‌ಸ್ನಾಮಿ ಮತ್ತು ಅಂದು ಕೋಲಾರ ಜಿಲ್ಲೆಯ ಕನ್ನಡ ಸಂಸ್ಕೃತಿ ಇಲಾಶೀಯ ಸಂಪಾದಕ ನಿರ್ದೇಶಕರಾಗಿದ್ದ ಶ್ರೀ. ಟಿ.ಎ.ಎಸ್. ದಕ್ಷಿಣಾಮೂರ್ತಿ ಅವರನ್ನು ನಾನು ಕೃತಜ್ಞತೆಯಿಂದ ನೇನೆಯುತ್ತೇನೆ. ಮಿಶ್ರರಾದ ಡಾ: ತಿಫ್ರೆಸ್‌ಸ್ನಾಮಿಯವರು ಮಿಶ್ರಭಾಷಿಗಳು ಗುಭಿರ ವಿದ್ವಾಂಸರು. ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ ತಮ್ಮ ಎಲ್ಲ ಕರ್ತೃಗಳನ್ನು ಅದರಲ್ಲಿ ಕೇಂದ್ರಿಕರಿಸಿ ದುಡಿಯುವ ಸ್ವಭಾವದವರು. ಈ ವಿಚಾರಸಂಕಾರಗಳ ವಿಷಯಗಳ ಯೋಜನೆ ಮತ್ತು ಸಂಪಾದನೆಯಲ್ಲಿ ಅವರು ತಮ್ಮ ಜಾನಪದ ಪ್ರೀತಿಯನ್ನು ಹಾಗೂ ವಿದ್ವತ್ತನ್ನು ಮರೆದಿರುತ್ತಾರೆ. ಇವರಿಗೆ ಮತ್ತೊಮ್ಮೆ ನಮ್ಮ ಪ್ರೀತಿಯ ಅಭಿನಂದನೆಗಳು. ಈ ಕೃತಿಯನ್ನು ಅತ್ಯಲ್ಲ ಕಾಲದಲ್ಲಿ ಅಭ್ಯಾಸಕ್ಕಾಗಿ ಮುದ್ರಿಸಿ ಕೊಟ್ಟ ಅಭ್ಯಾಸನ್ ಪ್ರಿಯರ್ಥ ಬೆಂಗಳೂರು ಅವರಿಗೆ ಆಕಾಡೆಮಿಯ ನೆನಕೆಗಳು. ಜಾನಪದ ಒದುಗರು ಇಂಥ ಕೃತಿಗಳನ್ನು ಪ್ರೀತಿಯಿಂದ ಪರಿಗಣಿಸಬೇಕೆಂದು ಮತ್ತು ಇವುಗಳ ಒರೆ ಕೋರೆಗಳನ್ನು ತಮ್ಮ ಆನುಭವದ ಹಿನ್ನಲೆಯಲ್ಲಿ ಆಕಾಡೆಮಿಗೆ ಬರೆದು ತಿಳಿಸಬೇಕೆಂದು ಕೋರುತ್ತೇನೆ.

ದಿನಾಂಕ: 2-3-98

ಬೆಂಗಳೂರು

ಡಾ: ಎಚ್.ಡಿ. ಲಕ್ಷ್ಮ್ಯಾಜಿ

ಅಧ್ಯಕ್ಷರು

ಕನಾಡಟಕ ಜಾನಪದ ಮತ್ತು ಯಕ್ಷಗಾನ ಆಕಾಡೆಮಿ
ಬೆಂಗಳೂರು.

ಸಂಪಾದಕರ ಮಾತ್ರ

ಯಾವುದೇ ನಾನಿನ ಬಹುಕೆನ ಚೆಕ್ಕಿರೋಯಿನ್ನು ಜನು ಪರಿಪರೆ ಹಾಗೂ ಸಂಪೂರ್ಣಾಯಿಗಳನ್ನು ತಿಳಿಯಬೇಕಾದರೆ ಅವರ ಪರಿಸರದ ಕಲೆಗಳನ್ನು ಅಧ್ಯಯನ ಮಾಡಬೇಕು. ಈ ಹಿನ್ನೆಲೆಯಲ್ಲಿ ನೋಡಿದಾಗ ಕೋಲಾರ ಜಿಲ್ಲೆಯಲ್ಲಿ ಸಾಕಷ್ಟು ಜನಪದ ಕಲೆಗಳಿವೆ. ಜನಪದ ಸಾಹಿತ್ಯವಿದೆ. ಈ ನೆಲದಲ್ಲಿ ದೂರೆಯುವ ಚೆನ್ನ ಕಡಿಮೆಯಾದರೂ ಇಲ್ಲಿಯ ಜನಪದ ಕಲೆಗಳ ಕೊಡ ಬಹಿಲ್ಲಿ. ಅದೇ ಈ ನೆಲದಲ್ಲಿ ಅರ್ಥಿದ ಜನಪದ ಕಲೆಗಳನ್ನು ಅಧ್ಯಾತ್ಮಿಕ ಇಟ್ಟುಕೊಳ್ಳಲಿವ್ವಲ್ಲಿ ವಿಫಲರಾಗಿರುವುದುಂಟು. ಜೊತೆಗೆ ಕಲಾವಿದರ ಬದುಕಿನ ಬಗೆಗೆ ದೀರ್ಘ ಚಿಂತನೆ ನಡೆಸುವ ವ್ಯಾಪಕಹಂತವನ್ನು ನಾವು ತಲ್ಲುಪಿಲ್ಲ. ಕೆಲವು ಕಲೆಗಳಂತೂ ಕಣ್ಣಿಯಾಗಿವೆ, ಇನ್ನೂ ಕೆಲವು ಕಣ್ಣಿಯಾಗಿತ್ತಾಡಿಗೆ. ಬಟ್ಟಾರ್ ಅಧ್ಯಾತ್ಮ ಸಂಭಾಷಣೆಯಲ್ಲಿ ಈ ಜನಪದಕಲೆಗಳು ಒಂದು ರೀತಿಯ ಆವಕ್ಷಪೆಗೆ ಗುರಿಯಾಗಿಬಿಟ್ಟಿವೆ. ಜನಮನದಿಂದ ದೂರವಾಗುತ್ತಿರುವ ನಮ್ಮ ಸಂಸ್ಕೃತಿಯ ದ್ವೋತಕವಾಗಿರುವ ಜನಪದ ಕಲೆಗಳನ್ನು, ಜಾನಪದ ಸಂಪತ್ತನ್ನು ಇಂದು ಉಳಿಸಬೇಕಾಗಿದೆ. ಸಂರಕ್ಷಿಸಬೇಕಾಗಿದೆ. ಈ ಆಶಯದಿಂದಲೇ ಕನಾಟಕ ಜಾನಪದ ಮತ್ತು ಯಕ್ಷಗಾನ ಆಕಾಡೆಮಿ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತ ಇಲಾಖೆ ಕೋಲಾರ, ಮುಳ್ಳಬಾಗಲು ತಾಲ್ಲೂಕು ಪಂಚಾಯಿತಿ ಸಮಿತಿ - ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಅಂಜನಾದಿ’ ‘ಮೂಡಲಭಾಗಿಲು’ - ಎಂದೆಲ್ಲ ಕರೆಸಿಕೊಂಡಿರುವ ಮುಳ್ಳಬಾಗಲಿನಲ್ಲಿ ‘ಮೂಡಲ ವೈಭವ’ ಎಂಬ ಹೆಸರಿನಲ್ಲಿ 95 ಆಕ್ರೋಬ್ರ್ 30,31ರಂದು ಕೋಲಾರ ಜಿಲ್ಲೆ ಜನಪದ ಕಲಾಮೇಳ ಮತ್ತು ವಿಚಾರ ಸಂಕೀರ್ಣವನ್ನು ವಿವರಿಸಲಾಗಿತ್ತು. ಜನಪದ ಕಲಾ ಪ್ರದರ್ಶನ ಹಾಗೂ ಈ ಪರಿಸರದ ಜಾನಪದದ ವಿವಿಧ ಮುಖಿಗಳ ಚಿಂತನೆ ನಡೆದ ಎರಡೂ ದಿನದ ಕಾಯಣಕ್ರಮವನ್ನು ಕೋಲಾರ ಜಿಲ್ಲೆ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಮಂಗಮ್ಮಿ. ಮುನಿಸಿಪಾಲಿ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು. “ಜೀವನದ ಭಾಗವಾಗಿ ಹುಟ್ಟಿಕೊಂಡಿರುವ ಜನಪದ ಹಾಡು, ಕುನೀತ, ಕಲೆ, ಕೆಡ ಮೂದಲೂದವ್ಯಾಗಳು ನಮ್ಮ ಹಿಂದಿನ ಸಂಪೂರ್ಣಾಯದ ಸಂಕೀರ್ಣಗಾಗಿವೆ. ಬದುಕಿನಲ್ಲಿ ಬಹುಫಾಯೆಯಾಗಿಯಂತೆ ಅವರ ಸಾಹಿತ್ಯದಲ್ಲಿ ಬದಲಾವಣೆಗಾಗಿವೆ. ಈ ಹಳೆಯ ಸಂಸ್ಕೃತಿ ದೂರದರ್ಶನ ಮೊದಲಾದ ಸಮೂಹ ಮಾಧ್ಯಮಗಳ ಅಭ್ಯರ್ಥಲ್ಲಿ ಮಾಯವಾಗುತ್ತಿದೆ. ಸಂಪೂರ್ಣಾವಾಗಿ ಕಣ್ಣಿಯಾಗುವ ಮನ್ನ ಆ ಹಳೆಯ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು, ಅಭಿವೃದ್ಧಿಪಡಿಸಿಕೊಳ್ಳಬೇಕು. ಈ ಪ್ರದೇಶದ ಜನಪದ ಕಲಾವಿದರಲ್ಲಿ ಈ ಬಗೆಯು ಜಾಗೃತಿ ಮೂಡಿಸುವ ಕೆಲಸವನ್ನು ಸಹಾಯಕ ನಿದೆ ಕೇರಳಕರಾಗಿರಿವ ಟಿ.ಎಸ್.ಎಸ್.ದರ್ಶಕಾಮೂತಿಕಾರ್ಯವರು ಕನ್ನಡ ಮತ್ತು ಸಂಸ್ಕೃತ ಇಲಾಖೆಯ ವರ್ತಿಯಿಂದ ಜನಪದ ಕಲಾ ಮೇಳ, ಪ್ರಮಾಣಿ ಉತ್ಸವ, ವಾರ್ಡ ಪರಿಕರ್ಗಳ ವಿಶರಣೆ - ಇತ್ಯಾದಿ ಕಾಯಣಕ್ರಮಗಳ ಮೂಲಕ ಈಗಾಗಲೆ ಮಾಡಿರುವುದು ಗಮನಾರ್ಹ ಸಂಗತಿ. ಕನಾಟಕದ ಜಾನಪದ ಮತ್ತು ಯಕ್ಷಗಾನ ಆಕಾಡೆಮಿಯೂ ಇದರ ಜೊತೆ ಪ್ರಫ್ರಮ ಬಾರಿಗೆ ಸೇರಿ ಗ್ರಾಮ್ಯಾಂತರ ಪ್ರದೇಶಗಳಲ್ಲಿ ಈ ಬಗೆಯ ಸಂಸ್ಕೃತಿಯನ್ನು ಬೆಳೆಸುವಲ್ಲಿ - ರೂಪಿಸುವಲ್ಲಿ ದನಿಗೂಡಿಸಿರುವುದು ಸಂತೋಷದ ವಿಷಯ. ಜನಪದ ಹಾಡುಗಳು ಕೆಲಸ ಮಾಡುವಾಗ ಹಾಡುತ್ತಾ ಸಂತೋಷಪಡಲು ಕಾರಣವಾದವು.

ಇಂಥ ಕಾರ್ಯಕ್ರಮಗಳು ಇನ್ನೂ ಹೆಚ್ಚಾಗಿಲಿ. ಮುಳಬಾಗಿಲು ನಿಜವಾಗಿಲು ಮೂಡಲಬಾಗಿಲು. ಇಲ್ಲಿಂದ ವೈಭವವನ್ನು ಪ್ರಾರಂಭ ಮಾಡಿದ್ದಿರಿ. ಅದು ಯಶಸ್ವಿಯಾಗಲೀ" ಎಂದು ಶ್ರೀಮತಿ ಮಂಗಳ್ಯು ಸಿಮ್ಮನಿಸ್ಯಾಮಿ ಅವರು ಹೇಳಿದ್ದು. ಕಣಾಟಕ ಜಾನಪದ ಮತ್ತು ಯತ್ನಗಾನ ಆಳಡಿಮೀಯ ಆಘಾತ್ಯಕಾದ ದಾ: ಹೆಚ್.ಜೆ.ಲಕ್ಷ್ಮೇಶ್‌ರಾಜ ಅವರು ಪ್ರಾಸ್ತಾವಿಕ ಭಾವಣೆ ಮಾಡುತ್ತಾ ಹೋಲಾರ ಜಿಲ್ಲೆ ಚಿನ್ನದ ಕಾರಣದಿಂದ ಹೇಗೆ ಪ್ರಸಿದ್ಧ ಹೊಂದಿದೆಯೋ ಹಾಗೆಯೇ ಚಿನ್ನದ ಬರವಣಿಗೆ ಗಾರಿಂದಲೂ ಪ್ರಸಿದ್ಧ ಹೊಂದಿದೆ ಎಂದು ಹೇಳಿದ್ದು. ತಮಿಳು, ತೆಲುಗು, ಕನ್ನಡ ಮೂರು ಭಾಷೆಗಳ ಸಮನ್ವಯ ಈ ನೇಲ. ಇಲ್ಲಿಗೆ ಸೂರ್ಯ ಆಗಮಿಸುವುದು ಮೂಡಲಬಾಗಿಲಿನಿಂದ. ಅಲ್ಲಿಂದ ಬೀಳಕು ಬಂದು ಕತ್ತಲು ಒಡುವುದು. ಹಾಗೆಯೇ ಇಲ್ಲಿಯ ಪ್ರಸಿದ್ಧ ಸಾಹಿತ್ಯಗಳಾದ ಡಿ.ವಿ.ಗುಂಡಪ್ಪ, ದಾ:ಮಾಸ್ಯಿಯವರ ಬರವಣಿಗೆ ಸಮಾಜದ ಜನರ ಅಂತರಂಗದ ಕತ್ತಲನ್ನು ಒಳಿಸುವಂಥದ್ದು. ಈ ಹಿನ್ನೆಲೆಯನ್ನು ಹೊಂದಿರುವ ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆ ಮತ್ತು ಆಳಡಿಮೀ ಗ್ರಾಮಾಂತರ ಪ್ರದೇಶಗಳ ಕರೆಗಳಿಗೆ ಪ್ರೋತ್ಸಾಹ ನೀಡಬೇಕು. ಕಾಲ ಬದಲಾಗಿ ಹಳ್ಳಾಡಿನ ಕರೆಗಳು ಯಾವುದೇ ಪ್ರೋತ್ಸಾಹವಿಲ್ಲದೆ ನಾಶವಾಗುತ್ತಿದೆ. ತಮ್ಮ ಮನಸ್ಸುತ್ತೋಷಕ್ಕಾಗಿ, ದೇವರ ಪ್ರೀತಿ ಸಂಪಾದಿಸಿಕೊಳ್ಳಲಿಕ್ಕಾಗಿ ಸೃಷ್ಟಿಗೊಂಡ ಕರೆಗಳು. ದೇವರ ಉತ್ಸವ, ಹಾತ್ ಇವುಗಳನ್ನು ಒಳ ಪ್ರೋತ್ಸಾಹದಿಂದ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಈಗ ಇಂಥವುಗಳು ಮರೆಯಾಗುತ್ತಿರುವುದರಿಂದ ಸಂಪಾದ ಹೊರ ಪ್ರೋತ್ಸಾಹದ ಕಾರಣಕ್ಕಾಗಿ ಹಲವ ಯೋಜನೆಗಳನ್ನು ಕಾರ್ಯಕ್ರಮಗಳನ್ನು ಸ್ಥಾಪಿಸಿದೆ. ಇವತ್ತು ಗ್ರಾಮಾಂತರ ಬದುಕು ಮತ್ತು ಸಾಹಿತ್ಯ ಹಿಂಬಾಳಿ, ಪದವಿಗಳ ವಸ್ತುವಾಗುತ್ತಿದೆ, ಸಂಶೋಧನೆಯ ಆರಂಭವಾಗುತ್ತಿದೆ. ವಿಶೇಷಿಯರು ಇಂದು ನಮ್ಮ ಸಾಹಿತ್ಯ, ಸಂಸ್ಕೃತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಆಕಾಶವಾಣಿ, ದೂರದರ್ಶನ ಕಲಾವಿದರುಗಳಿಗಿಂತ ಶ್ರೇಷ್ಠ ಮಟ್ಟಿದ ಗಾಯಕರು ಗ್ರಾಮಾಂತರ ಪ್ರದೇಶಗಳಲ್ಲಿದ್ದಾರೆ. ಅವರನ್ನು ಗುರುತಿಸುವ ಕೆಲಸ, ದಾಖಲಿಸುವ ಕೆಲಸ ಜಾನಪದ ಆಳಡಿಮೀಯಿಂದ ನಡೆಯುತ್ತಿದೆ. ಒಂದು ಕಡೆ ಸಂಶೋಧನೆ ಇಸ್ತೊಂದು ಕಡೆ ಕಲಾವಿದರ ಸಂಘಟನೆ - ಎರಡೂ ದಿಕ್ಷಿಷಣಲ್ಲಿ ಕಾರ್ಯಕ್ರಮವನ್ನು ಹಮೆಕ್ಕೊಳ್ಳುವ ಉದ್ದೇಶ ಜಾನಪದ ಆಳಡಿಮಿಯಿದೆ" ಎಂದೂ ಹೇಳಿದ್ದು. ಮುಳಬಾಗಿಲು ತಾಲ್ಲೂಕು ಪುಂಚಾಯಿತಿ ಅಧ್ಯಕ್ಷರಾದ ಸಿ.ವಿ.ಗೋಪಾಲ ಅವರು ಮುಖ್ಯ ಅತಿಥಿಗಳಾಗಿ ಆಗಿಸಿ ಮುಳಬಾಗಿಲು ಅಂಜನೇಯ ಸ್ಥಾಮಿ ಸ್ಥಳ. ಯಾವ ಕಾರ್ಯಕ್ರಮ ಹಾಕಿಕೊಂಡರೂ ಜಯವಾಗುತ್ತದೆಯ ನಂಬಿಕೆ ಇಲ್ಲಿದೆ ಹಾಗೆಯೇ ಸದರೀ ಕಾರ್ಯಕ್ರಮ ಜನರಲ್ಲಿ ಉತ್ಸಾಹವನ್ನು ತುಂಬಿತ್ತದೆ. ನಾವು ಚಿಕ್ಕಮರಾಗಿದ್ದಾಗಿ ತಮಟ್ಟಿಯ ಗತಿಗೆ ತಕ್ಷಣತೆ ಕುಸೀಯುತ್ತಿದ್ದೇವು. ಈಗ ಅಂಥ ಅವಕಾಶಗಳಿಂದ ವಂಚಿತರಾಗಿದ್ದೇವೆ ಎಂದರು. ಮುಳಬಾಗಿಲು ತಾಲ್ಲೂಕು ಶಾಸಕರಾದ ಆರ್.ಶ್ರೀನಿವಾಸ್ ಅವರು ಅಧ್ಯಕ್ಷತೆ ವಹಿಸಿ ಹಿಂದೆ ಇಡೀ ದಿನವೆಲ್ಲ ಅಯಾಸಪಟ್ಟಿ ಅದನ್ನು ಪರಿಹರಿಸಿಕೊಳ್ಳಲು ಬಯಲು ಸ್ವತ್ತ ಸಂಗೀತದಲ್ಲಿ ಮೈಮರೆಯುತ್ತಿದ್ದರು. ನಾಟಿ ಮಾಡುವಾಗ ಬರುವ ಸಂಗೀತದ ಇಂಟಿನ ಮುಂದೆ ಹೇಮಮಾಲಿನಿ ದ್ವಾರ್ಣೆ, ಸಂಗೀತ ಏನೇನೂ ಇಲ್ಲ, ಆ ಕಲೆ ಹೇಗೆ ಕಲಿತರು? ಅವರಿಗೆ ಗುರು ಇರಲಿಲ್ಲ, ಶಾಲೆ ಇರಲಿಲ್ಲ, ಸ್ನಾತದ ಪರಿಶ್ರಮದಿಂದ ಅವರು ಕಲಿತರು. ಎಷ್ಟೇ ಕಷ್ಟ ಬಂದರೂ ಇಂಷಾದ ಹಾಡು ಹಾಡಿಕೊಂಡು ಶ್ರಮವನ್ನು ಮರೆಯುತ್ತಿದ್ದರು. ಮೂರಾಸೆಮರದ ಕಾರ್ಯ ಕೇಳುವಾಗ ಯಾಲಪದ ಹಾಡಿಕೊಳ್ಳುತ್ತಿದ್ದರು, ತಾನಿರುವ ಅಪಾಯವನ್ನು ಮರೆತು, ಇವೆಲ್ಲ ಸ್ನಾತ್ಕೆಯಿಂದ

ಬಂದಿರುವಂತಹವು. ಅದರಲ್ಲಿರುವ ಸಂತೋಷ, ಸಂಭೂತಿ, ಆಗ್ನಿ ಪ್ರಭಾವದಿಂದ ಬಂದಿರುವ ಕಲೆಗಳಲ್ಲಿ ಇರುವದಿಲ್ಲ ಎಂದು ಹೇಳಿದರು. ಮುಳಬಾಗಲು ತಾಲ್ಮೂಕು ಪಂಚಾಯಿತಿ ಸಮಿತಿಯ ಕಾರ್ಯ ನಿರ್ವಾಹಕ ಆಧಿಕಾರಿಗಳಾದ ಕೆ.ಬಿಸವರ್ಯ, ತಹಸೀಲ್‌ಲ್ಯಾರ್ಡ್ ಎಸ್.ಎನ್.ಆಮೇಣಿಡ, ಕ್ರೈಸ್ತಾಧಿಕಾರಿಗಳಾದ ಲಿಂಗಮಹಂತು, ಜಿಲ್ಲಾ ಪಂಚಾಯಿತಿ ಸದಸ್ಯರಾದ ದುರುಗ್ಮೈ ಇವರಿಗಳು ವೇದಿಕೆಯ ಮೇಲೆ ಉಪಸ್ಥಿತಿರಿದ್ದಾರು. ಕಲಾವಿದ ರಾಜಿನಾನ್‌ಪರು ಪ್ರಾಥ್ಮಿಕನೆ ಹಾಡಿದರು. ಕೋಲಾರದ ಕನ್ಸಂಟ್ ಮತ್ತು ಸಂಸ್ಕೃತಿ ಇಲಾಖೆಯ ಸಂಪಾದಕ ನಿರ್ದೇಶಕರಾದ ಟಿ.ಎಸ್.ದಕ್ಷೀಂಜಾಮೂಲಿಕಿಯವರು ಸ್ವಾತಿತ್ವದಿಂದಿರುತ್ತಾರೆ. ಕೊಂಟಿಕ ಜಾನಪದ ಮತ್ತು ಯಾಕ್ರಾನ ಆಳಡೆಮೀ ಸದಸ್ಯರಾದ ಡಾಬೆಲ್‌ಆರ್.ತಿಪ್ಪೇಸ್‌ಸ್ಟ್ರೋಮ್ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಆತಿಥಿಗಳನ್ನು ಕಹಳಿ ಉದ್ದೇಶದರ ಮುಖ್ಯಾಂತರ ಸ್ವಾತಿತ್ವದಾಯಿತು.

ಉದ್ದೇಶನಿಯ ನಂತರ ಜಿಲ್ಲೆಯ ವಿವಿಧ ತಂಡಗಳಿಂದ ತಮಿಟೆ ವಾದನ, ವೇಲುನ್‌ತ್ಯಂ ಸೋಳಬಾನೆ ಪದ, ಮುಖಿವೀಣೆ, ಆರೆವಾದ್ಯ, ಕಾವಡಿ ಸ್ವತ್ತ, ಕೆಳಕೆ-ಮಾದಲಾದ ಕಲೆಗಳ ಪ್ರದರ್ಶನ ಜರುಗಿತು. 31ರಂದು ಬೆಳಿಗ್ಗೆ 10 ಗಂಡಿಗೆ ಅಂಜನೇಯ ದೇವಸ್ಥಾನದಿಂದ ಕಲಾವಿದರ ಮರವಣಿಗೆಯನ್ನು ಪರಾಡಿಸಲಾಗಿತ್ತು. ನಗರದ ಪ್ರಮುಖ ಬೇದಿಗಳಲ್ಲಿ ಸಾಗಿದ ಮರವಣಿಗೆಯಲ್ಲಿ ಮುಳಬಾಗಲು ತಾಲ್ಮೂಕು ಪಂಚಾಯಿತಿ ಆಧ್ಯಾತ್ಮರಾದ ಸಿ.ವಿ.ಗೌಡಪಾಲಿ, ಕ್ರೈಸ್ತಾಧಿಕೆಯಲ್ಲಿ ಆಧಿಕಾರಿಗಳಾದ ಲಿಂಗಮಹಂತು, ತಹಸೀಲ್‌ಲ್ಯಾರ್ಡ್ ಎಸ್.ಎನ್.ಆಮೇಣಿಡ, ಕೋಲಾರ ಕನ್ಸಂಟ್ ಮತ್ತು ಸಂಸ್ಕೃತಿ ಇಲಾಖೆಯ ಸಂಪಾದಕ ನಿರ್ದೇಶಕರಾದ ಟಿ.ಎಸ್.ದಕ್ಷೀಂಜಾಮೂಲಿಕ, ಕೊಂಟಿಕ ಜಾನಪದ ಮತ್ತು ಯಾಕ್ರಾನ ಆಳಡೆಮೀಯ ಸದಸ್ಯರಾದ ಡಾಬೆಲ್‌ಆರ್.ತಿಪ್ಪೇಸ್‌ಸ್ಟ್ರೋಮ್ ಭಾಗವತಿಸಿದ್ದಾರು. ಜನಪದ ಕಲಾ ಪ್ರದರ್ಶನ ಹಾಗೂ ಈ ಪರಿಸರದ ಜಾನಪದ ವಿವಿಧ ಮುಖಿಗಳ ಚೀತನೆ ಈ ವರದೂ ನಡೆಯಿತು. ಕೋಲಾರ ಜಿಲ್ಲೆಯ ಸಂಸ್ಕೃತಿಕ ಚರಿತ್ರೆಯಲ್ಲಿ ಇದೊಂದು ಮಹತ್ವದ ಕಾರ್ಯಕ್ರಮವನ್ನಿತು. ಕಲಾಮೇಳದ ಜೊತೆಯಲ್ಲಿಯೇ ಜರುಗಿದ 'ಕೋಲಾರ ಜಿಲ್ಲೆಯ ಜಾನಪದ', 'ಜನಾಂಗಿಯ ಆಧ್ಯಾತ್ಮನ' ಮತ್ತು 'ಸಂಪಾದ' ಗೊಣ್ಣುಗಳಲ್ಲಿ ಸ್ಥಳೀಯ ಜಾನಪದ ವಿವಿಧ ಮುಖಿಗಳನ್ನು ಪುರಿತ ಚೀತನೆ ನಡೆಯಿತು. ಆ ಎಲ್ಲ ಪ್ರಮುಖಾಗಳು ಇಲ್ಲಿ ಸಂಕಲಿತಗೊಂಡಿವೆ ಎಂದು ಹೇಳಲು ಹಾಷಣವೇಸುತ್ತಾರೆ. ಕೋಲಾರ ಜಿಲ್ಲೆಯಲ್ಲಿ ವ್ಯಾಪಕ ಹಂತದಲ್ಲಿ ಜನಪದ ಕಲಾಮೇಳ ಮತ್ತು ವಿಚಾರ ಸಂಕರಣೆ ಜಾನಪದ ಆಳಡೆಮೀಯಿಂದ ಜರುಗಿರುವುದು ಇದೇ ಪ್ರಫರ್ಮೆ. ವಿಚಾರ ಸಂಕರಣಾದ ಪ್ರಬಂಧಗಳು ಪ್ರಸ್ತುತರೂಪದಲ್ಲಿ ಮೊರುಬುಕ್ಕಿರುವುದು ಈ ಜಿಲ್ಲೆಯ ಬಗ್ಗೆ ಇದೇ ಪ್ರಫರ್ಮೆ. ಹಾಗಾಗಿ ಕೋಲಾರ ಜಿಲ್ಲೆಯ ಜಾನಪದ ಇತಿಹಾಸದ ಮೇಲೆ ಈ ಕ್ಷತಿ ಬೆಳಕು ಚೆಲ್ಲುತ್ತಿದ್ದು ಭಾವಿಸಿರುತ್ತೇನೆ. ಇಂಥಮೊಂದು ಕ್ಷತಿ ಮೊರುಬರಲು ಕಾರ್ಯಾರಾದ ಆಳಡೆಮೀ ಆಧ್ಯಾತ್ಮರಾದ ಈ ಎಚ್.ಡಿ.ಲಕ್ಷ್ಮಿಪ್ರಗಣಿಡ ಅವರಿಗೆ ನನ್ನ ಘೃತ್ಯಾವಂತಕ ಧನ್ಯವಾದಗಳು.

- ಡಾ॥ ಜಿ. ಆರ್.ತಿಪ್ಪೇಸ್‌ಸ್ಟ್ರೋಮ್

ಪರಿವಿಡಿ

ಅಧ್ಯಕ್ಷರ ಮಾತು	
ಸಂಪಾದಕರ ಮಾತು	
೧. ತೇರವ್ಯಾ ಸುತ್ತಮುತ್ತಲಿನ ಜಾನಪದ — ಎನ್. ರಾಮಚೆಂಡ್ರಪ್ಪ	1
೨. ಜಾನಪದ ಸ್ವತ್ತಗಳು — ರಂಗರಾಜ್ ಕೋಡಿಶಾಂಕುರ	12
೩. ಗ್ರಂಥದೇವತೆಗಳು ಹಾಗೂ ಸಾಂಸ್ಕೃತಿಕ ಸ್ತುತಾತ್ಮಕ — ಡಾ. ಬಿ. ಆರ್. ತಿಪ್ಪೆನ್ನಾಮಿ	16
೪. ಜಾನಪದ ಹಿನ್ನಲೆಯಲ್ಲಿ ಸ್ಥಳನಾಮಗಳು — ಡಾ. ಎ. ಗೋಪಾಲಕೃಷ್ಣ	19
೫. ಬಯಲಾಟದ ಹಳಮೆ (ಅಧ್ಯಕ್ಷ ಭಾವಣಾ) — ಬಿ. ಶಿವಗಂಗಾಯ್ ಕರಬಾಳು	25
೬. ಗಾರುಕಿಗಿರು — ಸರಸಿಂಹೆಗೌಡ ನಾರಕವಾಪುರ	33
೭. ಮಾಸ್ಕೀಕರು — ಲೈಫ್ಟೆ ಕೇಳಲಾರ	48
೮. ಜನಾಗಿಯ ಅಧ್ಯಯನ (ಅಧ್ಯಕ್ಷ ಭಾವಣಾ) — ಶ್ರೀ. ಎ. ಬಿ. ಬಿ. ಪಾಠುರು	59
೯. ದ್ವಿ ಭಾಷಾ ಜಾನಪದ ಸ್ವರೂಪ — ವಿ. ಚಂದ್ರಶೇಖರ ನಂಗಲಿ	63
೧೦. ಅತ್ಯೇ ಬಬ್ಬಳು ಬೇಕಿದ್ದಾರೆ — ಸ. ರಘುನಾಥ್	67
೧೧. ಸಂಗ್ರಹಕಾರ್ಯವೇ ನಡೆದಿಲ್ಲ — ಶ್ರೀ. ಆರ್. ಲಕ್ಷ್ಮಿನಾರಾಯಣ	70
೧೨. ಸಂಸ್ಕೃತಯ ವಲುಬಿಗಳನ್ನು ಸಂಗ್ರಹಿಸಿದ್ದುವುದು — ಹರ್ವೆಂ. ವೇಳಾಗೋಪುಲ	73
೧೩. ಅಪರೂಪದ ಕಲೆಗಳು ಇಲ್ಲವೇ — ಬಿ. ಎಸ್. ವಿಶ್ವನಾಥಮಾತ್ರಿಕ	76
೧೪. ಬಲ್ಲಿಯ ಜಾನಪದ : ಸಂಗ್ರಹಕೆಯ ಸಮಸ್ಯೆ ಮತ್ತು ಸಾಂಪರ್ಯಗಳು (ಅಧ್ಯಕ್ಷ ಭಾವಣಾ) — ಶ್ರೀ. ಶಿವರಾಮಯ್	78

ತೇರಹಳ್ಳಿ ಸುತ್ತಮುತ್ತಲಿನ ಜಾನಪದ

- ಎನ್. ರಾಮಚಂದ್ರಪ್ಪ

ತೇರಹಳ್ಳಿ ಎಂಬುದು ಕೋಲಾರದ 'ಅಂತರಗಂಗೆ' ಬೆಟ್ಟದ ಮೇಲೆ ಇರುವ ಒಂದು ಹಳ್ಳಿ. ಈ ಬೆಟ್ಟಕ್ಕೆ ಹಿಂದಿನ ಕಾಲದಿಂದಲೂ 'ಶತಶ್ಯಂಗ ಪರಣತ' ವೆಂತಲೂ ಹೆಸರು ಬಂದಿದೆ. ಮುಹಾಫಾರುದೆಲ್ಲಿ ಶತಶ್ಯಂಗವರ ತಪ್ಪ ಪಾಂಡವ ಜನಸ್ಯೋಮಿ ಎಂಬೇ ಪ್ರಸಿದ್ಧಾಗಿದೆ. ಕೋಲಾರದ 'ಶತಶ್ಯಂಗ ಪರಣತ'ದ ಸುತ್ತ ಮುತ್ತ ಪಾಂಡವರ ಕರೆಗಳು ಕೇಳಬರುತ್ತವೆ. ಹೀಗೆ ಪೌರಾಣಿಕ ಬಿಂಬಿಗಳಲ್ಲದೆ, ಗಂಗ, ಚೋಳ ಹಾಗು ವಿಜಯನಗರದ ಅರಸರು ಆಳಿದ ಐತಿಹಾಸಿಕ ವಿಶ್ವ ಮತ್ತು ಕುರುಕುಗಳು ಈ ಪರಣತದಲ್ಲಿವೆ. ಇಂತಹ ಮಹತ್ವಗಳನ್ನು ಒಳಗೊಂಡಿರುವ 'ಅಂತರಗಂಗೆ' ಪರಣತ, ಪೂರ್ವ ಘಟ್ಟಗಳಿಗೆ ಸೇರಿದ ಚಿತ್ರಗಳು ವಲಯಿದ ಒಂದು ಭಾಗವಾಗಿದೆ. ಇವು ಪೂರ್ವ - ಪಶ್ಚಿಮವಾಗಿ 'ಕೋಲಾರ'ದಿಂದ 'ನರಸಾಪುರ'ದವರೆವಿಗೂ, ದಕ್ಷಿಣಾತ್ಮರವಾಗಿ ಚಕ್ಷುಲೇರಿಯಿಂದ ಹೊಗಲಿ ಯವರೆವಿಗೂ ಸುಮಾರು 15ಕಿ.ಮೀ. ಗಳ ವಿಸ್ತಾರಕ್ಕೆ ಹರಡಿಕೊಂಡಿವೆ.

ಈ ಪರಣತದ ಮೇಲೆ ನಾಲ್ಕು ಕಡೆ ಜನ ವಾಸ ಮಾಡಲು ಹಾಗು ವ್ಯವಸಾಯಕ್ಕೆ ಯೋಗ್ಯವಾದ ಭೂಮಿ ಇದೆ. ಇಲ್ಲಿ ತೇರಹಳ್ಳಿ, ಶಿವಾಗಂಗಾಲ್ಲಿ, ಪಾಪರಾಜನಹಳ್ಳಿ, ಕೆಂಚೆಗೌಡನೂರು, ಹೊಸಹಳ್ಳಿ ಮತ್ತು ಹೊವಳ್ಳಿ ಎಂಬ ಏಳು ಹಳ್ಳಿಗಳಿದ್ದವಂತೆ. ಅದ್ದಿಂದ ಇದಕ್ಕೆ ಏಳುರು ಬೆಟ್ಟದಿಂದಲೂ ಹಿಂದೆ ಕರೆಯುತ್ತಿದ್ದರಂತೆ. ಆದರೆ, ಈಗ ಹೊವಳ್ಳಿ ಎಂಬುದು ಇಲ್ಲ, ಉಳಿದಂತೆ ಆರು ಹಳ್ಳಿಗಳು ಇವೆ. ಬಹಳ ಹಿಂದಿನ ಕಾಲದಲ್ಲಿ, ಕುವ್ವಹಳ್ಳಿ ಮತ್ತು ಶಿವಾಗಂಗೆ ಎಂಬ ಹಳ್ಳಿಗಳು ಇರಲಿಲ್ಲವಂತೆ. ಕಾಲಕ್ರಮೇಣ ಪಾಪರಾಜನ ಹಳ್ಳಿಯಿಂದ ವಲಸೆ ಬುದ್ದವರೇ ಈ ಎರಡು ಹಳ್ಳಿಯ ಜನರಂತೆ. ಇದಕ್ಕೆ ಬಿಂದಿ, ಇರ ಎತ್ತರದಲ್ಲಿ ಅಂದರೆ ದುಗಣದ ಕೆಳಗೆ ಚಿಕ್ಕಮಾಸ್ಮೀ ದೊಡ್ಡಮಾಸ್ಮೀ ಎಂಬ ಎರಡು ಹಳ್ಳಿಗಳಿದ್ದೇವೂ, ಇಲ್ಲಿ ವಾರಸ್ಥ್ಯಾಂತಿಕ ಸೂತೆ ನಡೆಯುತ್ತಿದ್ದು ತೇರಹಳ್ಳಿ ಅಪ್ಪಣಿಯಿಂದ ತಿಳಿದು ಬಂದಿದೆ. ಆದರೆ, ಈ ಜಾಗದಲ್ಲಿ ಹಳ್ಳಿಗಳಿಂದೆಂಬುದಕ್ಕೆ ಯಾವುದೇ ಕುರುಹು ಇಲ್ಲ. ಈಗ ಒಂದು ವಿಶಾಲವಾದ ಹೊಲ ಇದೆ. ಬಟ್ಟಿನಲ್ಲಿ ಪ್ರಾಚೀನ ಕಾಲದಿಂದಲೂ ಅಂತರಗಂಗೆ ಬೆಟ್ಟದ ಮೇಲೆ ಏಳು ಹಳ್ಳಿಗಳಿದ್ದವೆಂದು ತಿಳಿದು ಬರುತ್ತದೆ.

'ತೇರಹಳ್ಳಿ'ಯ ಸುತ್ತಮುತ್ತಲಿನ ಜಾನಪದವನ್ನು ತಿಳಿದು ಅಧ್ಯಯನ ಮಾಡಲು ಸಾಮಾಂತರಿಕವಾದವರೆ, ತೇರಹಳ್ಳಿಯ 95ವರ್ಷಗಳ ವಯೋವ್ಯಾದಾದ 'ಅಳ್ಳಿನ್ನು' ಮತ್ತು ಸುಮಾರು 80 ವರ್ಷಗಳ ವಯೋವ್ಯಾದಾದ ಪಾಪರಾಜನ ಹಳ್ಳಿಯ 'ಹಂಟಿವ' ಎಂಬುವವರು. ಇವರನ್ನು ಬಿಟ್ಟಿರೆ ಉಳಿದಂತೆ ಹಿರಿಯ ತಲೆಮಾರಿನವರು ಮತ್ತು ಇಲ್ಲ. ತೇರಹಳ್ಳಿಗೆ ಬಹಳ ಕುತ್ತಾಡಲಾರಿಯಾದ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ ಇದೆ. ಪ್ರತಿಯೇನ ಕಾಲದಲ್ಲಿ ಈ ಹಳ್ಳಿಗೆ ಯಾವ ಹಸರಿತ್ಯಂದು ತಿಳಿದು ಬಾರದಿದ್ದರೂ ವಿಜಯನಗರದ ಅರಸರ ಕಾಲದಿಂದ ಇಲ್ಲಿನ ಉತ್ತರವಕ್ಕೆ ಬಳಬಲಾಗುತ್ತಿರುವ ತೇರಿನಿಂದಾಗಿ ಈ ಹಳ್ಳಿಗೆ 'ತೇರಹಳ್ಳಿ' ಎಂದು ಹೆಸರು ಬಂದಿತಂದು ಉಗಾಟಿಸಿಕೊಂಡು.

1. ಗೌರೀಗಂಗಾಧರೇಶ್ವರ ದೇವಾಲಯ :- ಈ ಹಳ್ಳಿಗೆ ಹೊಂದಿಕೊಂಡಂತೆ, “ಗೌರೀಗಂಗಾಧರೇಶ್ವರ” ಎಂಬ ಒಂದು ಶಿವದೇವಾಲಯವಿದೆ. ಈ ದೇವಾಲಯದ ಬಗ್ಗೆ ಒಂದು ಕುತ್ತಾಹಲಕಾರಿಯಾದ ಕತೆ ಹೀಗಿದೆ : ಹೀಂದೆ ಅಮರ ಶಿಲ್ಪಿ ಜಕ್ಕಣಾಚಾರಿ ಒಂದೇ ರಾತ್ರಿಗೆ ಈ ದೇವಾಲಯದ ನಿರ್ಮಾಣ ಕೊಡುವುದಾಗಿ ರಾಜನಿಗೆ ಮಾತ್ರ ಕೊಟ್ಟಿದ್ದನುಂತೆ. ಅಂತೆಯೇ ದೇವಾಲಯದ ನಿರ್ಮಾಣ ಕಾರ್ಯದಲ್ಲಿ ತೊಡಗಿರಬೇಕಾದರೆ, ಕಾಗೆಯಾದು ಕಾವೋ—ಕಾವೋ—ಎಂದು ಕೂಗಿಕೊಂಡಿತಂತೆ. ಇದರಿಂದ ಇನ್ನೇನು ಬೆಳೆಗಾಗುತ್ತಿದೆಯೆಂದು ಭಾವಿಸಿದ ಜಕ್ಕಣ್ಣ ಕೇಗೊಂಡ ಕಾರ್ಯವನ್ನು ಆಧಾರಕ್ಕೆ ನಿಲ್ಲಿಸಿ ಉಳಿಸುತ್ತಿರ್ದೀರುವನ್ನು ಕೆಳಗೆ ಹಾಕಿ ಇಳಿದುಬಿಟ್ಟಿನುಂತೆ. ತದನಂತರ ಎಷ್ಟು ಹೊತ್ತಾದರು ಬೆಳೆಕೆ ಆಗದೆ ಆಗ ಮಧ್ಯರಾತ್ರಿಯಾಗಿತ್ತುಂತೆ. ಇದರಿಂದ ಕುಟಿತೆಗೊಂಡ ಆತ ಈ ಬೆಟ್ಟದ ಮೇಲೆ ಕಾಗೆಗಳ ಸುತ್ತಿ ಇಲ್ಲವಾಗಲಿ’ ಎಂದು ಶಾಪಕೊಟ್ಟಿನುಂತೆ. ಅಂದಿನಿಂದ ಇಲ್ಲಿ ಕಾಗೆಗಳು ಇಲ್ಲವೆಂದು ಈ ಉರಿನ ಜನರ ನಂಬಿಕೆ. ಈ ಕಾರ್ಣಾದಿಂದಲೆ ಈ ದೇವಾಲಯ ಆಪ್ರಾಣವಾಗಿದೆಯೆಂದು ಹೇಳುತ್ತಾರೆ. ಈ ದೇವಾಲಯದ ಗಭಿಗ್ರಹದ ಭೂತಿಯ ಸುತ್ತಲೂ ಪ್ರಾಚೀನ ತಮಿಳು ಲಿಪಿ ಶಾಸನಗಳು ಇರುವುದರಿಂದ ಇದು ಚೋಳರ ಕಾಲದ ದೇವಾಲಯವೆಂದು ತಿಳಿದುಬಿಟ್ಟಾದರೂ ವಾಸ್ತವವಾಗಿ ಘೂರಂಭದಲ್ಲಿ ಗುಗರ ಕಾಲದ ದೇವಾಲಯವಾಗಿದ್ದು ತದನಂತರ ಚೋಳರ ಕಾಲದಲ್ಲಿ ಜಕ್ಕಣ್ಣದ್ವಾರ ವಾಗಿರುವುದ್ದಿಂದ, ವಿಜಯನಗರ ಅರಸರ ಕಾಲದಲ್ಲಿ ಮತ್ತೊಮ್ಮೆ ಜಕ್ಕಣ್ಣದ್ವಾರವಾಗಿದೆ ಎಂಬುದಕ್ಕೆ ಈ ದೇವಾಲಯದ ಅರೇಖಿತ ಪ್ರಕಾರ, ಕಲ್ಲುಗ್ರಾಮಂಪ ಹಾಗೂ ರಾಜಗೋಪಪುರವೇ ಸಾಕ್ಷಿ.

ವಿಜಯನಗರ ಅರಸರ ಯೋಜನೆಯಿಂತೆ ಇಲ್ಲಿನ ದೇವಾಲಯ ನಿರ್ಮಾಣ ಕಾರ್ಯ ಪ್ರಾರ್ಥಿಯಾಗಿದ್ದಿದ್ದರೆ, ಕೋಲಾರದ ‘ಸೋಮೇಶ್ವರ’ ದೇವಾಲಯದಂತೆ, ಇಲ್ಲಿನ ದೇವಾಲಯವೂ ಕಂಗೊಳಿಸುತ್ತಿತ್ತು. ಕೋಲಾರದ ಸೋಮೇಶ್ವರ ದೇವಾಲಯದ ನಿರ್ಮಾಣ ಕಾರ್ಯ ಪ್ರಾರ್ಥಿಯಾದ ನುಂತರ ತೇರಂಭಳ್ಯಾಯ ಗೌರೀಗಂಗಾಧರೇಶ್ವರ ದೇವಾಲಯದ ಜಕ್ಕಣ್ಣದ್ವಾರ ಕಾರ್ಯವನ್ನು ಶೈಗ್ಯತ್ವ ಕೊಡುವುದಲ್ಲದೆ, ಸುಂದರ ಕಲ್ಲುಗ್ರಾಮಂಪ, ಪ್ರಾಕಾರ ಮತ್ತು ರಾಜಗೋಪರ ನಿರ್ಮಾಣದಲ್ಲಿ ಉದ್ದೇಶವಾಗಿತ್ತು. ಆದರೆ ಈ ಸಂದರ್ಭಕ್ಕಾಗಿಲೇ ಶತ್ರುರಾಜರ ಧಾರ್ಷಿ ಘೂರಂಭವಾಗಿ ದೇವಾಲಯದ ನಿರ್ಮಾಣ ಕಾರ್ಯ ಅಧಾರಕ್ಕೆ ನಿಂತಿದೆ ಎನಿಸುತ್ತದೆ. ಮತ್ತಾವುದೇ ಕಾಲದಲ್ಲಿ ಈ ಕಾರ್ಯವನ್ನು ಮುಂದುವರಿಸಿಲ್ಲ.

2. ಅಂತರಗಂಗೆ :- ಕೋಲಾರದ ಏಶೇವತೆ ಏನೆಂದು ಯಾರನ್ನಾದರು ಪ್ರತ್ಯುಷಿದರೆ ಅಂತರಗಂಗೇಯನ್ನುತ್ತಾರೆ. ನೂರಾರು ವರಣಿಗಳಿಂದ ಹಗಲೂ ರಾತ್ರಿ ಒಂದು ಶೈಲಾವ್ಯಾ ನಿಲ್ದಿಂದ ಬಸವನ ಹೊಕ್ಕಳು ಮತ್ತು ಬಾಯಿಯಿಂದ ಹರಿದು ಬರುತ್ತಿರುವ ಪರಿತ್ಯಾಗಿ ಗಂಗೆಯಲ್ಲಿ ಸ್ವಾನಮಾಡಿದರೆ, ಗಂಗಾನದಿಯಲ್ಲಿ ಸ್ವಾನಮಾಡಿದಪ್ಪು ಪ್ರಾಣ ಬರುತ್ತೆ ಎಂದು ಹೇಳುತ್ತಾರೆ. ಪ್ರಾಕೃತಿಕ ಕೊಡುಗೆ ಮತ್ತು ಮಾನವನ ಭಕ್ತಿ ಚೌಕ್ಕಿನ ಕೊಶಲದೊಂದಿಗೆ ನಿರ್ಮಾಣವಾಗಿರುವ “ಅಂತರಗಂಗೆ” ಒಂದು ಅಪ್ರಾವೇ ಕಾಣಿಕೆಯಂತು ಸರಿ. ಈ ಬಗ್ಗೆ ಏರಡು ಷಡಿಹ್ಯಗಳು ಹೀಗಿವೆ. ದೇವಲೋಕದಲ್ಲಿ ದೇವತೆಗಳು ಸ್ವಾನ ಮಾಡಿದ ನಿರ್ಯ ‘ಅಂತರಗಂಗೆ’ ಶಿವ ಸ್ವಾನಿಯಲ್ಲಿ ಸದ್ಯ ಹರಿದುಬರುತ್ತಿದೆಯೆಂದೂ, ಈ ದೇವಾಲಯವು ಪಂಡವರ ಕಾಲದ್ದೊದ್ದು ಇಲ್ಲಿನ ಜನರ ನಂಬಿಕೆ. ಮತ್ತೊಂದು ಕತೆ ದೇವಾಲಯದ

ಅಚ್ಚೆಕರಿಂದ ತಿಳಿದು ಬಂದುದು ಹೀಗೆ! ದ್ವಾಪರಯುಗದಲ್ಲಿ ಮುಖುಕುಂದ ಎಂಬ ಮುನಿಯು ಇಲ್ಲಿನ ಶಿವನ ಮಜ್ಜನಕ್ಕೆ ಪ್ರತಿ ದಿನವೂ ಕಾಲಿಗೆ ಹೋಗಿ ಕಾಣಿಕೆಯಿಂದ ಪರಿತ್ಯಾಗಿ ದೇವಗಂಗೆಯನ್ನು ತಂದು ಶಿವಲಿಂಗಕ್ಕೆ ಮಜ್ಜನ ಮಾಡಿಸಿ ಪ್ರಾಜಾವಿಧಿಗಳ ನಂತರ ಧ್ಯಾನಾರ್ಥನಾಗಿ ತಪಸ್ಯನ್ನು ಮಾಡುತ್ತಿದ್ದನಂತೆ. ಆತನ ಭಕ್ತಿಗೆ ಮೆಚ್ಚಿದ ಶಿವ ಕಾಶಿಯಲ್ಲಿನ ಪರಿತ್ಯಾಗಿ ದೇವ ಗಂಗೆಯನ್ನು ಈ ಬೆಟ್ಟದಲ್ಲಿ ಶಿವಸನ್ನಿಧಿಯಲ್ಲಿ ಹರಿಸಿದನಂತೆ. ಅಂದಿನಿಂದ ಈ ಪರಿತ್ಯಾಗಿ ಕ್ಷೇತ್ರಕ್ಕೆ 'ಉತ್ತರ ಗಂಗೆ' ಎಂದೂ ಇಲ್ಲಿನ ದೇವಾಲಯಕ್ಕೆ 'ಕಾಶಿ ವಿಶ್ವೇಶ್ವರಸ್ವಾಮಿ' ಎಂದೂ ಹೆಸರಾಯಿತಂತೆ.

3. ಮುನೇಶ್ವರನ ಗುಡಿ :- ತೆರದಳಿಯ ದಳ್ಳಿಗ್ರಾ ದಿಕ್ಕಿಗೆ ವ ಮುನೇಶ್ವರನ ಗುಡ್ಡದಲ್ಲಿ ಒಂದು ಚೆಕ್ಕ ಗುಡಿ ಇದೆ. ಗುಡಿಯ ಒಳಗಿನ ಬುಡೆಯ ಮೇಲೆ ತಲೆಗೂಡಲು ಕೆದರಿದ ಮನುಷ್ಯನ ಆಹಾರದ ಕೆತ್ತನೆ ಇದೆ. ಸ್ಥಳೀಯರು ಮತ್ತು ಇಲ್ಲಿನ ಸುತ್ತಮುತ್ತಲಿನ ಬಹಳಷ್ಟು ಮಂದಿ ಈ ಗುಡಿಗೆ ಮುನೇಶ್ವರನ ಗುಡಿ ಎಂದು ಕರೆಯುತ್ತಾರೆ. ಅಲ್ಲದೆ ಇಲ್ಲಿ ಮಕ್ಕಳಿಗೆ ಪ್ರಥಮ ತಲೆಮುಡಿ ತೆಗೆಯುವ ಸಾಂಗವನ್ನು ಮಾಡುತ್ತಾರಲ್ಲದೆ ಹೋಳಿ, ಪುರಿ, ಮೇಕೆಗಳನ್ನು ಬಲಿ ಕೊಟ್ಟು ಸಾಂಗ್ರಾಳನ್ನು ಮಾಡುವ ಪದ್ದತಿ ಈಗಲೂ ರೂಢಿಯಲ್ಲಿ ಇದೆ.

� ಗುಡಿಯ ಹೀಂಧಾಗದಲ್ಲಿ ಎರಡು ಮೂರು ದೊಡ್ಡ ದೊಡ್ಡ ಕಲ್ಲು ಗುಂಡುಗಳನ್ನು ಹತ್ತಿ ಹೋದರೆ ಒಂದು ಒಂದು ಬಂಡೆಯಿಂದ ಮತ್ತೊಂದು ಬಂಡೆಯ ಮೇಲಕ್ಕೆ ಹೋಗಲು, ಒಂದೂವರೆ ಅದಿ ಅಗಲ ಏಳಿಂಟು ಅಡಿ ಉದ್ದುದ ಒಂದು ಸೇತುವ ಕಲ್ಲಿನಂತೆ ಹಾಸಿದೆ. ಮಲಗಿಕೊಂಡು ಈ ಸೇತುವ ಹಾಸುಗಲ್ಲಿನ ಮೇಲೆ ಚೋರಲು ಮಲಗಿ ಸ್ವಲ್ಪ ಸ್ವಲ್ಪವೇ ದೇವವನ್ನು ಮುಂದಕ್ಕೆ ಜರುಗಿಸಬೇಕು (ಜರುಗಬೇಕು) ಮೇಲೆ ಏಳಲು ಆಗುವುದಲ್ಲ, ಕೇವಲ ಎರಡು ಅಡಿ ಎತ್ತರದಲ್ಲಿ ತಲೆಯ ಮೇಲೆ ಬ್ರಹ್ಮಾಕಾರವಾದ ಬಂಡ ಇದೆ. ಹಾಸುಗಲ್ಲಿನ ಕೆಳಗಡೆ ಎರಡು ಬಂಡಗಳ ಮಧ್ಯ ದೊಡ್ಡ ಕಂದರ ಇದೆ. ಅಯಂತ್ಸಿ ಈ ಕಂದರದಲ್ಲಿ ಬಿಡ್ಡರೆ ಸುಮಾರು ಮೂವತ್ತು ಅಡಿ ಆಳದಲ್ಲಿ ಇಕ್ಕೆಷ್ಟುದ ಕಂದರದಲ್ಲಿ ಕ್ಷೇತ್ರಾಲು ಮುರಿದುಕೊಂಡು ಇಕ್ಕಳದಲ್ಲಿ ಸಿಕ್ಕಿ ಹಾಕಿಕೊಂಡಂತೆಯೇ ಸರಿ. ಅದ್ದರಿಂದ ಕೆಲವರು ಈ ಕಂದರವನ್ನು ಡಾಟಿ ಹೋಗಲು ಹಡರುತ್ತಾರೆ.

ಕಂದರವನ್ನು ಡಾಟಿದ ಮೇಲೆ ಬಂಡೆಯ ಮೇಲೆ ತಲೆ ಬಾಗಿ ಕುಳಿತುಕೊಳ್ಳಲು ಆಗುತ್ತದೆ. ಈ ಸ್ಥಳದಲ್ಲಿ ಕೆಳಗಿನ ಮತ್ತು ತಲೆಯ ಮೇಲಿನ ಬಂಡೆಗೂ ಮಧ್ಯದಲ್ಲಿ ಸುಮಾರು ಹದಿನ್ಯೇಮು ಅಡಿ ಆಗಲಕ್ಕೆ ಸುಮಾರು ಎರಡು ಮೂರು ಅಡಿ ಅಂತರದ ಸ್ಥಳವಿದೆ. ಇಲ್ಲಿ ಕುಳಿತು ವಿಶ್ವಾಸಿ ಪಡೆಯಬಹುದು. ಇದರ ಮುಂದೆ ಆಧುನಿಕ ಏರ್ ಕಂಡಿತವನ್ರೋ ಏನೇನೂ ಅಲ್ಲ.

� ಸ್ಥಳದಲ್ಲಿ ತಲೆಯ ಮೇಲಿನ ಬ್ರಹ್ಮಾಕಾರವಾದ ಬಂಡೆಯಲ್ಲಿ ತುಂಬಾ ವಿಚಿತ್ರಾಕಾರದಲ್ಲಿ ಕೊರೆದಿರುವ ಒಂದು ಕಲಾಕೃತಿ ಇದೆ. ಇದನ್ನು ಯಾವ ಆಯುಧದಿಂದ ಹೀಗೆ ಕೊರೆಯಲಾಗಿದೆ ಎಂದು ಲಾಂಛನಲು ಸಾಧ್ಯವಾಗುವುದಿಲ್ಲ. ಬಂಡೆಗೆ ಒಳಗಡೆಗೆ ಮನುಷ್ಯನು ತೂರುವಷ್ಟು ಒಂದು ಹುಳಿ ಇಂದ್ರಾ ತನ್ನ ಕ್ಷೇತ್ರಾರಿಸುವ ಕುಳಿಗಳು ಮೂನಾರಲ್ಲು ಇವೆ. ಮದಕೆಯಲ್ಲಿ ಕ್ಷೇತ್ರಾರಿಸಿದ ಅನುಭವ ಆಗುತ್ತದೆ.

ಈ ಸ್ವಾಧಲ್ಲಿ ಕಾಶ್ಚರನು ತಪಸ್ಯ ಮಾಡಿ ಬಂಡೆಯ ಮೂಲಕ ತೂರಿ ಸ್ವರ್ಗ ಸೇರಿದ. ಅಗ ಪಪಟ್ಟೆ ಕುಳಿ ಇದು ಎಂಬ ಏತಿಹ್ಯ ಇಲ್ಲಿನ ಜನರಲ್ಲಿ ಇದೆ. ಈ ಕುಳಿಯ ಜಾಗವಲ್ಲಿ ಅರಿಸಿ ಕುಂಹಮ ಇಟ್ಟಿ ಪೂಜೆ ಮಾಡುವ ರೂಢಿ ಇದೆ. ಅಲ್ಲದೆ ಮಕ್ಕಳಿಲ್ಲದವರು ಹರಕೆ ಮಾಡಿಕೊಂಡು ಇಲ್ಲಿ ಪೂಜೆ ಸಲ್ಲಿಸಿದರೆ ಮಕ್ಕಳಾಗುತ್ತವೆಯೆಂಬ ನಂಬಿಕೆ ಇಲ್ಲಿನ ಜನರಲ್ಲಿದೆ.

4. ಚೊಮ್ಮೆ ಕಲ್ಲು, ಜಂಗಮ ಗವಿ :- ಈ ಸ್ವಾಧಿಂದ ಸುಮಾರು ದಾರಕ್ಕೆ ಪಶ್ಮಿಮ ದಿಕ್ಕಿಗೆ ‘ಚೊಮ್ಮೆ ಕಲ್ಲು’ ಮತ್ತು ‘ಜಂಗಮ ಗವಿ’ (ಗುಡೆ) ಎಂಬ ಸ್ವಾಧಿಂದ. ಇದೂ ಸದ ತೇರವಳಿಯ ದಾಕ್ಷಿಣಕ್ಕೆ ಶಿವಿರವೋಂದರಲ್ಲಿ ಕಾಣಿಸಿಗುತ್ತದೆ. ಚೊಮ್ಮೆಕಲ್ಲು, ಚೊಂಡೆಯ ರೀತಿ ಇರುವುದರಿಂದ ಇಲ್ಲಿನ ಜನ ಈ ಕಲ್ಲಿಗೆ ಚೊಮ್ಮೆಕಲ್ಲು ಎಂದು ಕರೆಯುತ್ತಾರೆ. ಈ ಕಲ್ಲಿಗೆ ಸ್ವಲ್ಪದೂರದಲ್ಲಿ ಕಾಣಲುವುದೇ ‘ಜಂಗಮ ಗವಿ’. ಇಲ್ಲಿ ಮನುಷ್ಯರು ವಾಸಮಾಡಲು ಯೋಗ್ಯವಾದ ಮತ್ತು ಸುರಕ್ಷಿತ ವಾದ ಜಾಗವನ್ನಾಗಿ ಮಾಡಿಕೊಳ್ಳಲಾಗಿದೆ. ಬೃಹದಾಕಾರದ ಬಂಡೆಯ ಅಡಿಯಲ್ಲಿ ಕಲ್ಲು ಮತ್ತು ಮಣಿಸ್ಯ ಉಪಯೋಗಿಸಿ ಗೋಡೆಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಏಕಾಂತ ಕೋಣೆ, ಹಜಾರ, ನಡುಮನೆ, ಅಡಿಗೆ ಮನೆ ಹಿಗೆ ನಿರ್ಮಿಸಿಕೊಳ್ಳಲಾಗಿದೆ. ಇಲ್ಲಿನ ಜನರನ್ನು ಕುರಿತು ಕೇಳಲಾಗಿ ‘ಆಗುಹೆಯಲ್ಲಿ ಯಾವುದೆಂಳಿ ಕಾಲದಲ್ಲಿ ಜಂಗಮಯ್ಯ ವಾಸವಾಿಧ್ಯಂತ’ ಅಧ್ಯರಿಂದ ಅಡಕ್ಕೆ ಜಂಗಮ ಗವಿ ಎಂದು ದೇಸರು ಬಂದಿದೆ’ ಎನ್ನುತ್ತಾರೆ. ಜಂಗಮ ಎನ್ನುವ ಪದ ಹನ್ನರದನೇ ಶತಮಾನಕ್ಕೆ ಸಂಬಂಧಪಟ್ಟಿದ್ದಾದರೂ, ಗವಿಯ ನಿರ್ಮಾಣ ಮಾತ್ರ ಶ್ರ.ಶ. 2-3 ನೇ ಶತಮಾನದ್ದು ಎಂದು ಉಂಟಿಸಬಹುದು. ಈ ಗವಿಯ ಮುಂಭಾಗದಲ್ಲಿ ಅಂದರೆ, ಸುಮಾರು 20 ಅಡಿ ದೂರದಲ್ಲಿ ಸಮತಲವಾದ ಬಂಡೆಯಲ್ಲಿ ಒಂದು ಬರಳು ಸದ ಇದೆ.

ಹೀಗಾಗಿ ಅಂತರಗಂಗ, ತೇರವಳಿ, ಮುನೀಶ್ವರ ಗುಡ್ಡ, ಜಂಗಮಗವಿ ಈ ನಾಲ್ಕು ಮಹಾತ್ಮ ಸ್ವಾಧಾರಿಂದ ನನ್ನ ವಿವೇಚನೆಗೆ ಕಂಡುಬಂದ ಅಂಶಗಳಿಂದರೆ, ಈ ಅಂತರಗಂಗ ಬೆಟ್ಟದಲ್ಲಿ ಮುಚಕುಂದ ಎಂಬ ಮನಿಯು ತಪಸ್ಯ ಮಾಡಿ ಶಿವನೊಲುಮೆಯಿಂದ ಕಾಲಿಯ ಪವಿತ್ರ ದೇವ ಗಂಗೆಯನ್ನು ಈ ಬೆಟ್ಟದ ಶಿವ ಸಾನಿಧ್ಯದಲ್ಲಿ ಹರಿಸಲು ಕಾರಣವಾದ ಎಂಬ ಜನಪದ ಕರೆಯ ಹಣ್ಣೆಲೆಯಲ್ಲಿ ಪ್ರರಾಣ, ವಿಶಾಸಿಕ ಏತಿಹ್ಯ ಮತ್ತು ಕುರುಹು ಇವುಗಳ ವಾಸ್ತವಾಂಶಗಳ ಶೋಧನೆಗೆ ಇಂಬು ನೀಡುತ್ತವೆ ಎಂಬುದು ಸ್ತು.

‘ತೇರವಳಿಯ ಗೌರಿಗಂಗಾಧರೇಶ್ವರ’ ಮೂಲ ನಿರ್ಮಾಣದ ದೇವಾಲಯ ಶ್ರ.ಶ. 2 ಅಥವ 3ನೇ ಶತಮಾನಕ್ಕೆ ಸೇರಿದ್ದಾಗಿರಬಹುದು ಎನಿಸುತ್ತದೆ. ಬಲವಾದ ಅಧಾರ ವೆಂದರೆ ದೇವಾಲಯದ ಪ್ರಾವಾದ ಪ್ರಮೇಶ ಬಾಗಿನ ಮುಂದೆ ಗಂಗರ ರಾಜಳಾಂಭನವಾದ, ಏರಡು ಬದಿಯಲ್ಲಿ ಘಕ್ಕಾದಿಗಳನ್ನು ಸ್ವಾಗತಿಸಲು ನಿಂತಿರುವ ಏರಡು ಆನೆಗಳ ಶಿಲಾಕೃತಿಗಳು, ಇದೇ ಕಾಲದಲ್ಲಿ ಒಬ್ಬ ಜ್ಞಾನಿ ಅಥವ ಗುರು ಮಂಡಿ ಈ ಬೆಟ್ಟದಲ್ಲಿ ವಾಸವಿದ್ದು, ಆತನು ಗಂಗಾವಾಸ್ತವಿ ಸ್ವಾಂತ್ರ್ಯಗೆ ಕಾರಣಕತಣಾದ ವಾಗ್ಣಿ ಗಂಗರ ಗುರುವಾಗಿವ್ಯಾಪಿಸಬಹುದು.

ಈ ಮುಂಡಿ ಅಥವ ಮನಿಯು ಜಂಗಮ ಗವಿಯಲ್ಲಿ ವಾಸವಿದ್ದು ಪ್ರತಿದಿನ ತೇರವಳಿಯ ಗೌರಿಗಂಗಾಧರೇಶ್ವರ ಶಿವಲಿಂಗಕ್ಕೆ ಮಜ್ಜನ ಮಾಡಿಸಲು ಅಂತರಗಂಗೆಯ ಪ್ರಕೃತಿಕ ಕೊಡುಗೆಯ

ಪ್ರಭು ಜಲಪಾತದಲ್ಲಿ ಸ್ವಾನ ಮಾಡಿ ಆದೇ ಜಲಪಾತದ ಪವಿತ್ರ ಗಂಗೆಯನ್ನು ಹೊತ್ತು ತಂದು ಗೌರೀ ಗಂಗಾಧರೇಶ್ವರನಿಗೆ ಮಜ್ಜನ ಮಾಡಿಸಿ ಭಕ್ತಿಯಿಂದ ಪೂಜಾವಿಧಿಗಳನ್ನು ಮುಗಿಸಿ, ತದನುತರ ಮುನಿಶೈಶ್ವರನ ಗುಡ್ಡದಲ್ಲಿ ಪಕಾಂತಧಾರನದಿಂದ ಕುಳಿತು ಮತ್ತು ವಿಚಿತ್ರ ಕುಳಿಯಲ್ಲಿ ತಲೆ ಮತ್ತು ದೇಹವನ್ನು ತೂರಿಸಿ ಹೊರಗಿನ ಶ್ರಾಮಂಬಿಕವನ್ನು ಮರಿತು ತಪಸ್ಸು ಮಾಡುತ್ತಿದ್ದರೆಂದು ಅನ್ವಯಿಸುತ್ತದೆ. ತೇರರಳಿಗೂ ಅಂತರಗಂಗೋ ಸುಮಾರು 45.ಮೀ. ದೂರ ಆಗುತ್ತದೆ. ಮುನಿಯ ಶ್ರದ್ಧೆ ಭಕ್ತಿಗೆ ಅಥವ ತಮ್ಮ ಗುರುವಿನ ಪ್ರಯಾಸವನ್ನು ತಪ್ಪಿಸುವ ಸಲುವಾಗಿ, ಬೆಟ್ಟದ ಅಂತರಾಳದಿಂದ ಗುಪ್ತಾಮಿನಿಯಾಗಿ ಹರಿದ ಗಂಗೆ, ಪ್ರಭು ಜಲಪಾತವಾಗಿ ಮೈದೋರಿದ ಆ ಸ್ವಾದಲ್ಲಿ ಗಂಗ ದೂರೆಗಳ ಮತ್ತೊಂದು ಶಿವ ದೇವಾಲಯವನ್ನು ನಿಮಾಣ ಮಾಡಿಸಿ ತಮ್ಮ ಗುರುವಿನ ಖಣಿವನ್ನು ತೀರಿಸಿಕೊಂಡಿರುಹುದು. ಇದರಿಂದ ಪ್ರತಿದಿನ ಮುನಿಗೆ ಆಗುತ್ತಿದ್ದ ಪ್ರಯಾಸ ತಪ್ಪಿದ್ದಲ್ಲದೆ ಅಂದಿನಿಂದ ಆ ಮುನಿಯು ಅಲ್ಲಿ ಪವಿತ್ರ ಸ್ವಾನ ಮಾಡಿ, ಪವಿತ್ರ ಗಂಗೆಯಿಂದ ಪೆಲೆಗಳಾಗ್ನಿ ಮಜ್ಜನ ಮಾಡಿಸಿ ಪೂಜಾವಿಧಿಗಳನ್ನು ಮುಗಿಸಿ ಮತ್ತೆ ಯಥಾಸ್ಥಾನವಾದ ಮುನಿಶೈಶ್ವರನ ಗುಡ್ಡದ ಮೇಲೆ ಕುಳಿತು ತಪ್ಪಾಮಗ್ನಾಗುತ್ತಿದ್ದ. ಕಾಲಾಂತರದಲ್ಲಿ ಆ ಮುನಿಯು ಅಲ್ಲಿಯೇ ಸ್ವರ್ಗಾಷಾಗಿದ್ದಿರುಬಹುದು. ಅಂದಿನಿಂದ ಆ ಸ್ವಾಧ್ಯಾ ಮುನಿಶೈಶ್ವರ ಗುಡ್ಡ (ಕಾಶ್ವರನನ್ನು ಕುರಿತು ತಪಸ್ಸು ಮಾಡಿದವನು ಯಾರೋ ಅವನೇ ಮುನಿಶೈಶ್ವರ) ಹೆಂಡೂ, ಕ್ರಮೇಣ ಮುನೇಶ್ವರನ ಗುಡ್ಡವೆಂದು ಹೆಸರು ಪಡೆಯಲು ಕಾರಣವಾಗಿರಬಹುದು ಎಂದು ಬಲವಾಗಿ ಉಂಟಿಸಬಹುದು.

ಅಂದಿನಿಂದ ‘ಅಂತರಗಂಗೆ’ಯು ಸಹ ಪವಿತ್ರ ಕ್ಷೇತ್ರವಾಗಳು ಹಾಗೂ ಕಾಶ್ವರನಿಂದ ಸ್ವಾಮಿ ಆಗಲು ಕಾರಣವಿದ್ದಿರುಬಹುದು. ಅಂದಿನ ಸಂಪೂರ್ಣಾಯವೇ ಇಂದೂ ಸಹ ಮುಂದುವರಿದಿದೆ ಎಂಬುದಕ್ಕೆ ಸಾಕ್ಷಿಯಾಗಿ, ಇಲ್ಲಿನ ಅರ್ಚಣಕ್ಕೆ ಕಾಗಲೂ ಪ್ರತಿದಿನ ಸೂರ್ಯೋಽದಯದ ಸಂದರ್ಭದಲ್ಲಿ ಕಾಶ್ವಿಶೈಶ್ವರ ಸ್ವಾಮಿಗೆ ಪವಿತ್ರ ಗಂಗೆಯಿಂದ ಮಜ್ಜನ ಮಾಡಿಸಿ ಪೂಜಾ ವಿಧಿಗಳನ್ನು ಮುಗಿಸುತ್ತಾರೆ. ಇಲ್ಲಿಗೆ ಬರುವ ಭಕ್ತಿಗಳು ಸಹ ವೆಂಕಟೇಶನ ಪಾದದಡಿ ಹಾಗು ಬಸವನ ಹೊಕ್ಕಳು ಮತ್ತು ಚಾಯಿಯಿಂದ ಪರಿದು ಬರುವ ಪ್ರಭು ಪವಿತ್ರ (ಪರಿಶುದ್ಧ) ಜಲಪಾತದಲ್ಲಿ ಸ್ವಾನ ಮುಗಿಸಿ, ಕಲ್ಯಾಂಶಯ ಮಧ್ಯ ಇರುವ ಗಳಾಪನಿಗೆ ಪೂಜೆಸಲ್ಪಿ, ನಂತರ ಇಲ್ಲಿನ ಕಾಶ್ವಿಶೈಶ್ವರನ ಲಿಂಗಕ್ಕೆ ತಮ್ಮ ತಮ್ಮ ಭಕ್ತಿಗೇ ಅನುಗೂಣವಾಗಿ ಅರ್ಚನೆಯಿಂದ ಅಭಿಷೇಕದವರೆವಿಗೂ ಪೂಜಾವಿಧಿಗಳನ್ನು ಭಕ್ತುದಿಗಳು ಮಾಡಿಸುತ್ತಾರೆ. ಕಾಶ್ವಿಶೈಶ್ವರ ಮಾಸದಾಢೂತ ವಿಶೇಷ ಪೂಜೆಗೇ ಆಗಮಿಸುವ ಭಕ್ತುದಿಗಳೂ ಹೆಚ್ಚು ಶಿವರಾತ್ರಿಯಂತೆ ಇಲ್ಲಿ ಜನ ಜಂಗಳಿಯಿಂದ ಡಾಕ್ತೆ ನಡೆದಂತಿರುತ್ತದೆ. ಇಲ್ಲಿನ ಜಲಧಾರೆಯಲ್ಲಿ ಸ್ವಾನ ಮಾಡವಾಗ ಕೆಲವರಿಗೆ ಆಧುನಿಕ ಶವರ್ಚಾರಾ ಡಾಕ್ತೆ ನೆನ್ನಮಾರೂ, ದೇವಂಗಾಗೆಯನ್ನು ತಡೆಯಲು ಶಿವ ತನ್ನ ತಲೆಯನ್ನು ಒಳ್ಳಿದಂತೆ ಇಲ್ಲಿ ಸ್ವಾನ ಮಾಡುವವನ್ನು ಕಾಲ ನಾವು ಶಿವನೇ ಆದ ವಿಶೇಷ ಅನುಭವ.

ಇಲ್ಲಿನ ಆಲಯವು ಗಂಗರ ಕಾಲಢ್ಯನ್ವಯದಕ್ಕೂ ಸಹ ಪೂರ್ವದ ಪ್ರವೇಶ ಬಗಿಲಿನ ಮುಂಭಾಗದಲ್ಲಿ ಭಕ್ತುದಿಗಳನ್ನು ಆಘಾನಿಸಲು ನಿಂತಿರುವ ಗಂಗ ದೂರೆಗಳ ರಾಜಲಾಂಭನಿಪಾದ ಏರಡು ಆನೆಗಳ ಶಿಲಾಕೃತಿಗಳು. (ಮೈಸೂರು ಗೆಜೆಟಿಯರ್ಸನಲ್ಲಿ ಈ ದೇವಾಲಯದ ದಾಲಿಲೆ ಇದೆಯಾದರೂ ಯಾವ ಕಾಲಕ್ಕೆ ಸೇರಿದ್ದೆಂಬ ಬಗ್ಗೆ ಮಾಹಿತಿ ಇಲ್ಲ) ದೇವಾಲಯದ ದಕ್ಷಿಣಕ್ಕೆರುವ

ಕಲ್ಯಾಂಶೀಯ ವಿಜಯನರ್ದರ ಅರಸರ ಕಾಲದಲ್ಲಿ ಜಿಕ್ಕೊಂಡ್ಯಾರ್ಥಾಗಿ ಸುಂದರವಾದ ಕಲ್ಯಾಂಶೀಯನ್ನಾಗಿ ಮಾಡಲಾಗಿದೆ ಎಂಬುದಕ್ಕೆ ಜಲಧರೆ ಹರಿದು ಬರುತ್ತಿರುವ ಬಸವನ ಮೇಲೆ ನಿಂತಿರುವ ಮಂಟಪವೇ ಸಾಕ್ಷಿ. ಈ ಮಂಟಪಕ್ಕೂ ಕಲ್ಯಾಂಶೀಯ ಮಧ್ಯ ಇರುವ ಗೂಪತಿ ಮಂಟಪಕ್ಕೂ ಬಹಳ ವ್ಯಾತ್ಸಸ ಕಂಡುಬಂದು ಗೂಪತಿ ಮಂಟಪ ಮೂಲಮಂಟಪವಾಗಿ ಇಂದಿಗೂ ನಿಂತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಇವಿಷ್ಠ ತೇರದಳಿಯ ಮತ್ತು ಆಂತರಿಗೆಯ ಜಾನಪದ ಮತ್ತು ಐತಿಹಾಸಿಕ ಪಕ್ಷಿನೋಟವಾದರೆ, ಪಾಂಡವರು ಈ ಬೆಟ್ಟಿದಲ್ಲಿ ವಾಸಮಾಡಿದ್ದಾರೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿ ಇದೆ. ಇದಕ್ಕೆ ಸಾಕ್ಷಿ ಎನ್ನುವಂತೆ ತೇರದಳಿಯ ಉತ್ತರಾಂಶಿರುವ ಬೆಟ್ಟಿದಲ್ಲಿನ ‘ಪಾಂಡವರ ಗುಹೆಗಳು’, ‘ಪಾಂಡವರ ಪದಸಾಲೆ’, ‘ಭೀಮನ ಹಾಲಾಡಿ’, ‘ಭೀಮನ ಗುಂಡು’, ನಗಾರಿ ಬಂಡ’ ಮೊದಲಾದ ಹೆಸರುಗಳ ಹಿನ್ನಲೆಯ ಜಾನಪದ ತುಂಬಾ ಸ್ವಾರ್ಪಕ್ಕರೆ.

1. ಪಾಂಡವರ ಗುಹೆಗಳು : ಈ ಹೆಸರನ್ನು ಪಡೆದಿರುವ ಗುಹೆಗಳು ತೇರದಳಿಯ ಉತ್ತರಾಂಶಕ್ಕೆ ಹಾಣಿವ ವಶ್ವರವಾದ ಬೆಟ್ಟಿದಲ್ಲಿ ಏರಡು ಹಂತದಲ್ಲಿ ಕಂಡುಬರುತ್ತವೆ. ಏರಡು ಹಂತದಲ್ಲಿಯೂ ಸುಮಾರು ವಿಷ್ಣುರುಕ್ಕೆ ಗುಹೆಗಳು ಬಂಡಗಲ್ಲುಗಳ ಅಡಿಗಳಲ್ಲಿ ಹರಡಿಕೊಂಡಿವೆ. ಈ ಗುಹೆಗಳಲ್ಲಿ ಹಾದು ಹೋಗುವಾಗ ಕುತೂಹಲದ ಜೊತೆಗೆ ಆಷ್ಟೇ ಸಂತೋಷಪೂರ್ವಕ ಸಹ ಸಿಕ್ಕುತ್ತದೆ. ಅಲ್ಲಿರುವಷ್ಟು ಕಾಲ ನಮ್ಮ ಪ್ರತಿನಿತ್ಯದ ಆಗುಮೋಗಿಗಳನ್ನು ಮರೆತು ಅಲ್ಕುತ್ತುವುದು ಹೆಚ್ಚಿಕ ಹಾಗೂ ಮಾನಸಿಕ ವ್ಯಾಯಾಮವನ್ನು ಪಡೆಯುತ್ತೇವೆ. ಮಾತ್ರಗಳಲ್ಲಿ ವರ್ಣಣಾಲ್ಯಾ ಆಗಿದ್ದರೂ ಕಾಣಿದ ಯಾವುದೋ ಲೋಕಕ್ಕೆ ನಮನಿಸ್ತು ಕೊಂಡೊಯ್ದು ಅನುಭವ ಮಾತ್ರ ಸತ್ಯ. ಪಾಂಡವರು ಈ ಗುಹೆಗಳಲ್ಲಿ ವಾಸಮಾಡಿದ್ದರೆ ಹಿನ್ನಲೆ ಹಿನ್ನಿದೆ. ನವ ಶಿಲಾಯುಗದ ಮಾನವರು ಈ ಗುಹೆಗಳಲ್ಲಿ ವಾಸಮಾಡಿದ್ದಾರೆ ಎಂಬುದಕ್ಕೆ, ಈ ಗುಹೆಗಳಲ್ಲಿ ಸಿಕ್ಕಿರುವ ಕಷ್ಟ ಕಲ್ಲಿನ ಶಿಲಾಯುಗಳೇ ಸಾಕ್ಷಿ. (ಈ ಶಿಲಾಯುಗಳು ಅಗನಾಗ್ರ ಗೇಳಿಯರ ಬಳಗದ ಖಾಸಗಿ ಒಡತನದಲ್ಲಿವೆ).

ದಕ್ಕಿಂ ಭಾರತದ ಬಳ್ಳಾರಿ, ಕಡಪ, ಅವಂತಪುರ ಈ ಸ್ವಾಲಿಂಗಳಲ್ಲಿ ನವಶಿಲಾಯುಗದ ಮಾನವರು ವಾಸಮಾಡಿದ್ದಾರೆ ಎಂಬ ಅಂಶಗಳ ದಾಖಿಲೆ ನಮಗೆ ಇತಿಹಾಸದಲ್ಲಿ ಸಿಗುತ್ತಾದರೂ ಹೋಲಾರದ ಬೆಟ್ಟಿದಲ್ಲಿ ವಾಸಮಾಡಿದ ಬಗ್ಗೆ ದಾಖಿಲೆ ಇಲ್ಲ. ಇದು ಇತಿಹಾಸದ ಪ್ರಾಚೀನಲ್ಲಿ ಸೇರ ಬೇಕಾದ ಹೆನ್ನರು ವಿಷಯವೇ ಸರಿ. ಇದರ ಕೀರ್ತಿ ‘ಅಗನಾಗ್ರ ಗೇಳಿಯರ ಬಳಗ್’ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಹೋಧನೆ ಕಾಯ್ದ ನಡೆದಲ್ಲಿ ಹೆಚ್ಚಿನ ಅಂಶಗಳು ಹೊರ ಬರುವ ಸಾಧ್ಯತೆ ಇದೆ.

2. ಭೀಮನ ಪಾಲಾಡಿ ಅಥವ ಪೆಡಿಗ್ಗಂಡು : ಮೊದಲನೆ ಹಂತದ ಪಾಂಡವರ ಗುಹೆಗಳನ್ನು ದಾಟಿಹೋದರೆ ವಿಶಾಲವಾದ ಒಂದು ಹೋಲದ ಉತ್ತರಕ್ಕೆ ಸಿಗುವುದೇ ಭೀಮನ ಪಾಲಾಡಿ (ಹಾಲಾಡಿ) ಅಥವ ಪೆಡಿಗ್ಗಂಡು. ಇದೊಂದು ಪ್ರಕೃತಿ ಶಿಲ್ಲಿ ನಿರ್ಮಿಸಿದ ಅತ್ಯಂತ ಸುಂದರ ಶಿಲಾಕೃತಿ. ಒಂದೊಂದು ದಿಕ್ಕಿನಿಂದ ಒಂದೊಂದು ಆಕೃತಿ ಕಾಣುವುದರಿಂದ ಸ್ವಾಧೀಯರು ಇದಕ್ಕೆ ಭೀಮನ ಪಾಲಾಡಿ ಅಥವ ಪೆಡಿಗ್ಗಂಡು (ಹೆಡೆಗುಂಡು) ಎಂದು ಕರೆಯುತ್ತಾರೆ. ‘ಶಿಲಾನ್ಯಾ ದಿಕ್ಕಿನಿಂದ ಭೀಮನ ಪಾಲಾಡಿಯಂತೆ ಕಂಡರೆ, “ದಕ್ಕಿಂ ದಿಕ್ಕಿನಿಂದ ಸೀಂಬಿ ಸುತ್ತಿ ಹೆಡೆ ಎತ್ತಿ

ಕೋಟ್ಯಾನು ವರ್ವಣಗತಕಾಲದ ಜೀವಿಗಳ ಜಗತ್ತನ್ನು ಕಂಡಿರುವ ಕಾಣುತ್ತಿರುವ ಹಾಗು ಕಾಣುವ ಸಮಯದ್ವಾರಾ ಮಥನ, ಕಾಲದ ಮಹೋರಗೆ ದಂತೆ ಈ ಶಿಲಾಕೃತಿ ಕಾಣುತ್ತದೆ. ಉತ್ತರ ದಿಕ್ಕನಿಂದ, ಜೀಮೂತ ವಾಹನನ್ನು ಹೊತ್ತು ತಂದ ಮಹಾ ಗರುಡ ತನ್ನ ಕೊಳ್ಳಿನಿಂದ ಕುಕ್ಕಲೇ ಬೇಡವೇ ಎಂದು ಪ್ರಾರ್ಥ ದಿಕ್ಕಿಗೆ ಮುಖಿ ಮಾಡಿ ಸೂರ್ಯಾಂದಿರದ ಸೂರ್ಯದೇವನ್ನು ಪ್ರಾರ್ಥಿಸಿಕೊಂಡಂತೆ ಕಾಣುತ್ತದೆ.

ನೇರುತ್ತೆ ದಿಕ್ಕನಿಂದ ರಾಮಾಯಣದ ಸೀತಾಪತ್ರಕಾದ ಸಂದರ್ಭವನ್ನು ನೇನಿಸುತ್ತದೆ. ರಾವಣ ಸೀತೆಯನ್ನು ಅಪಹರಿಸಿ ವಿಂಧ್ಯ ಪರ್ವತಗಳನ್ನು ದಾಟಿ ಕೋಲಾರದ ಬೆಂಗಳೂರು ಮೇಲೆ ಲಂಕಾ ದ್ವಿಪವನ್ನು ಸೇರುವ ಮುನ್ನ ಎದುರಾದ ಪಕ್ಷಿರಾಜ ರಾವಣನೇಂದಿಗೆ ಹೋರಾಡಿ ಅವನ ಖಿಡ್ಕದಿಂದ ಒಂದು ರಕ್ಷೆ ತುಂಡರಿಸಲ್ಪಟ್ಟಿದ್ದು ದುಃಖಿಸುತ್ತಾ ರಾಮನ ಬರವಿಗಾಗಿ ಕಾದು ಕುಡಿತಿರುವ ಜಂಡಾಯಿವಿನಂತೆ ಕಂಡು ನೋಡುಗಾರ ಕಣ್ಣಿಗೆ ವಿಸ್ತುಮಿವನ್ನೂಟು ಮಾಡುತ್ತದೆ. ಇದೇ ಈ ಶಿಲಾಕೃತಿಯ ಕುತೂಹಲಕಾರಿಯಾದ ವಿಶೇಷತೆಗಳು. ಅಗಸ್ತಾಗ್ಯಾ ಗೆಳೆಯರು ಈ ಶಿಲಾಕೃತಿಗೆ ಜಂಡಾಯಿ ಪಕ್ಷೆ ಶಿಲೆ ಅಥವಾ ಕುಕ್ಕರ್ ಕಲ್ಲು ಎಂದು ಕರೆಯುತ್ತಾರಲ್ಲದೆ ಆಗಸ್ತಾಗ್ಯಾನ ಲಾಂಘನವಾಗಿ ಬಳಸಲಾಗುತ್ತಿದೆ.

3 ಹಾಂಡವರ ಪದಕೂಲೆ : ಪೆಡಿಸ್ಟುದುವಿನ ಪಕ್ಷಿಮುದ ಬೆಂಪುದಲ್ಲಿ ವರದನೇ ಹಂತದ ಹಾಂಡವರ ಗುರ್ಜೆಗಳನ್ನು ದಾಟಿ ಬೆಂಪುದ ತುದಿಯನ್ನು ತಲುಪಿದಾಗ ದಕ್ಷಿಣಕ್ಕೆ ವಿಶ್ವಾಲವಾದ ಒಂದು ಬಂಡ ಕಾಣಿಸುತ್ತದೆ. ಈ ಬಂಡೆಯ ಸುಮಾರು 25 ಅಡಿಗಳ ಕೆಳಭಾಗದಲ್ಲಿ ದಕ್ಷಿಣಕ್ಕೆ ಬಾಯಿ ತರದು ಚಾವಣಿಯಂತೆ ಕಂಡು ಬರುವ ಸ್ಥಳವೇ ‘ಹಾಂಡವರ ಪದಕೂಲೆ’ (ಹಜಾರ) ಈ ಪದಕಾಲೆಯಲ್ಲಿ ಕುಂಟಿಯಿ ತನ್ನ ಮಂಕ್ಕಳನ್ನು ಕೂರಿಸಿಕೊಂಡು ವಿನೋದದಿಂದ ಕಾಲ ಕೆಂಬುತ್ತಿದ್ದಳಂತೆ. ಈ ಸ್ಥಳಕ್ಕೆ ಧಾವಿಸಿದ ಪ್ರತಿ ಚಾರಣೆಗೂ ಕುಳಿತು, ಮಲಗಿ ವಿಶ್ವಾಂತಿ ಪಡೆಯಲು ಪ್ರತಿಸ್ಥಾವಾದ ಸ್ಥಳ. ತಂಗಾಳ ಮೈಮನಗಳಿಗೆ ಮುದನೀಡಿ ಬೆಂಪುವೇರಿದ ಅಯಾಸದ ದರ್ಶವಾರುತ್ತದೆ.

ಇದೇ ಸ್ಥಳದಲ್ಲಿ ನಾಾರಿ ಆಕಾರದ ಬಂಡೆಗಲ್ಲು ಕಾಣಿಸುತ್ತದೆ. ಈ ಬಂಡೆಯ ಮೇಲೆ ಬಿದರೆ ಏಳು ಉಂಗಿಗೂ ಕೇಳಿಸುವ ಧ್ವನಿ ಬರುತ್ತಂದು ಸ್ಥಳೀಯರು ಹೇಳುತ್ತಾರೆ. ಅಷ್ಟು ಧ್ವನಿ ಬಾರದಿದ್ದರೂ ಬಂಡೆಯ ಒಳಗೆ ಟೊಳ್ಳು ಇರುವುದರಿಂದ ಬಡಿದಾಗ ಸ್ವಲ್ಪ ಮಂಟಪಿಗೆ ನಾಾರಿ ರಬ್ಬ ಕೇಳಿಬರುತ್ತದೆ. ಅದ್ದರಿಂದ ಇದಕ್ಕೆ ನಾಾರಿ ಬಂಡೆಯಂದು ಹೆಸರು ಬಂದಿದೆ.

ಈ ಹಾಂಡವರ ಪದಕಾಲೆಯ ಚಾವಣೆಯ ಮೇಲ್ಮೈವನ್ನೇ ಆಗಸ್ತಾಗ್ಯಾ ಗೆಳೆಯರು ‘ರಾಜಾಸೀಟ್’ ಎಂದು ಕರೆಯುತ್ತಾರೆ. ಇದಕ್ಕೆ ಕಾರಣವೂ ಇದೆ. ಮಳಿಗಾಲದಲ್ಲಿ ಬೆಂಪುದಲ್ಲಿನ ನೀರು ಈ ಬಂಡೆಯ ಮೇಲೆ ಕಾಲಾಂತರದಿಂದ ಹರಿದು ಕಲ್ಲಿನ ದೊಗರು (ಕೊರಕಲು) ಗಳಾಗಿವೆ. ಈ ದೊಗರುಗಳಲ್ಲಿ ಕುಳಿತುಕೊಳ್ಳಲು ಹಾಗೂ ಮಲಗಿಕೊಳ್ಳಲು ರಾಜನ ಆಸನಗಳಿದ್ದಂತೆ. ಈ ದೊಗರುಗಳಲ್ಲಿ ಕುಳಿತುಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕು. ಎಚ್ಚರ ತಪ್ಪಿದರೆ ಸುಮಾರು 150 ಅಡಿಗಳ ಬೆಂಪುದ ಕೆಳಕ್ಕೆ ಬಿದ್ದ ಮೈಮನಾಕೆ ಪ್ರದಿಯಾಗಿ ಪ್ರಾಣ ಪಕ್ಷಿಯು ಹಾರುವುದು ಖಂಡಿತ. ಎಚ್ಚರಿಕೆಯಿಂದ ಕುಳಿತು ದೂರದ ದಿಗಂತವನ್ನು ನೋಡಲು ಶಿಗುವ ತನಂದ ಮತ್ತೆಲ್ಲಿಯೂ

ಸಿಗದು. ಈ ಸ್ವಾಧಿಂದಲೇ ಸುಂದರ ಸೂರ್ಯೋದಯ ಹಾಗೂ ಸೂರ್ಯಾಸ್ತಗಳನ್ನು ಕಂಡು ಅನಂದಿಸಬಹುದು.

4. ಭೀಮನ ಗುಂಡು : ‘ಅಂತರಗಂಗೆ’ ಗೆ ಹೋಗುವ ರಸ್ತೆಯ ಎಡಕ್ಕೆ ಸ್ವಲ್ಪ ಮಾರದ ಬೆಟ್ಟಿದಲ್ಲಿ ಕಣ್ಣಗಳನ್ನು ಆಕಣಿಸುವ ಬೃಹದಾಕಾರವಾದ ಕಲ್ಲು ಗುಂಡಿಗೆ ಸ್ಥಳೀಯರು ಭೀಮನ ಗುಂಡು ಎರಡು ಕರೆಯುತ್ತಾರೆ. ಭೀಮ ತನ್ನ ಚಿಲಪರಿಳ್ಳೆ ಮಾಡಲು ಈ ಬೃಹದಾಕಾರವಾದ ‘ಗುಂಡನ್ನು ಸಕೆಣಿಸಿ ಪೈಲ್ಲುನ್ನು ಗುಂಡು ಎತ್ತಿದಂತೆ’ ಎತ್ತಿ ಮತ್ತೊಂದು ಬಂಡೆಯ ಮೇಲೆ ನಿಲ್ಲಿಸಿದೆನಂತೆ. ಕತೆ ಜಾನಪದ ಅಂಶಗಳಿಗೆ ಇಂಬಿ ನೀಡುವುದಾದರೂ, ವೈಜ್ಞಾನಿಕ ದೃಷ್ಟಿಯಿಂದ ಅವಲೋಕಿಸಿದಾಗ ಭೂಮಿಯು ತನ್ನ ಆಕಣಣಾ ಶಕ್ತಿಯಿಂದ ಚಂದ್ರನನ್ನು ತನ್ನ ಸುತ್ತ ಸುತ್ತಿಸಿಕೊಂಡಂತೆ ಕಲ್ಲು ಗುಂಡಿನ ಮೂಲಿಗಳು ಹೆಚ್ಚು ಕಡಿಮೆ ಇದ್ದರೂ ಸಮಶ್ಲೋಕದಲ್ಲಿ ನಿಂತಿರುವಂತೆ ಕಾಲುವುದೇ ಇದರ ಪೈಡಿಕ್ಕೆ. ಮಳೆ, ಗಾಳಿ, ಗುಡುಗು, ಸಿಲಿಲು ಯಾವುದಕ್ಕೂ ಜಗ್ಗಾದ ಯುಗ ಯುಗಗಳಿಂದ ಹೀಗೆ ನಿಂತಿದೆ ಎಂಬುದೆ ಆಶ್ಚರ್ಯವನ್ನುಂಟಿಸುವಾದುವ ವಿಷಯ. ಅಗನಾಗ್ರ ಗೆಳೆಯರು ಇದಕ್ಕೆ ‘ಬ್ಯಾಲೆನ್ಸ್ ಬಂಡೆ’ ಎಂದು ಕರೆಯುತ್ತಾರೆ.

5. ಏಳಾರು ಗವಿ : ತೇರಹಳ್ಳಗೂ ಮತ್ತು ಕುಪ್ಪಳ್ಳಗೂ ಮಧ್ಯ ದಾರಿಯ ದಕ್ಕಿಳಿಕೆ ವಿಶಾಲವಾದ ಏಕ ಶಿಲಾ ಬಂಡೆ ಇದೆ. ಈ ಬಂಡೆಯ ಮೇಲೆ ಸ್ಕೂಲಿಯ ರ್ಯಾತರು ರಾಗಿ ಕೊಳ್ಳಿಸಿ ಮೂಡಿಕೊಂಡಿದ್ದಾರೆ. ಇದರ ಅಡಿಯಲ್ಲಿರುವುದೇ ‘ಏಳಾರುಗವಿ’ (ಏಳಾರು ಗುಪ್ತ) ಈ ಗವಿಯು ಐತಿಹಾಸಿಕ ಮಹತ್ವವನ್ನು ಪಡೆದಿದೆ ಎಂಬುದರಲ್ಲಿ ಸಂದೇಹವೇ ಇಲ್ಲವೆಂಬುದು ಜಾನಪದ ಅಂಶಗಳಿಂದ ತಿಳಿದುಬರುತ್ತದೆ. ತೇರಹಳ್ಳಿಯ ಹಿರಿಯ ತಲೆಮಾರಿನ ವ್ಯಾಪ್ತಿ ‘ಅಪ್ಪಣ್ಣ’ ನಿಂದ ತಿಳಿದು ಬಂದ ಐತಿಹಾಸಿಕ ಜಾನಪದ ವಿಷಯ ಇವ್ಯಾಪ್ತಿ.

‘ಹಿಂದೆ ಯಾವುದೋ ಕಾಲದಲ್ಲಿ ಯುದ್ಧ ನಡೆದಾಗ ಬೆಟ್ಟಿದ ಮೇಲಿನ ಏಳು ಉಂಟಿನ ಜನ ರಹಸ್ಯವಾದ ಈ ಗವಿಯಲ್ಲಿ ಅಡಗಿ ತಮ್ಮ ಪ್ರಾಣಾಗಳನ್ನು ರಕ್ಷಿಸಿಕೊಂಡರಂತೆ’. ಆದ್ದರಿಂದ ಈ ಗುಹಗೆ ‘ಏಳಾರು ಗವಿ’ ಎಂದು ಕರೆಯುತ್ತಾರೆಂದು. ಆ ಕಾಲ ಯಾವುದು ಅಲ್ಲ ಗಂಗ ಮತ್ತು ಚೋಳರ ನಡುವೆ ‘ಅಂತರಗಂಗೆ’ ಬೆಟ್ಟಿದಲ್ಲಿ ಕೆಲವಾರು ಬಾರಿ ಯುದ್ಧಗಳು ನಡೆದಿವೆ. ಗಂಗ ಅರಸರು ಚೋಳರೂಂದಿಗೆ ಹೋರಾಡಿದ್ದಾರೆ ಎಂಬುದಕ್ಕೆ ‘ಪಾಪರಾಜನ ಹಳ್ಳಿ’ಯ ಪ್ರಾವಣಕ್ಕೆ ಒಂದು ಹೊಲದಲ್ಲಿ ಸಿಂದಾಮಂಡಿಗೆ ಬಾಕನ್ನು (ಬಿಕ್ಕ ಕಟ್ಟಿ) ಹಿಡಿದು ಹೋರಾಡಿದ ಶಿಲ್ಪಕಲೆಯನ್ನು ಹೊಂದಿರುವ ಸುಮಾರು ಎಂಟು ಅಡಿ ಎತ್ತರದ ನಾಲ್ಕು ಮೂಲೆಯ ಕಂಬದ ಮೇಲ್ಮೈಗಳಲ್ಲಿ ಕಂಡು ಬರುತ್ತದೆ.

ಇಷ್ಟೇ ಅಲ್ಲದೆ ದುಗ್ಗಾದ ಕಡೆಯ ಕೋಟಿಗೆ ಹೋಗುವ ಪ್ರಾವಣದ ದಾರಿಯಲ್ಲಿ ಪ್ರವೇಶ ದ್ವಾರಪೋಂದನ್ನು ದಾಟಿದ ನಂತರ, ಕಾಲು ದಾರಿಯ ಬಲಕ್ಕೆ ಬಂಡೆಯಾಂದರ ಮೇಲೆ ವೀರ ಯೋಧನೊಬ್ಬ ತನ್ನ ಬಳಗ್ಗೆಯಲ್ಲಿ ಕತ್ತಿಯನ್ನು ಹಿಡಿದು ಶತ್ಯವಿನ ತಲೆಯನ್ನು ಕತ್ತಲಿಸಿ ತನ್ನ ಎಡಗ್ಗೆಯಲ್ಲಿ ಹಿಡಿದಿರುವ ಕತ್ತನೆಯ ಆಕ್ಷತಿ ಕಂಡುಬರುತ್ತದೆ. ಇದೇ ನಿಜವಾದ ಗಂಗರ ಯುದ್ಧ ಭೂಮಿ ಎಂದು ವಿಚಿತ್ರವಾಗಿ ಹೇಳಬಹುದು. ಒಂದು ಕಾಲದಲ್ಲಿ ಗಂಗರ ಚೋಳರ ವಿರುದ್ದ

ಪಿಜಯಿಗಳಾಗಿದ್ದರು ಎಂಬುದನ್ನು ಇದು ವಿಚಿತಪಡಿಸುತ್ತದೆ. ಈ ಯುದ್ಧದ ಸಂದರ್ಭದಲ್ಲಿ ಬೆಟ್ಟಡ ಮೇಲೆ ವಾಸ ಮಾಡುತ್ತಿದ್ದ ಜನ ಪ್ರಾಣಭಯದಿಂದ ಈ ಗಮಿಯಲ್ಲಿ ಅಡಗಿ ತಮ್ಮ ಪ್ರಾಣಗಳನ್ನು ರಕ್ಷಿಸಿಕೊಡುವ್ಯಾರೀಂದ ಇದಕ್ಕೆ 'ಬಳಿರು ಗವಿ' ಎಂದು ಹೆಸರು ಬಂದಿದೆ ಎಂದು ವಿಚಿತವಾಗುತ್ತದೆ.

6. ಶಿವಗಂಗೆ : ಒಂದು ಕಾಲಕ್ಕೆ ಪರಿತ್ರ ಪ್ರಾಣ ಕ್ಷೇತ್ರಮಾಗಿದ್ದ ಈ 'ಶಿವಗಂಗೆ' ಇಂದು ಮಾನವನ ಅಸಡ್ಡೆ ಮತ್ತು ನಿಲಕ್ಕೆಗೆ ಬಳಗಾಗಿ ಅನಾಥ ಸ್ಥಿತಿಯ ಅಂತ್ಯದಲ್ಲಿದೆ. ಪ್ರಾರಂಭದ ನಿಮ್ಮಾಣ ಮಾತ್ರವೇ ಹೊರತು ಮತ್ತುಪ್ರಯೋ ಕಾಲದಲ್ಲಿ ಜೀರ್ಣಾಣದ್ವಾರಾವಷ್ಟು ಪಡೆಯದೆ ತನ್ನ ಮಹತ್ವವನ್ನು ಕಳೆದುಕೊಂಡು ಕೇವಲ 2-3 ಮನಗಳ ಹಳ್ಳಿಯಾಗಿ ಶಿವಗಂಗೆ ಇಂದು ಸಾಮಾನ್ಯ ಆಫ್ರಿಕಾವನ್ನು ಪಡೆದುಕೊಂಡಿದೆ. ಹಿಂದೆ ಇಲ್ಲಿ ಯಾವ ಮನೆ ಆಫ್ರಿಕಾ ಜನವಾಸ ಇರಲಿಲ್ಲವಂತೆ.

'ಅಂತರಗಂಗೆ' ಹೇಗೆ ಅಂತರಾಫರಣವನ್ನು ಪಡೆದುಕೊಂಡಿದ್ದೇ ಹಾಗೆ ಬೆಟ್ಟಡ ಮೇಲ್ಮೈದಲ್ಲಿ ಪ್ರಕೃತಿ ಕೊಡುಗೊಂಡಿದೆ ಮಾನವನ ಭಕ್ತಿ ಬೌದ್ಧಿಕ ಕೌಶಲ ಸೇರಿ 'ಶಿವಗಂಗೆ' ಏಂಬ ಆಫ್ರಿಕಾವನ್ನು ಪಡೆದುಕೊಂಡಿದೆ. ಅಂತರಗಂಗೊಂಪ್ಯು ಜಲಧಾರೆ ಇಲ್ಲಿ ಹರಿಯದಿದ್ದೂ ಬಂಡೆಲ್ಲಾಗಳ ಅಂತರಾಳದಿಂದ ಹರಿಯುವ ನೀರಿನ ಜರಿಗೆ ಅಲ್ಲವಿಡಿಸಿ ಒಂದು ಮಂಟಪ ದಾಗೂ ಬೃಂದಾವನದ ಅಡಿಯಿಂದ ಹರಿದು 5-6 ಅಡಿ ಕೆಳಗೆ ನಿಮಿಂಸಲಾಗಿರುವ ಕಲ್ಯಾಂಸೆಮನ್ನು ಗಂಗೆ ಸೇರುವಂತೆ ಮಾಡಲಾಗಿದೆ. ಅಂತರಗಂಗೊಂತೆ ಇಲ್ಲಿಯೂ ಭಕ್ತಾದಿಗಳೂ ಸ್ಥಾನ ಮಾಡಲು ಅಧಕಾರಿಸಿರುವಂತೆ ಮಂಟಪವನ್ನು ನಿಮಿಂಸಲಾಗಿದೆ. ಮಂಟಪದ ಎರಡು ಕಂಬಗಳಲ್ಲಿ ಹಡೆಸಬಿತ ನಾಗಗಳ ಶಿಲ್ಪವನ್ನು ಕೆತ್ತಲಾಗಿದೆ. ಇದರ ಹೊರತು ಇಲ್ಲಿ ಯಾವುದೇ ದೇವಾಲಯವಿಲ್ಲ. ಹಿಂದಿನ ಕಾಲದಲ್ಲಿ ಇಲ್ಲಿ ಸ್ಥಾನ ಮಾಡುವವನ್ನು ನೀರು ಬರುತ್ತಿದ್ದರಿಬಹುದು. ಆದರೆ ಇಂದು ಮಂಗಳಾಲದ ಹೊರತು ಬೆಳಿಗೊಂಬಲ್ಲಿ ನೀರು ತೊಟ್ಟಿಕುತ್ತದೆ. ಜೀರ್ಣಾಣದ್ವಾರ ಮಾಡಿ ಸರಿಪಡಿಸಿದರೆ ಅಳ್ಳ ಪರ್ವತಗಳಲ್ಲಿ ಸುರಿದು ಹೋಗುವ ಜಲವನ್ನು ಒಂದೇ ಸಮ ಹರಿಯುವಂತೆ ಮಾಡಬಹುದು. ಶಿವನ ತಲೆಯಲ್ಲಿನ ಗಂಗೆಯಂತೆ ಬೆಟ್ಟಡ ಮೇಲ್ಮೈದ ಈ ಪುರಿತ್ವ ಸ್ಥಳಕ್ಕೆ ಹಿಂದೆ 'ಶಿವಗಂಗೆ' ಎಂದು ಹೆಸರು ಕೊಡಲು ಕಾರಣವಾಗಿದೆ ಎಂದು ಉಹಿಸಬಹುದು.

ಇಲ್ಲಿಯೇ ದುಗ್ಂದ ಪ್ರಾಥಮ ಹಂತದ ಪ್ರವೇಶದ ಹೊಳೆಯ ಬಾಗಿಲು ಇದೆ. ಈ ಶಿವಗಂಗೊಂದು ಅಂತರಗಂಗೊಂದು ನಿಮ್ಮಾಣ ಕಾಲಕ್ಕೆ ಹಿಂದಿನದಾಗಿದ್ದು ಗಂಗು ಪ್ರಯೋಗಾಫರವಾಗಿ ನಿಮ್ಮಾಣ ಮಾಡಲಾಗಿರುವ 'ಶಿವಗಂಗೆ' ಇಡಾಗಿದೆ ಎಂದು ಅಂತರಗಂಗೊಂದು ಒಂಷ್ಟೆಯಲ್ಲಿ ಉಹಿಸಲು ಸಾಧ್ಯವಾಗುತ್ತದೆ. ಇಂತಹ ಮಹತ್ವ ಉಳಿ ಶಿವಗಂಗೆ 'ತೇರಹಳ್ಳಿ' ಗೂ 'ಪಾಪರಾಜನ ಹಳ್ಳಿಗೂ ಮಧ್ಯ ಕಾಲುದಾರಿಯಲ್ಲಿ ಕಾಳಿಸಿಗುತ್ತದೆ.

7. ದುಗ್ರ : ದುಗ್ರದ ವಿಷಯದಲ್ಲಿ ಸ್ಥಳೀಯರಲ್ಲಿ ಬೆಳೆದು ಬಂದಿರುವ ಸಂಗತಿಗಳಿಗೆ ಸ್ವಂದಿಸಿದಾಗ ಬತೇರಿಗಳ ಅರೆ ನಿಮ್ಮಾಡ ಕೊಳಬೆ, ಇದರ ಮಧ್ಯ ಇರುವ ಎಣ್ಣೆ ಬಾವಿ, ಇದರ ಉತ್ತರಕ್ಕೆ ಕಂಡು ಬರುವ 'ಗಜಗೊಂಡ ಬಾವಿ' ಇವುಗಳು ಇನ್ನಷ್ಟು ಕುತೂಹಲವಷ್ಟು ಕೆರಳಿಸುತ್ತವೆ.

'ಶಿವಗಂಗೆ' ಯಿಂದ 'ಪಾಪರಾಜನ ಹಳ್ಳಿ'ಯ ಮೂಲಕ ದುಗ್ರವನ್ನು ಸೇರುವವೂರಲ್ಲಿ ಸುಮಾರು 4ಕಿ.ಮೀ. ದೂರ ಕ್ರಮಿಸುತ್ತೇಕು. ಈ ಮಧ್ಯ ಅಲ್ಲಲ್ಲಿ ಕಂಡು ಬರುವ ಸುಮಾರು ಪುಳು

ಹಗ್ಗದ ಪ್ರಮೇಶ ಡ್ಯಾರಗಳು ಮತ್ತು ಅಲ್ಲಲ್ಲಿ ಬೆಲೆರಿಗಳು ಕಂಡುಬರುತ್ತವೆ. ‘ಅಂತರಗಂಗೆ’ ಬೆಟ್ಟದ ಪ್ರತ್ಯೇಕ ಪ್ರದೀಪ್ಯಲ್ಲಿರುವ ಹಗ್ಗದ ಕೋಟಿಗೊಂಡ ನಿಮಾಣಣದ ಅಧಿಕಾರಿಯೇ ಪರಿಸರಾಳಿಯನ್ನು ಹೊಂದಿದೆ. ಇದರ ಒಗ್ಗೆ ‘ಮೈಸ್ತರು ಗೆಂಡಿಯರ್’ ನಲ್ಲಿ ‘ಮೊಗ್ಲಾ ಸುಂದರಾರ್’ ಖಾಸಿಂ ಖಾಸ್’ ಎಂಬುವವನು ಕೋಟಿಯನ್ನು ಕಟ್ಟಿಸಿದನೆಂದು ಪ್ರಸ್ತಾಪಿಸಿದೆ. ಆದರೆ ಈ ಅಭಿಪ್ರಾಯಕ್ಕೆ ಬಲವಾದ ಆಧಾರವಿಲ್ಲ. ಸ್ಥಾಯಿರನ್ನು ವಿಚಾರಿಸಿದರೆ ತುಂಬಾ ಹಳೇ (ಪ್ರಾಚೀನ) ಕಾಲದ ಕೋಟಿಯೆಂದು ಅದನ್ನು ಪಾಂಡವರು ಕಟ್ಟಿಸಿದಿರ್ಬಹುದು ಎನ್ನುತ್ತಾರೆ. ತುಂಬಾ ಹಳೇ ಕಾಲದ ಕೋಟಿ ಎಂಬ ಸಂಗತಿಗೆ, ಕೋಟಿಗೆ ಒಳಿಸಿರುವ ಬೃಹದಾಕಾರದ ನಾಲ್ಕು ಮೂಲೆಯ ತುಂಬಾ ಹಳೆಯದಾದ ಕಲ್ಲುಗಳು ಇಂಬು ಕೊಡುತ್ತವೆ.

ದುಗ್ಗದ ಅಂತಿಮ ಪ್ರವೇಶದ್ವಾರೆಯ ನಾಲ್ಕು ಮೂಲೆಯ ಕಂಬವೈಣಿಯ ಮೇಲೆ 'ಗಳಾಪತಿಯ' ಶಿಲ್ಪಮನ್ಯ ಕೆತ್ತಲಾಗಿದೆ. ಈ ಶಿಲ್ಪವು ಅಪ್ಯೇನೂ ಸುಂದರವಲ್ಲ. ವರಚು ವರಚಾಗಿದೆ. ಅದ್ದರಿಂದ ವಿಜಯನಗರದ ಅರಸರ ಕಾಲಕ್ಕೆ ಸೇರಿದ್ದೊಂಬ ಅಭಿಪ್ರಾಯವನ್ನು ತಳ್ಳಿ ಹಾಕಿ 'ಗಂಗರ್' ಕಾಲಕ್ಕೆ ನಮನ್ಯ ಕೊಂಡೊಯ್ದುತ್ತದೆ. ಅಲ್ಲದೆ ಈ ದುಗ್ಗದ ಒಳಗೆ ಕಂಡು ಬರುವ 'ಗಜಗೂಂಡ ಬಾವಿ' ಎಂಬ ಹೆಸರೂ ಸಹ ಈ ದುಗ್ಗ ಗಂಗರ ಕಾಲಕ್ಕೆ ಸೇರಿದ್ದೆಂದು ನಿಧಾರಕ್ಕೆ ಬರಲು ಸಹಾಯಕವಾಗುತ್ತದೆ. ಗಂಗರ ಯೋಜನೆಯಿಂತೆ ಇಲ್ಲಿನ ಹೊಳೆ ಕಾಯು ಪ್ರಾತಿಂಯಾಗಿವ್ಯಾದ್ದರೆ, ಇದೊಂದು ಐತಿಹಾಸಿಕ ಪ್ರಮಾಣೀಕೃತವಾಗುವುದರಲ್ಲಿ ಸಂದೇಹವೇ ಇರಲಿಲ್ಲ.

ఈ కారణాలింద, ఈ కోటియ కృత మౌగల్ సుబేదార్ మాకిం యానో, ఎంబ ఆభివ్యాయమన్న నిదానశ్శ్రోవాగి తర్తికాశబమదు. కోలారప్ప వ్యారంభదల్లి 'గంగ' అరసర రాజధాని ఆగిత్తు ఎంబ అంతపన్న యావుడే కారణాన్ని మరయిచారదు. ఇదక్క బలవాద అనేక లథాగణ ఈ బెట్టిదల్లి సిఫ్ఫోమే. ఇల్లిన స్థూనామగళింద మాదలుగొండు బెట్టిదల్లి అల్లల్లి కండు బరువ 'గంగ రాజలాంభన' గజ. గంగరు తమ్మ రాజధానియన్న తలకాబిగే వారాయిసలు బోల్లరే కారణావెందు ఇతికాస సారి హేరిద.

ಈ ಎನ್ನೆ ಬಾವಿ : ಸುಮಾರು ಒಂದು ಕೆ.ಮೀ.ನಷ್ಟು ವಿಶಾಲದಲ್ಲಿ ‘ಅಂತರಗಂಗ್’ ಉನ್ನತ ಶಿವರದಲ್ಲಿ ನಿರ್ಮಿಸಲಾಗಿರುವ ಅರೆ ನಿರ್ಮಿತ ಕೋಟಿಯ ಮಧ್ಯ ಭಾಗದಲ್ಲಿ ಒಂದು ಬತೇರಿ ಕಂಡುಬರುತ್ತದೆ. ಹೀಗಿನ ಕಾಲದಲ್ಲಿ ಹಗಲೂ ರಾತ್ರಿ ಕೇಳಿಟೆ ನಿರ್ಮಾಣದ ಕಾರ್ಯದಲ್ಲಿ ತೊಡಗಿರಬೇಕಾದರೆ ಈ ಬಾವಿಗೆ ಎನ್ನೆನ್ನು ರಿದು ದೊಡ್ಡ ಬೃತ್ತಿಗಳನ್ನು ಹಾಕಿ ಹತ್ತಿ, ಅದರ ಬೆಳಕನಲ್ಲಿ ಕೋಟಿ ನಿರ್ಮಾಣದ ಕಾರ್ಯವನ್ನು ಮುಂದುವರಿಸುತ್ತಿದ್ದರೆಂಬ ಸಂಖಿಕೆ ಸ್ಥಾಪಿಸಲ್ಪದ್ದಿಯಾಗಿದೆ. ಇದು ಎನ್ನೆಯಾವಿಯಲ್ಲ, ಯಾದ್ದರೆ ಅಂತಿಮ ಶೈಗಳಕ್ಕಲ್ಲಿ ಈ ಬತೇರಿಯಲ್ಲಿ ಆಡಗಿ ಶತ್ರುಗಳನ್ನು ಏದರಿಸಲು ನಿರ್ಮಿಸಿಕೊಂಡಿರುವ ಅಪ್ರಾಣಿ ಬತೇರಿಯೇ ಹೊರತು ಎನ್ನೆ ಬಾವಿಯಲ್ಲ, ಎಂದು ತಿಳಿದುಬರುತ್ತದೆ.

ಸುಮಾರು 13-14 ನೂರು ವರ್ಷಗಳು ಕ್ಷಿದಿದ್ದರೂ ಈ ಬೇರಿಗೆ ಬಳಸಲಾಗಿರುವ ಚೆಕ್ಕಿ ಚೆಕ್ಕಿ ಸುಟ್ಟಿ ಇಟ್ಟೀಗೆ, ಗಡುಕರಲ್ಲಿ ಮತ್ತು ಗಾರೆ ಇವ್ವಳ್ಳು ಇಟ್ಟು ವರ್ಷಗಳಿಂದ ಬಿಸಿಲು

ಮತ್ತಿ, ಗಾಳಿ ಇದಾವುದಕ್ಕೆ ಜಗ್ಗದೆ ಕಲ್ಲಿನವೈ ಗೈಸ್ಟಿಯಾಗಿದೆ ಎಂದು ಮೇಲೆ, ಅಥವಿಕ ಸಿಮೆಂಟು ಅಥವ ಮತ್ತಾವುದೇ ರೀತಿಯ ಕಟ್ಟಡ ನಿರ್ಮಾಣ ವಸ್ತು ಇದರ ಮುಂದೆ ಏನೇನೂ ಅಲ್ಲ.

9 ಗಜಗೊಂಡ್ಡ ಬಾವಿ : ಮೇಲಿನ ಬರೆರಿಯ ಉತ್ತರಕ್ಕೆ ಎರಡು ಬೆಟ್ಟಗಳ ನಡವಿನ ಕಣವೆಗೆ ಕಲ್ಲಿನ ಕಟ್ಟಿಯನ್ನು ಹಾಕಿ ನಿರ್ಮಾಳಿಸಿರುವ ವಿಶಾಲವಾದ ಈ ಬಾವಿಗೆ 'ಗಜಗೊಂಡ್ಡ' ಬಾವಿ ಎಂದು ಅಲ್ಲಿನ ಜನ ಕರೆಯುತ್ತಾರೆ. ಇದೂ ಸಹ ಪಾಂಡವರ ಕಾಲಕ್ಕೆ ಸೇರಿದ್ದು ಎಂಬ ನಂಬಿಕೆ ಸ್ಥಳೀಯರಲ್ಲಿ ಬಲವಾಗಿದೆ.

ಕಾ ಬಗ್ಗೆ 'ತೇರಹಳ್ಳಿಯ ವಯೋವೃದ್ಧರಾದ 'ಆಪ್ನೋ' ಎಂಬುವವರು ಹೀಗೆ ಹೇಳಿದ್ದು. 'ಕು ಗಜಗೊಂಡ್ಡ ಬಾವಿಯಲ್ಲಿ ಇದುವರೆವಿಗೂ ತಳ ಕಂಡವರೇ ಇಲ್ಲ ಎಲ್ಲ ಕುಲದಲ್ಲಿಯೂ ನೀರು ಇರುತ್ತದೆ. 'ಅಂತರಗಂಗೆ' ಕೊಳಿದ ಮಧ್ಯದಲ್ಲಿ ಇರುವ ಗಣಪತಿಯ ಮಂಟಪದಂತೆ ಈ ಬಾವಿಯ ಅಳಿದ ಮಧ್ಯದಲ್ಲಿ ಗಣಪತಿಯ ಮಂಟಪವಿದೆ. ಅದು ಚೆನ್ನದಿಂದ ಮಾಡಲಾಗಿದೆ ಎಂದು ದೊಡ್ಡೋರು (ಹಿರಿಯರು) ಹೇಳುತ್ತಿದ್ದರು. ಹಿಂದಿನ ಕಾಲದಲ್ಲಿ ಇದನ್ನು ಪರೀಕ್ಷೆ ಮಾಡಲು ಏಳು ಎತ್ತಿನ ಗಾಡಿ ತೀಕ್ಕಿ ಬಳಿಗಳನ್ನು ಒಂದಕ್ಕೊಂಡು ಸೇರಿಸಿ ಕಟ್ಟಿ, ಒಂದು ಕಲ್ಲನ್ನು ಕಟ್ಟಿ, ಈ ಬಾವಿಯಲ್ಲಿ ಬಿಟ್ಟಾಗ, ತುಂಬಾ ತುಂಬಾ ಆಳ (ಪಾತಾಳಿಬಾವಿಯ ತಳ) ದಲ್ಲಿ ಚೆನ್ನದ ಶಿವಿರಕ್ಕೆ ಕಲ್ಲು ತಾಗಿ 'ಬಂಗೋ' ಎಂಬ ಕಟ್ಟು ಬಂದಿತೆಂದು ಹೇಳುತ್ತಿದ್ದರು.' ಇಂಗ್ರೀಸರ ಕಾಲದಲ್ಲಿ ಕಟ್ಟಿಯನ್ನು ಅಗೆದು ನೀರನ್ನು ಹೊರಬಿಡಲು ಹಾಗು ಚೆನ್ನದ ಗಣಪತಿ ಮಂಟಪವನ್ನು ಪತ್ತೆ ಮಾಡಲು ಪ್ರಯತ್ನಿಸಿದಾಗ ಅವರುಗಳು ರಕ್ತಾರಿ ಸತ್ತರಂತೆ. ಗಣಪತಿ ಮಂಟಪ ಇರಬಹುದಾದರೂ, ಇದು ಚೆನ್ನದೆಂದು ನಂಬಲು ಅಸಾಧ್ಯ. ಹೀಗೆ ಈ ಪತಿಕ್ಷೇಗಳನ್ನು ಬೆಂದಂದಾಗ ಕುದು ಬರುವ ಸತ್ಯಾಂಶಗಳೆಂದೆ, ಗಜ+ಕೊಂಡ್ಡ+ಬಾವಿ= ಗಜಕೊಂಡ್ಡಬಾವಿ-ಗಜಗೊಂಡ್ಡಬಾವಿ ಎಂದಾಗಿದೆ. ಹೆಸರು ಎನ್ನು ಚಂದ ಯಾಗ್ರಿ ಕುತ್ತಬಹಲವ್ವೇ ಅಷ್ಟೇ ವಾಸ್ತವ ಸಂಗತಿಗಳು ತಿಳಿದು ಬರುತ್ತವೆ. ಗಜ ಅಥವ ಆನೆ ಗಂಗಲಾಂಭನೆ. ಕೊಂಡ್ಡ (ಬೆಟ್ಟಗಳು) ಗಳ ನಡುವೆ ಇರುವ ಬಾವಿಯಾದ್ದರಿಂದ, ಗಜಗೊಂಡ್ಡ ಬಾವಿ ಗಜಕೊಂಡ್ಡ ಬಾವಿ ಎಂದಾಗಿದೆ ಎಂದು ಅಷ್ಟೇಸಬಹುದು. ಅದ್ದರಿಂದ ಗಂಗರು ಕೋಟಿ ನಿರ್ಮಾಣಕ್ಕಾಗಿ ಹಾಗು ಕುಟಿಯುವ ನೀರಿಗೆ ನಿರ್ಮಾಳಿಕೊಂಡ ಬಾವಿ ಇದಾಗಿದೆ.

ಹೀಗೆ 'ತೇರಹಳ್ಳಿಯ ಸುತ್ತು ಮುತ್ತಲಿನ' ಬೆಟ್ಟಕ್ಕೆ ಸಂಬಂಧಿಸಿದ ಸಂಗತಿಗಳನ್ನು ಆಳದಿಂದ ತೆಗೆದಮ್ಮೆ ಅದೆಷ್ಟೂ ವಿಶಿಧಾಸಿಕ ಸತ್ಯಾಂಶಗಳು ಹೊರಬಿಳುತ್ತವೆ ಎಂಬುದಕ್ಕೆ ಈ 'ಶತಶಂಗ ಪವರ್ತ' ಅಥವಾ 'ಅಂತರ ಗಂಗೆ' ಬೆಟ್ಟ ಸಾಕ್ಷಿಯಾಗಿದೆ.

ಜನಪದ ಸ್ತುತಿಗಳು

- ರಂಗಾರೆಡ್ಡಿ ಕೋಡಿರಾಂಪುರ

ಸ್ತುತಿ ಬಹುಶ: ಮಾನವನ ಮೊದಲ ಕಲೆಯಿರ್ಬೇಕು. ಎಲ್ಲ ಕರೆಗಳ ಹಿಂದಿರುವ ಅನುಕರಣಾ ತತ್ತ್ವ ನೇರವಾಗಿ ನಮ್ಮ ಅರಿವಿಗೆ ಬರುವುದು ಸ್ತುತಿಕಲೆಯ ಮೂಲಕವೇ. ಪ್ರಕೃತಿಯಲ್ಲಿನ ಅನೇಕ ಪ್ರಾಣಿಗಳ, ವಸ್ತುಗಳ, ಸಂಗತಿಗಳ, ಅನುಕರಣೆಯನ್ನು ಮಾನವ ತನಗರಿವಿಲ್ಲದೇ ಕಲಿಯುತ್ತಾ ನಂತರ ಅದರಲ್ಲಿ ತನ್ನ ಮನೋಧಿಲಾಙ್ಗಗಳ ಅಭಿವೃತ್ತಿಯನ್ನು ರೂಪಿಸಿಕೊಂಡಿದ್ದಾನೆ. ಹೀಗಾಗಿ ಯಾಟ್ಯಾವಾಗ ತೀರ ರೂಕ್ಷವಾಗಿದ್ದ ಯಾವುದೇ ಕಲೆಯಾಗಲೇ ಹೀಗಿಗೆಯಿಂದ ಹೀಗಿಗೆ ವರಾಂತರಗೊಂಡಾಗ ತಾನೇ ತಾವಾಗಿ ಬದಲಾವಣೆಗೆ ಒಳಗಾಗಿ ಸೂಕ್ಷ್ಮತೆ ಪಡೆದುಕೊಳ್ಳುತ್ತದೆ.

ಜನಪದ ಸ್ತುತಿಗಳು ಮಾನವ ಗುಂಪುಗುಂಪಾಗಿ ವಾಸಿಸುವ ಹಂತದಲ್ಲಿ ಹುಟ್ಟಿರಬೇಕು. ಅಲ್ಲಿಮಾರಿಯಾಗಿದ್ದ ಮಾನವ ಸಂತಾನೋಽಸ್ತುತಿಗಾಗಿ ಹಾಗೂ ಆಹಾರ ಸಂಗ್ರಹಕಾಗಿ ವಸಿಯುಂದಾನ್ನು ಕಲ್ಪಿಸಿಕೊಳ್ಳುವ. ಅವಶ್ಯಕತೆ ಉಂಟಾದಾಗ ನದಿತೀರಗಳಲ್ಲಿ ತವ್ಯಲು ಪ್ರದೇಶಗಳಲ್ಲಿ ಫಲವತ್ತಾದ ಅರಣ್ಯ ಪ್ರದೇಶಗಳಲ್ಲಿ ನೆಲಿಗಳನ್ನು ಕಂಡುಕೊಂಡ. ಅಂತಹ ನೆಲಿಗಳಲ್ಲಿ ಸಾಮೂಹಿಕ ಕ್ರಿಯಾಚಳಿವಟಿಕೆಯಾಗಿ ಸ್ತುತಿಗಳು ಅರಂಭವಾಗಿರ್ಬೇಕು. ಹೇದ ಯುಗದಲ್ಲಿ ಸ್ತುತಿ ಬಂದು ವಿಶಿಷ್ಟ ಕಲಾಪ್ರಕಾರವಾಗಿ ರೂಪುಗೊಂಡಿರಲಿಲ್ಲ. ಅದೊಂದು ಸಾಮೂಹಿಕ ಚಟುವಟಿಕೆ ಮಾತ್ರವಾಗಿತ್ತೇದು ಹೇಳಬಹುದು ಎಂದು ಭಾರತೀಯ ಸ್ತುತಿಕಲೆಯ ಬಗ್ಗೆ ಅಭ್ಯಾಸ ಮಾಡಿದ ರುಕ್ಷಿಂದೇವಿಯವರು ಹೇಳುತ್ತಾರೆ' (ಭಾರತೀಯ ಪರಂಪರೆ ಪ್ರ. 54), ಜನಪದ ಕರೆಗಳ ಇನ್ನೊಂದು ತುದಿಯಲ್ಲಿರುವ ಶಾಸ್ತ್ರೀಯ ಸ್ತುತಿಗಳು ವೇದಾಂತಗಾದವರೇಗೂ ತಾತಿಗಳ ಹಾದಿಯ ಮೇಲೆ ರೂಪುಗೊಂಡಿರಲಿಲ್ಲ ಎಂದರೆ ಅದಕ್ಕೂತ ಹೀಂದೆ ಶುದ್ಧಜನಪದ ಸ್ತುತಿಗಳೇ ಅಷ್ಟಿತ್ತದಲ್ಲಿ ಇದ್ದವನ್ನಬಹುದು.

ದೇಶದ ತುಂಬಾ ಅನೇಕ ಭಾರತೀಕ ಮಾತ್ರಾದುಗಳಾಗಿದ್ದರೂ ನಮ್ಮ ದೇಶದಲ್ಲಿ ಜನಪದ ಸ್ತುತಿಗಳು ಕರೆಗಳಾಗಿ ಸಮಾನಾಂತರವಾಗಿಯೇ ಉಳಿದು ಬಂದಿವೆ. ಜನಪದ ಸ್ತುತಿಗಳಲ್ಲಿ ಅಭಿವೃತ್ತಿಗೊಳ್ಳುವ ಅಭಿನಯ ಬದುಕಿನ ನಿರಂತರ ಹೋರಾಟವನ್ನು ಕುರಿತಿದ್ದು. ಇಂದು ಸ್ತುತಿಕಲೆ ವಿಕಾಸವಾಗಿ ಶೈಲಿಗಳ ಮೂಲಕ ಕವಲೊಡೆದು ಪರಮೋಜ್ಞ ಘಟಿತವನ್ನು ಮುಟ್ಟಿದ್ದರೂ ಜನಪದ ಸ್ತುತಿಗಳ ಸಹಜತೆಗೆ ಮತ್ತು ಉತ್ಸಾಹಕ್ಕೆ ಯಾವ ಧಕ್ಕೆಯೂ ಒದಗಿಲ್ಲ ಎಂಬುದೇ ಅವುಗಳ ಅನಿವಾರ್ಯತಾಯಿನನ್ನು ಸೂಚಿಸುತ್ತದೆ.

ಜನಪದ ಸ್ತುತಿಗಳಲ್ಲಿ ಒಭಳಷ್ಟು ಸಮರ ಅಥವಾ ಬೇಟೆಗೆ ಸಂಬಂಧಪಟ್ಟಪ್ರಗಳಾಗಿವೆ. ಅಪ್ಯಗಳ ಶೈಲಿ, ಹಾವಭಾವ, ಕೂಗು ಹಾಕುವುದು, ಕುಣಿತದ ಬಿರುಸು ಇವುಗಳನ್ನು ಕಂಡಾಗ ಮೂಲತ: ಇವು ಬೇಟೆಗೆ ಇಲ್ಲವೇ ಯುದ್ಧಕ್ಕೆ ಸಂಬಂಧಪಟ್ಟಿರುವಪ್ರಗಳಾಗಿವೆ ಎಂಬುದು ತಿಳಿಯಲ್ಪಡು. ಒಂದು ಆದಿವಾಸಿ ಗುಂಪು ಬೇಟೆಯಾಡುತ್ತಾ ಇನ್ನೊಂದು ಗುಂಪಿನ ಎಲ್ಲೆಯನ್ನು ಪ್ರವೇಶಿಸಿದಾಗ ಸಹಜವಾಗಿಯೇ ಯುದ್ಧಗಳಾಗುತ್ತಿದ್ದು, ಬಹುಶ: ಪ್ರಪಂಚದ ಯುದ್ಧಗಳ ಮೂಲ ಇಲ್ಲಿದಲೇ ಎಂಬುದರ ಮೇಲೂ ಈ ಸ್ತುತಿಗಳು ಬೆಳಕು ಬೆಲ್ಲುತ್ತವೆ. ಹೀಗೆ ಯುದ್ಧಗಳಾದಾಗ ಗೆದ್ದ ಗುಂಪು

ತನ್ನ ನೇತೆಗೆ ವಾಪಸ್ಸು ಬಂದಾಗ ಗೆದ್ದ ಸಂತೋಷವನ್ನು ಸ್ವತ್ಯ ಮಾಡುವುದರ ಮೂಲಕ ಹಂಚಿಕೊಳ್ಳಲಾಗಿ ಜಾಹೇಮನ್ನು ತೋರಿದಾಗ ಇಂಥ ಸ್ವತ್ಯಗಳು ಹುಟ್ಟಿಕೊಂಡಿವೆ. ಬರಬರಾತ್ಮೆ ಇವೇ ಆಚರಣೆಗಳಾಗಿ ನಿಯಮಿತವಾಗಿ ಮತ್ತು ಕಾಲಬದ್ಧವಾಗಿ ರೂಪುಗೊಂಡು ವಿಕಾಸವಾಗಿವೆ.

ಇನ್ನುಇದ ಸ್ವತ್ಯಗಳನ್ನು ಕೃಷಿಗೆ ಮತ್ತು ದುಡಿಮೆಗೆ ಸಂಬಂಧಪಟ್ಟವಿಂದು ವರ್ಗಿಕರಿಸಬಹುದು. ಬೇಟೆಯ ನಂತರದ ಅಧಿಕ ಚಟುವಟಿಕೆಯಿಂದರೆ ಕೃಷಿ. ಹೀಗಾಗಿ ಮನುಷ್ಯ ತಂಪಾದ ಕಡೆ ವಸತಿ ನಿಲ್ಲುವುದಕ್ಕೂ ಕೃಷಿ ಚಟುವಟಿಕೆಗೂ ಸಾವಯವ ಸಂಬಂಧಿಸಿದೆ. ಅಂದರೆ ಆಲೆಮಾರಿತನದ ಮಾನವ ಸಮಾಜದ ಚಲನಾರೀಲತೆಯ ಎರಡನೆಯ ಹಂತ ಕೃಷಿ ಮಾಲದ ಸಮಾಜ. ಈ ಚಾರಿತ್ರಿಕ ಬೆಳವಣಿಗೆಯ ಎರಡನೆಯ ಹಣ್ಣದಲ್ಲಿ ಬುದ್ದಿ ಶಕ್ತಿ ಸಾಕಷ್ಟು ಸುಧಾರಿಸಿ ನಂಬಿಕೆಗಳು, ಆಚರಣೆಗಳು ಸಮಾಜದ ಅವಿಭಾಜ್ಯ ಅಂಗವಾಗುವ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಸ್ವತ್ಯಗಳು ಕೃಷಿಯ ನೇರ ಅನುಕರಣೆಗಳನ್ನು ವಸ್ತುವಾಗಿ ಪಡೆದುಕೊಂಡಿವೆ. ಖೋಳಣಾಗಿಪುರದ ಹೋಲರ್ ಸ್ವತ್ಯಗಳಲ್ಲಿ ಕುಣಿಯುವರು ಬೆಷ್ಟುಬಗ್ಗೆ ತಾಳಕ್ಕೆ ಸರಿಯಾಗಿ ಹಣ್ಣೆಹಾಕುತ್ತಾ ಬೀಳ ಬಿತ್ತಪಂತ ಕ್ರಾಂತಿಕ್ಕಾಗಿ ನಿರ್ದಿಷ್ಟವಾಗಿ ಮಾಡುತ್ತಾರೆ.

ಕೃಷಿಯ ನಂತರದ ಸಮಾಜ ಧಾರ್ಮಿಕಾವರಣಕ್ಕೆ ಸೇರಿದೆ. ಬೇಟೆ, ಕೃಷಿಯ ನಂತರ ರೂಪುಗೊಂಡಿರುವ ಜನಪದ ಸ್ವತ್ಯಗಳನ್ನು ಧಾರ್ಮಿಕ ಸ್ವತ್ಯಗಳಿಂದು ಹೆಸರಿಸಬಹುದು. ಸಮಾಜದ ಪರಿವರ್ತನೆಯ ಜೊತೆಗೆ ದೇವರು ಧರ್ಮಗಳ ಮಟ್ಟು ಉಂಟಾಗಿ ಅವುಗಳ ಪ್ರಿತ್ಯಾಫಲವಾಗಿ ಮಾಡುವ ಸ್ವತ್ಯಗಳು ಅರಂಭವಾಗಿದೆ. ಸಮಾಜದ ಈ ಹಂತದ ಸ್ವತ್ಯಕಲೆಗಳಲ್ಲಿ ಶೈಲಿ ಇನ್ನೂ ಸೂಕ್ಷ್ಮವಾಗಿದೆ. ಹಣ್ಣಗಳಲ್ಲಿ ತಾಳದ ಬಡಿತಗಳಲ್ಲಿ ಸಾಕಷ್ಟು ವೈವಿಧ್ಯ ಉಂಟಾಗಿದೆ. ಅರಾಧನೆ ವಿಧಾನಗಳು ಮಟ್ಟಿಕೊಂಡಿವೆ. ಸಮಾಜದಲ್ಲಾಗಲೇ ದುಡಿಮೆಯ ವೃತ್ತಿಗಳನ್ನಾಗಿ ವಿಭಜನೆ ಉಂಟಾಗಿ ಪ್ರತಿಯೊಂದಕ್ಕೂ ಒಂದೊಂದು ದೇವರು ಅಥವಾ ಧಾರ್ಮಿಕಾಚರಣೆ ನೇರೆಗೊಂಡಿದೆ. ಈ ಹಿನ್ನೆಲೆಯ ಸ್ವತ್ಯಗಳು ಧರ್ಮಾಧರ್ಮಗಳ ತಿಳಿಯಿವೆ ಮತ್ತು ಇಲ್ಲಾರೆ ಸಮಸ್ಯೆಯವನ್ನು ನಿರೂಪಿಸುತ್ತವೆ.

ಈ ಮೇಲ್ಮೂರು ತಾತ್ತ್ವಿಕ ತಳಹದಿಯ ಹಿನ್ನೆಲೆಯಲ್ಲಿ ಕನಾಟಕ ಜನಪದ ಸ್ವತ್ಯಗಳನ್ನು ಅವಲೋಕಿಸಿದಾಗ ಅವುಗಳಲ್ಲಾ ಸ್ವಫ್ಱವಾಗಿ ಈ ತಾತ್ತ್ವಿಕತೆ ಇರುವುದನ್ನು ಗುರುತಿಸಬಹುದು. ಒಮ್ಮತೆ: ಏಲ್ಲ ಪ್ರದೇಶಗಳ ಕಲೆಗಳಲ್ಲಾ ಸೂಕ್ಷ್ಮವಾಗಿ ಈ ತಾತ್ತ್ವಿಕ ಅಂಶಗಳು ಇದ್ದೇ ಇರುತ್ತವೆ. ಕನಾಟಕದಲ್ಲಾ ಹಲವು ಬುಡಕಟ್ಟಗಳು, ಗಿರಿಜನ ಪಂಗಡಗಳು, ಸಮಾಜದ ನಿಮ್ಮ ವಾಗಣಗಳು ಸೂಕ್ಷ್ಮ ಇರುವುದರಿಂದ ಇಲ್ಲಿ ರೂಪುಗೊಂಡಿರುವ ಸ್ವತ್ಯಗಳು ಈ ವಿಭಾಗಿಕರಣಕ್ಕೆ ಒಳಪಟ್ಟಿವೆ.

ಕನಾಟಕದ ಪ್ರಸಿದ್ಧ ಜನಪದ ಸ್ವತ್ಯವಾದ ಡೋಳ್ಳ ಕುಣಿತ, ತಮಿಟ ಸ್ವತ್ಯ ನೇರವಾಗಿ ಬೇಟೆಗೆ ಸಂಬಂಧಪಟ್ಟಿರುವ ಅದರ ಸೂರೂಪ ಹಾಗು ಅಶಯ ಎರಡೂ ಬೇಟೆಯ ಪರಿಸರವನ್ನೇ ವಸ್ತುವಾಗಿ ಪಡೆದುಕೊಂಡಿವೆ. ಇದರ ಬಗ್ಗೆ ಕಲಾಪಿದರು ಹೇಳುವ ಪೌರಾಣಿಕ ಕತೆ ಏನೇ ಇರಲಿ, ಬಚ್ಚಿಯುಮೇಕಾಂಡಿರುವ ಪೂರ್ಣಗಳನ್ನು ಬಿಲ, ಗುಡ, ಪೂರ್ದೆಗಳಿಂದ ಹೊರಬುವಂತೆ ಮಾಡಲು ಭಯಂಕರವಾದ ಶಬ್ದ ಬರುವಂತಹ ಮಾಡುಗಳನ್ನೇ ಉಪಯೋಗಿಸಬೇಕು. ಅದಕ್ಕಾಗಿ

ದೊಕ್ಕು ಬಳಕೆಯಾಗಿದೆ. ಅವರು ಹಾಕುವ ವೇಷಭೂತಣಗಳೂ ಸಹ ಆದಿವಾಸಿ ಕಾಲದ ಚರ್ಮದ ಉದುಗೆ ತೋಡಿಗೆಗಳು. ಅವರು ನತೀಸುವ ಬೀಸುಪಾದದ ಹೆಚ್ಚೆಗಳು ಓಡುವುದನ್ನು ಬೇಳೆಯನ್ನು ಹಿಡಿಯಿಲು ಕಾತುರತೆಯನ್ನು ತೋರಿಸುತ್ತವೆ.

ಗೊರವರ ಕುಗೆತದ ವೇಷಭೂತಣ, ಹಾಗೂ ಸ್ವತ್ಯದ ವಿನ್ಯಾಸ ಬೇಟೆಯು ಇನ್ನೊಂದು ರೂಪ. ದೊಕ್ಕನ ಅತಿ ಚಿಕ್ಕ ಫಾಟಕವಾದ ಧಮರುಗವನ್ನು ಬಾರಿಸುತ್ತು ಬಾಯಿಲ್ಲಿ ಹಿಳಿಂಗೋಽವಿಯನ್ನು ಉದುತ್ತಾ ಕರಡಿಯ ಕೂಡಲಿನ ಟೊಪ್ಪಿಯನ್ನು ಧರಿಸಿ, ಕರಡಿಯ ವೇವದ ಮೇಲೆ ಕವಡಸರಾಗಿನ್ನು ಹಾಕಿಕೊಂಡು ಮುಖಕ್ಕೆ ಭಯಂಹುಟ್ಟಿಸುವ ರೆಂಪು, ಬಿಳಿ, ಕಂದು ಬಾಗ್ನಾಗಿಂದ ಅಲಂಕಾರ ಮಾಡಿಕೊಂಡು ವ್ಯಾತ್ಪಾರಮಾಗಿ, ಅಕ್ಕವ್ಯಾತ್ಪಾರಮಾಗಿ, ಎದುರು ಬಧರಿಗೆ ನಿಂತಂತೆ ಸರಳ ರೇಖಾತ್ಮಕಮಾಗಿ ಕುಗೆಯನ್ನುತ್ತಾರೆ.

ಕಂಸಾಳೆ ಎಂಬಿದು ಮಲೆಯ ಮಾದೇಶ್ವರನ ಆಚರಣೆ ಕಲೆಯಾದರೂ ಇದೊಂದು ಸಮರ ಕಲೆ. ಆಗಲವಾದ ತಾಳದೋಪಾದಿಯ ವಸ್ತುವಿಗೆ ಉದ್ದ ದಾರಕಟ್ಟಿ ಅದನ್ನು ಬೀಸುತ್ತಾ ಎಡಗ್ಯಾಯಿಲ್ಲಿರುವ ಇನ್ನೊಂದು ಬಟ್ಟಲಿಗೆ ಅದನ್ನು ಕುಟ್ಟುತ್ತು ಮೈರೋಮಾಂಚಿತವಾಗುವಂತೆ ಹಾರಿ ಎಗರಿ ನತೀಸುತ್ತಾರೆ. ಕತ್ತಿಯನ್ನು ಹಿಂದೆ ಮುಂದೆ ತಲೆಸುತ್ತು ತಿರುಗಿಸುತ್ತಾ ಯುದ್ಧ ಮಾಡುವ ವೈವಿರಿಯನ್ನೇ ಇದು ಬಳಗೊಂಡಿದೆ. ಮಲೆಯ ಮಾದೇಶ್ವರ ಬುಡಕಟ್ಟುವಿರನ್ನಾಗಿ 'ಶತ್ರುಗಳಿಂದ' ತಪ್ಪಿಸಿಕೊಂಡು ಬರುವಾಗ ಇಂಥ ಯುದ್ಧವನ್ನು ಮಾಡಿರಬೇಕೆಂಬ ಭಾವನೆ ಈ ಸ್ವತ್ಯವನ್ನು ನೋಡಿದಾಗ ತಿಳಿಯತ್ತದೆ.

ಕರಗ 'ಮುತ್ಯಾಲಮ್ಮು ಪಟಲದಮ್ಮು' ಶಕ್ತಿ ದೇವತೆಯ ಆಚರಣೆಯಾದರೂ ಇದೂ ಕಾಡ ಸಮರಕಲೆಯ ಲಕ್ಷ್ಮಾಗಿಂಜನ್ನು ಬಳಗೊಂಡಿದೆ. ತಲೆಯ ಮೇಲೆ ಕುಂಭ ಅಥವಾ ಕಳಿಗಳನ್ನಿಟ್ಟುಹೊಂದು ಕ್ಷೇಯಲ್ಲಿ ಕತ್ತಿಯನ್ನಿಡಿದು ಬೀಸುತ್ತಾ ತಪಡೆಯ ಗತಿಗೆ ತಕ್ಷಂತೆ ಕಣೆಯುವುದು ಈ ಸ್ವತ್ಯದ ವಿಶೇಷ. ಮುಖ್ಯವ್ಯಕ್ತಿ ಕರಗವನ್ನು ಹೊತ್ತು ಕಣೆಯುತ್ತಿದ್ದರೆ ಆವಳ ಸುತ್ತ ವೀರಪುಮಾರು ಬಿಂಗ್ಗತಿ ಹಿಡಿದು ಆಷ್ಟೇ ವೀರಾವೇಶದಿಂದ ಕತ್ತಿಗಳನ್ನು ಬೀಸುತ್ತಾ ನತೀಸುತ್ತಾರೆ.

ವೀರಾಸಿ, ಲಂಗದ ವೀರರ ಕುಣತ, ಪುರಮಂತರ ಕುಣತ ಇವು ಮಾರು ವೀರಶೈವಮಾದ ಅಂಗವಾಗಿ ಹುಟ್ಟಿಕೊಂಡರೂ ಯುದ್ಧ ಆವೇಶವನ್ನು, ಕೋಪದ ವಾತಾವರಣವನ್ನು ಕೊಲ್ಲುವ ಕ್ಷೇಯೆಯನ್ನು ನೋಡುಗರಿಗೆ ಅಭಿನಯಿಸಿ ತೋರಿಸುತ್ತವೆ. ಅವರು ಹೇಳುವ ವಚನ ಅಥವಾ ಖಿಡ್ಗಾಗಳು ದಕ್ಷಪ್ರಹಣವನ್ನು ವೀರಭದ್ರನು ಕೊಂಡ ವಿಷ್ವಾಸ್ಯೇ ಬಳಗೊಂಡಿದೆ. ಹೇಳುವ ವಿಷಯ ಧಮುಕದ್ವಾದರೂ ಕಣೆಯುವ ಸ್ವತ್ಯದ ಸ್ವರೂಪ ವೀರಶೈವ ಧಘುಕಕ್ಕಂತೆ ಹಿಂದಿದ್ದ ಯಾವುದೋ ಸಮರ ಕಲೆಯ ವಿನ್ಯಾಸದ್ದೇ ಇರಬೇಕು ಎನ್ನಿಸುತ್ತದೆ. ಹುಲಿವೇವ, ಸಿಂಹವೇವ, ಹೈಂಡಿವೇವ, ಪಾಳಿಯಗಾರರ ಸ್ವತ್ಯ ಮುಂತಾದವೆಲ್ಲ ಸಮರ ಕಲೆಯ ಹಿನ್ನೆಯಲ್ಲೋ ರೂಪಗೊಂಡಿವೆ ಎನ್ನಿಸುತ್ತದೆ.

ಹಾಲಕ್ಕೆ ಒಕ್ಕಲಿಗರ ಸುಗ್ರಿಹಿತ, ಕೊಡವರ ಮತ್ತಿರಿಯಾದು, ದಕ್ಷಿಣಕ್ಕಾಡದ ಕರಂಗೋಲು ಇವೆಲ್ಲ ಕೃಂಗಿ ಸಂಬಂಧಪಟ್ಟ ಸ್ವತ್ಯಗಳಾಗಿವೆ. ಇಟ್ಟಬೆಳಿ ಗಭಣಕಟ್ಟುಮಾಗ ಮಲೆನಾಡಿನ ಕಡೆ ಭೂಮಿ ಮಣಿಸ್ಯಮೇ ಎಂಬ ವಿಶೇಷ ಆಚರಣ ಮಾಡುತ್ತಾರೆ. ಬೆಳೆಯನ್ನು ಕೊಯ್ದ ಮೇಲೆ ಅದರ ಸಂತೋಷಕ್ಕೆ ಸುಗ್ರಿ ಕುಣತವನ್ನು ಮಾಡುತ್ತಾರೆ. ರಂಗುರಂಗಿನ ಪೂರ್ವಾಕುಗಳು, ಹಂತಿರುನ್ನು

ಹೊಡೆಯುವಾಗ ಹಾಡುವ ಹಾಡುಗಳು, ಕವ್ಯಪಟ್ಟಿದ್ದಕ್ಕೆ ಫಲ ದೂರಕಿರೆಂಬ ಸಂತೋಷದ ಪರಮಾವಧಿಯಲ್ಲಿ ಬರುವ ಅಧಿವೃತ್ತಿಗಳಾಗಿವೆ.

ಧಾರೀಕ ಸ್ನಾತ್ಯಗಳಲ್ಲಿ ಆಯಾ ದೇವರನ್ನು ವೈಭ್ರವಿಕರಿಸುವುದು, ಧಾರೀದ ಅಚರಣೆಗಳನ್ನು ಎತ್ತಿಪ್ಪಿಡಿಯುವುದು ಮುಂತಾದ ಅಂಶಗಳಿವೆ. ವೀರಶೈವಧಮ್ಮ ಕನಾಟಕದಲ್ಲಿ ಪ್ರವರ್ಧಿಸುವ ಮಾನಕ್ಕೆ ಬಂದ ಮೇಲೆ ನಂದಿದ್ವಜ ಕುಣಿತ ಆರಂಭವಾಗಿದೆ. ವೈಷ್ಣವಧಮ್ಮಕ್ಕೂ ವೀರಶೈವ ಧಮ್ಮಕ್ಕೂ ತಿಕ್ಕಾಗಿ ಆರಂಭವಾದಮೇಲೆ ಆ ಸಂದರ್ಭದಲ್ಲಿ ಮೇಲುಗೈ ಸಾಧಿಸಿದ ವೀರಶೈವ ಧಮ್ಮದ ವಿಜಯದ ಸಂಕೇತವಾಗಿ ಈ ಸ್ನಾತ್ಯ ರೂಪಗಳಾಗಿದೆ. ನಂದಿಕೋಲಿನಲ್ಲಿರುವ ವಾಸನ ತೋಳು ಎಂಬುದು ಈ ಘಟಕಗಳಿಂದ ಸಂಕೇತವಾಗಿದೆ.

ಚೌಡಿಕೆ, ಮಾರಮನ್ನ, ಚೌಡಮನ್ನ ಕುಣಿತ, ತೊಂಡಲದೇವರ ಕುಣಿತ, ಸೋಮನ ಕುಣಿತ, ಹರಿಗ ಕುಣಿತ, ವೇಣು ಸ್ನಾತ್ಯ, ಕಾವಡಿಸ್ನಾತ್ಯ, ನವಿಲುಕನ್ನರಿ, ಬಾಣದೇವರ ಕುಣಿತ ಮುಂತಾದವು ನಿದಿಣಷ್ಟ ದೇವತೆಗಳ ಹೆಸರಿನಲ್ಲಿ ಅಚರಣೆಯಲ್ಲಿರುವ ಸ್ನಾತ್ಯಗಳು. ಆ ದೇವರ ಸ್ತುತಿ, ವೈಭ್ರವಿಕರಿಸುವುದು, ಘಲಕೊಡುವಂತೆ ಬೇಡುವುದು ಇವೆಲ್ಲ ಅಶಯಗಳು ಇಂಥ ಸ್ನಾತ್ಯಗಳಲ್ಲಿರುತ್ತವೆ. ಭೂತಾರಾಧನೆ, ನಾಗಮಂಡಲ ಸ್ನಾತ್ಯಗಳೂ ಸಹ ಈ ಬಗೆಯವೇ ಆಗಿವೆ.

ಇವಿಷ್ಟೇ ಶಲ್ಲದೆ ದುಡಿಮೆಯ ಬಿಗಿತ (Tension) ದಿಂದ ಬಿಡುಗಡೆಗೊಳಿಸಿ. ಮನಸ್ಸನ್ನು ಉಲ್ಲಾಸಗೊಳಿಸಲು ಹೋಳಿಕುಣಿತ, ರಂಗದಕುಣಿತ, ಮರಾಲುಕುಣಿತ, ಬೊಳುಕಾಟ, ಹೆಡ್ಡೆಮೇಳ, ಹೋಲಾಟ, ವೇವಗಾರರ ಕುಣಿತ, ಲಂಬಾಣ ಕುಣಿತ, ಮುಂತಾದ ಮನರಂಜನೆ ಪ್ರಫಾನ ಕುಣಿತಗೊಳಿವೆ.

ಇತಿಹಾಸ ಶಾಖೆಗಳು

ಗ್ರಾಮದೇವತೆಗಳು ಹಾಗೂ ಸಾಂಸ್ಕೃತಿಕ ಸ್ಥಳ್ಯಂತರ

- ಡಾ.ಜ.ಆರ್.ತಿಪ್ಪೇಶ್ವಾಮಿ

ಅರಂಭಧಾರ್ಮಿ ಮಾನವ ಪ್ರಕೃತಿಯ ಅರಾಧಕಾರಿಧ್ವಂಬಿದರ ಹಿನ್ನಲೆಯಲ್ಲಿ ಯೋಚಿಸುವುದಾದೆ ಮೇಲಾಳಿಯವರು ಪ್ರಾಜಿಸುವ ಶಿಷ್ಟ ದೇವತೆಗಳಿಂತ ಮುಂಚಿ ಕೆಳಪರ್ಗಡವರು ಆರಾಧಿಸುವ ಗ್ರಾಮದೇವತೆಗಳು ಜನರ ಬದುಕಿನಲ್ಲಿ ಭಾಸು ಬುನಾದಿಯನ್ನು ಸ್ಥಾಪಿಸಿದ್ದವು ಎಂದು ಉಹಿಸುಹುದು. ಸಾಮಾಜಿಕದಲ್ಲಿ ಹೆಣ್ಣು ದೇವರುಗಳು ತುಂಬ ಪ್ರಭಾವ ಬಿರೆಲು ಹಿಂದೆ ಹೆಣ್ಣೀಗೆ ಹೊಡುತ್ತಿದ್ದಿಂತಹ ಶೈವ ಸ್ಥಾನವೇ ಮುಖ್ಯ ಕಾರಣ. ಪ್ರರೂಪನಿಗಿಂತಲೂ ಹೆಣ್ಣನ ಸ್ಥಾನ ಉನ್ನತವಾದದ್ದು. ಆಕೆ ಪವಿತ್ರತೆಯ ಎಂಬ ಅಭಿಪ್ರಾಯವೂ ಇತ್ತು. ಈ ಹಿನ್ನಲೆಯಲ್ಲಿ ಹೆಣ್ಣು ದೇವರುಗಳು ವ್ಯಾಧಾನ್ಯತೆ ಪಡೆದುಹೊಂಡವು. ನಮಶ್ಲೀಂ ಗ್ರಾಮದೇವತೆಗಳಿಲ್ಲದ ಹಳ್ಳಿಗಳೇ ಇಲ್ಲ ಅಥವಾ ಎರಡು ಮೂರು ಉರುಗಳಿಗೆ ಒಂದರಂತೆ ಗ್ರಾಮದೇವತೆ ಇರಬಹುದು. ಇವುಗಳ ಆರಾಧನೆ ಆಯ್ದ ಪ್ರಾವಾಕ್ಯಾಲಿದಿಂದಲೂ ನಡೆಯುತ್ತ ಬಂದಿದೆ. ಇವುಗಳ ಮೂಲ ಸ್ಥಾನ ಇಂಥಂದ್ದೇ ಎಂದು ನಿರ್ದಿಷ್ಟವಾಗಿ ಹೆಣ್ಣುವಂತಿಲ್ಲ. ಉರು ಮುಂಭಾಗದಲ್ಲಿರುಬಹುದು, ಉರು ಮಧ್ಯಭಾಗದಲ್ಲಿರುಬಹುದು ಅಥವಾ ಉರಿನ ಹೊರಗಡೆ ಇರಬಹುದು. ಉರಿಗೆ ಯಾವುದೇ ದುಷ್ಪ ಶಕ್ತಿ ಪ್ರವೇಶಮಾಡದಂತೆ ಆ ದೇವತೆ ಕಾವಲೀರುತ್ತದೆ ಎಂದು ಹೇಳುವುದುಂಟು. ಗ್ರಾಮದೇವತೆಗಳನ್ನು ಉರಿನ ರಕ್ಷಕ ದೇವತೆಗಳಿಂದು ಕರೆಯುವುದು ಈ ಹಿನ್ನಲೆಯಲ್ಲಿ. ಶಿಷ್ಟದೇವತೆಗಳಿಗೆ ವಿಶೇಷ ಸೌಲಭ್ಯಗಳು ಗ್ರಾಮದೇವತೆಗಳಿಗಿರುವುದಲ್ಲ, ಯಾವುದೇ ವ್ಯಭವವಿಲ್ಲದೆ ನಾಗರೀಕರೆಯ ಸೇರಿಂಂತೆ ಒಳಪಡದೆ ಬಿಸಿಲು-ಮಳೆ-ಗಾಳಿಗೆ ಮೈಯೀಡ್‌ರೂಪಿಂಧವು. ಆದರೂ ಜನರಿಗೆ “ತಮ್ಮ ಉಪಯೋಗಕ್ಕೆ ಇಂತುವ ಪ್ರತಿಯಾಂದು ವಸ್ತುವೂ ಅವರ ದೃಷ್ಟಿಯಲ್ಲಿ ದೇವರಾಯಿತು, ಮರಾಳ್ ಕಲ್ಲು, ಮರ, ಸೂರ್ಯ, ಚಂದ್ರ - ಈ ಎಲ್ಲದರಲ್ಲಿಯೂ ದೇವರನ್ನು ಕಂಡು ಅವರು ಕ್ರಿಯೆಯಿಸುತ್ತಾ ಸಾಗಿದರು. ಜೀವನ ಸುಖಿದ ಸುಪ್ರತ್ಯೇಹಿಯಲ್ಲಿ ಅದರಲ್ಲಿ ದುಃಖದ ಹೊರೆ ಇದ್ದ್ದೇ, ಎಲ್ಲಡಕ್ಕೂ ಆ ದೇವನೇ ಕಾರಣ... ರೋಗ ರುಚಿನಗಳನ್ನು ತಂದು ಹೊಲ್ಲಬಹನೂ ದೇವರೇ. ಈ ನಂಬಿಕೆ ಹಳ್ಳಿಗರಲ್ಲಿ ಬಲವಾದಂತೆ ದೇವರ ಕಲ್ನೆ ನಿಶ್ಚಯಾಗುತ್ತಾ ಸಾಗಿತ್ತು, ಹೀಗಾಗಿ ಹಳ್ಳಿಗು ತಮ್ಮ ಗ್ರಾಮದಲ್ಲಿಂದು ಗುಡಿಕಟ್ಟಿ ತಮ್ಮ ಕಲ್ನೆಯ ಪ್ರತೀಕವನ್ನಿಡಿದ ಮೂರೀಯೊಂದನ್ನು ಆ ಗುಡಿಯಲ್ಲಿಟ್ಟು ಪ್ರಾಜಿಸಿಕೊಡಿದರು. ಅದೇ ಆವರಿಗೆ ಗ್ರಾಮದೇವತೆಯಾಗಿ ನಿಂತಿತು, ಸಾಮಾಜಿಕ ಪ್ರಾಜೆ ನಡೆಯತೋಡಿತು” (ಗ್ರಾಮ ಜ್ಯೋತಿ, ಪುಟ-1) ಹಾಗಾಗಿ ಎಲ್ಲ ಕಡೆಗೂ ಗ್ರಾಮದೇವತಾರಾಧನೆ ರೂಢಿಗೆ ಬಂತು. (ಕುಲ ದೇವತೆ, ಮನ ದೇವತೆ, ಗ್ರಾಮ ದೇವತೆ ಎಂದು ಬೇರೆ ಬೇರೆ ದೇವರುಗಳಿಂದರೂ ಕೆಲವು ಉರುಗಳಲ್ಲಿ ಅವೆಲ್ಲ ಒಂದೇ ದೇವತೆಯ ಹಸರಿನಲ್ಲಿ ಆರಾಧಿಸಲ್ಪಟ್ಟವು) “ನಮಗೆ ತಿಳಿದಿರುವಂತೆ ವಿಷ್ಣು ಇಂದ್ರ - ಇತ್ಯಾದಿ ಅನುಗ್ರಹ ದೇವತೆಗಳು ಸಾಮಾಜಿಕವಾಗಿ ಮೇಲಿನ ಹಂತದಲ್ಲಿರುವ ಬ್ರಹ್ಮಾ, ಕೃತ್ಯಿಯ, ವೈಶ್ಯಯ ಪ್ರಾಜಿಸುವ ದೇವತೆಗಳಾಗಿವೆ. ಶಾಂತರೂ ಮತ್ತು ನಂತರದಲ್ಲಿ ಪ್ರಾಜೆಕ್ಕೆ ಒಂದ ಪಂಚಮ ವರ್ಗದವರು ಅಂದು ತಮಗಿದ್ದ ಸಾಮಾಜಿಕ ಸ್ಥಿಗಿತಗಳಿಗನುಗೂಣವಾಗಿ ಮೇಲ್ಮೈದ ದೇವತೆಗಳನ್ನು ಪ್ರಾಜಿಸಿಕೊಡಿಸುವ ಕಳ್ಳಿ ಇದ್ದರಿಬಹುದು ಅಥವಾ ಅಂಥ ದೇವತೆಗಳನ್ನು

ಪೂರ್ಣಲ್ಲಿ ತಾವು ಆಹಾರಲ್ಪಾನ್ಸ್ವಾಪ ಸ್ನೇತಿಕ ಭಯವೂ ಅವರನ್ನು ಕಾಡಿರುಹುದು. ಈ ಕಾರಣಿಂದಾಗಿ ಶೂದ್ರರು ತಮ್ಮ ನಂಬಿಕೆ, ನಡವಳಿಕೆ, ಆಚಾರ ವಿಚಾರಗಳ ಪ್ರತಿರೂಪವಾಗಿ ಹಲವು ದೇವತೆಗಳ ಪೂರ್ಜೆಯನ್ನು ಬಳಕೆಯಲ್ಲಿ ತಂದುಕೊಂಡಿರಬಹುದು. ಹೀಗಾಗೆ ಮೇಲುವರ್ಗದವರ ದೇವತೆಗಳು ಸ್ನೇಹದ್ವಾರಿಂದ ತೃಪ್ತಿಗೊಂಡರೆ, ಕ್ಷುದ್ರ ದೇವತೆಗಳು ಬಲಿಯನ್ನು ಅಪೋಷಿಸುತ್ತವೆ. ಹೀಗೆ ಆಯು ದೇವತೆಗಳ ಪೂಜಾ ವಿಧಾನಗಳು ಆಯು ವರಗಳ ನಂಬಿಕೆ, ನಡವಳಿಕೆಗಳನ್ನು ಅತ್ಯಂತ ಸ್ವಷ್ಟವಾಗಿ ವ್ಯಕ್ತಪಡಿಸುತ್ತವೆ. ಆದ್ದರಿಂದ ಅಸುಗ್ರಹ ದೇವತೆಗಳ ಉರಾಧನೆ ವಿಧಾನ ಮತ್ತು ಕ್ಷುದ್ರ ದೇವತೆಗಳ ಉರಾಧನೆ ವಿಧಾನ ಬೇರೆ ಬೇರೆಯೇ ಆಗಿರುತ್ತದೆ. ಜ್ಯಾನ, ಬೌದ್ಧ ಧರ್ಮಗಳ ಧಾರ್ಣೆಯ ನಂತರ ಈ ದೇವತೆಗಳ ಪೂಜಾವಿಧಾನ ಅಲ್ಲ ಸ್ವಲ್ಪ ಮಾರ್ಪಣಗಳಾಗಿ ಎಲ್ಲಾ ಒಂದು ಕಡೆ ಎರಡರ ಗುಣಲಕ್ಷ್ಯಗಳೂ ಒಂದಡೆ ಸೇರಿಕೊಂಡಿರುವಂತೆ ಕಂಡುಬರುತ್ತದೆ. (ಉದಾ:-ಒಂದು ಕುಂಬಕ ಕಾಯಿ ಹೋಗಿ ಯಥೇಜ್ಯವಾಗಿ ಕುಂಕುಮ ಬಳಿದ್ದು ಸ್ನೇಹದ್ವಾರಿ ಒಂದು ಸ್ನೇಹದ್ವಾರಿ ಒಂದಡೆ ತಂದಿರುವುದು) (ಅಧೀಕ್ಷ. ಪ್ರಷ್ಟ: 289)

ಕ್ಷುದ್ರ ದೇವತೆಗಳ ಮುಖ ನೋಡಲು ಅತ್ಯಂತ ಭಯಂಕರವಾಗಿರುತ್ತದೆ. ಕೋರೆ ಹಲ್ಲು ಮಿಂಚ, ಬೆಳ್ಳಿಯ ತಗಿನ ಕಣ್ಣಗಳು, ಕಿರಿಟಿ, ಭಕ್ತಿ, ಎದೆಹಾರ - ಇವು ಅಲಂಕಾರದ ವಸ್ತುಗಳಾದರೆ ಬೇವಿನ ಸೊಪ್ಪು, ಹೊಂಬಾಳಿ, ಅರಿಣಿನ ಕುಂಕುಮ, ತಾಳಹೂ, ವೀಳ್ಳದೆಲೆ, ಕೆಂಪನ್ನ, ಬಿಳಿ ಅನ್ನ, ಕರಿ-ಅನ್ನ - ಇತ್ಯಾದಿಗಳು ಪೂಜಾವಸ್ತುಗಳಾಗಿರುತ್ತವೆ. ಪ್ರತಿವರ್ಷ ಜಾತೀಯ ಸಂದರ್ಭದಲ್ಲಿ ಗ್ರಾಮದೇವತೆಗಳಿಗೆ ಬ್ರಾಹ್ಮಣ ತಂಬುವುದುಂಟು. ಇದಕ್ಕೆ 'ಜಿವಕ್ಕಿ ತಂಬುವುದು' ಎಂದೂ ಕರೆಯುತ್ತಾರೆ.

ಗ್ರಾಮದೇವತೆಗಳು ಸಾಮಾನ್ಯವಾಗಿ ಸಪ್ತ ಮಾತೃಕೆಯರಾಗಿರುತ್ತಾರೆ. ಇಲ್ಲವೇ ಏಳು ಮಂದಿ ಆಕ್ಷತಂಗಿಯರಲ್ಲಿ ಯಾರಾದರೂ ಒಬ್ಬರಾಗಿರುತ್ತಾರೆ. ದೇವತೆಗಳ ಹೆಸರು, ಚರಿತ್ರೆ, ಪವಾಡ-ಮೂದಲಾದ ವಿವರಗಳು ಉಲ್ಲಿಂದೂರಿಗೆ ಸ್ವಲ್ಪ ಹೆಚ್ಚು ಕೆಮ್ಮೆ ಒಂದೇ ತೆರನಾಗಿರುತ್ತವೆ. ಇವುಗಳ ಆರಾಧನೆ ಸ್ವರೂಪವನ್ನು ಗಮನಿಸುತ್ತಾ ಹೋದಂತೆ ಕ್ಷುದ್ರದೇವತೆಗಳಿಲ್ಲ ಯಾವುದೋ ಒಂದು ಮೂಲದಿಂದ ಹುಟ್ಟಿರಬೇಕು. ಈ ದೇವತೆಗಳನ್ನು ಪೂರ್ಜಿಸುವ ಜನ ಆಥವಾ ಒಕ್ಕಲುಗಳು ಯಾವುದೋ ಒಂದು ಮೂಲದಿಂದ ಕವಲುಗಳಾಗಿ ಒಡನಿರಬೇಕು ಎಂದು ತೋರುತ್ತದೆ.

ಗ್ರಾಮ ದೇವತೆಗಳು ಭಯಂಕರ ರೋಗಗಳನ್ನು ಹರಡುವಂಥವು ಎಂಬ ನಂಬಿಕೆ ಇದೆ. ಕೆಲವು ರೋಗಗಳಿಗೆ 'ಅಮ್ಮೆಎಂಬ ವಿಶೇಷಣವನ್ನು ಸೇರಿಸಿ ರೋಗಾದ ದೇವತೆಯನ್ನಾಗಿ ಕರೆದಿರುವುದುಂಟು. ಉದಾ:- ಪ್ಲೇನಿನಮ್ಮೆ ಕಾಲರಮ್ಮೆ ಸಿದುಬಿನಮ್ಮೆ ಸುಂಕಿನಮ್ಮೆ-ಇತ್ಯಾದಿ. ಜೊತೆಗೆ ಆಯು ಉರಾಗಳ ಹೆಸರಿನ ಕೊಸಗೆ 'ಅಮ್ಮೆ' ಎಂಬ ವಿಶೇಷಣವನ್ನು ಸೇರಿಸಿಕೊಂಡು ಆದು ಆ ಉರಾನ ದೇವತೆ ಎಂದು ಮಾರಿಯನ್ನು ಪೂರ್ಜಿಸುವ ಪದ್ಧತಿ ಇದೆ. ಉದಾ: ನಲ್ಲಾರಮ್ಮೆ ಅನಕೆರೆ ಮಾರಮ್ಮೆ ಕಬ್ಬಿಳಮ್ಮೆ ಹೊಸಾರಮ್ಮೆ ಕೋಲಾರಮ್ಮೆ ಇತ್ಯಾದಿ. ಯಾವುದು ಜನರ ಕಷ್ಟಗಳನ್ನು ಪರಿಹರಿಸುತ್ತದೆ ಅಂಥ ದೇವತೆಗೆ ಜನ ಹರಕೆ ಕಟ್ಟುತ್ತಾರೆ, ಉರಾಧಿಸುತ್ತಾರೆ. ಪರಿಹರಿಸದ ದೇವರನ್ನು ಮರಿಯುತ್ತಾರೆ. ಹೀಗೆ ಒಂದು ದೇವರು ತನ್ನ ಭಕ್ತರನ್ನು ಕಲೆದುಕೊಳ್ಳುತ್ತದೆ. ಅಷ್ಟೇ ಸಂಪ್ರೇಯಲ್ಲಿ ಬೇರೊಂದು ದೇವರು ಪಡೆಯುತ್ತದೆ. ಈ ಕಾರಣಿಂದ ಕೆಲವು ದೇವತೆಗಳು

ನುಬಿಕೆಗೆ ಅಹಂಕಾರಗುತ್ತದೆ. ಇನ್ನು ಕೆಲವು ಅನುಕೂಲನೀಸುತ್ತದೆ. ಕೋಲಾರ ಜಿಲ್ಲೆಯ ಗ್ರಾಮದೇವತೆಗಳೂ ಈ ಮಾತುಗಳು ಅನ್ವಯಿಸುತ್ತವೆ. ಕೋಲಾರಮ್ಮೆ ಕೆ.ಎಫ್.ಎ ಕರಾಳ ಉದ್ದಾದಮ್ಮೆ ಉದ್ದಾದಮ್ಮೆ ಮಾರಮ್ಮೆ ಮಾಲೂರಿನ ಮಾರಿಕಾಂಬಿ, ಮುದಿಯನೂರಿನ ಬೋಡೇಶ್ವರಿ, ಪಟ್ಟಪಲ್ಲಿ ಗಂಗಮ್ಮೆ ಮುಳಬಾಗಲು ರಣಬೇರಿಯಮ್ಮೆ ತೊನ್ನಳಿ ಸಫಲಮ್ಮೆ ಮೊದಲಾದ ದೇವತೆಗಳನ್ನು ಉದಾಹರಿಸಬಹುದು. ಇವೆಲ್ಲ ಆರಂಭದಲ್ಲಿ ಮಾಂಸಾಹಾರಿ ದೇವತೆಗಳು. ಇವುಗಳಲ್ಲಿ ಕೆಲವು ಸಮೂಹಾರಿ ದೇವತೆಗಳಾಗಿ ಮಾರ್ಪಟ್ಟಿವೆ. “ಶಕ್ತಿದೇವತೆಯರಿಗೆ ಪೂಜಾವಿಧಾನದಲ್ಲಿ ಪ್ರಾಣಭಲಿಯೂ ಸೇರಿತ್ತು. ಕೋಲಾರ ಜಿಲ್ಲೆಯ ಹಲವಾರು ಶಾಸನಗಳು ಈ ವಿಷಯವನ್ನು ಧೃಥಪಡಿಸುತ್ತವೆ. ಶಾಕ್ತ ದೇವಾಲಯಗಳಲ್ಲಿ ಆಗ ಮೋಕ್ತ ಪೂಜಿಗಳ ಜೋತೆಗೇ ಕುಮಾರಿ ಪೂಜೆ, ಯೋಗಿನಿ, ಯೋಗೀಶ್ವರ ಪೂಜಿಗಳೂ ನಡೆಯುತ್ತಿದ್ದವು”. ಇತ್ತೀಚಿಗೆ ವೈದಿಕರ ಸಂಪರ್ಕದಿಂದಿರಿ ಗ್ರಾಮದೇವತೆಗಳು ಬದಲಾಗಿವೆ. ಅವುಗಳ ಕಿವಿಯ ಮೇಲೆ ಸಂಸ್ಕರಿತ ಮಂತ್ರಗಳು ಬೀಳುತ್ತಿವೆ. ಜನಪದದ ಪೂಜಾವಿಧಾನ ಕೊಡೆಯಾಗುತ್ತಿದೆ. ಕೋಳಿ, ಕುರಿ, ಕೋಣಗಳಿಗೆ ಬದಲಾಗಿ ತಂಗಿನಕಾಯಿ, ಬಾಳಿಹಣ್ಣು ಮೃಖಾನ್ನು ಭೋಜನ, ಇತ್ಯಾದಿಗಳನ್ನು ಸ್ವೇಚ್ಛಾವಾಗಿ ಇಡಲಾಗುತ್ತಿದೆ. ಬೆಳ್ಳಿ ಒಂಗಾರದ ಬದವೆಗಳು ಅವುಗಳ ಮೇಲೆ ರಾರಾಜಿಸತ್ತಾಡಿವೆ. ಅವುಗಳ ಹೆಸರೂ ಸಹ ಬದಲಾವಣೆಯಾಗತೊಡಿತು, ಕಾಳಿ, ಕಾಳಿಕಾ ಎಂಬ ಹೆಸರನ್ನು ಪಡೆದಳು, ಮೂಕಮ್ಮೆ ಮೂಕಾಂಬಿಕೆಯಾದಳು, ಚೌಡಮ್ಮೆ ಚೌಡೇಶ್ವರಿಯಾದಳು, ಕಟ್ಟಡಗಳೂ ಸಹ ಬದಲಾವಣೆಯಾದವು. ಶಿಲ್ಬಾಗಳ ಕಾಲದ ಪ್ರಾಕಾರ, ಗಳಿಗುಡಿಯಲ್ಲಿ ನೆಲೆಸುವವಂತಾಯಿತು. ಉತ್ತರ ದೇವತೆಯು ಸೃಷ್ಟಿಗಾಂಡಿತು. ಹಂಜಿನ ಬೆಳಕಿನಲ್ಲಿ ನಷ್ಟಮಾಡಿಯ ಮೇಲೆ ಸಾಗುತ್ತಿದ್ದ ಮರಣಗಳಿಗೆ ಈ ಮನ ಸೇಕಿಯಿವ ವಿಧ್ಯಾದ್ವಿವಾಲಂಕಾರಗಳೊಂದಿಗೆ ಟಾರ್ ರಸ್ತೆಯಲ್ಲಿ ಆತ್ಮಂತ ವೈಭವದಿಂದ ಸಾಗತೊಡಿದವು. ಮಡಕ ಕುಡಿಕೆಗಳಿಂದ ಹೂಡಿದ್ದ ಜಾತ್ರೆಗಳೂ ಸಹ ಕಾಲಕ್ರಮದಲ್ಲಿ ವಾಣಿಜ್ಯ ಸ್ವರೂಪವನ್ನು ಪಡೆದುಕೊಂಡವು. ಹಿಂಗೆ ಗ್ರಾಮದೇವತೆಗಳು ಒಂದು ರೀತಿಯಲ್ಲಿ ‘ಸಂಸ್ಕೃತಿಕರಣ’ ಮೊಂದುತ್ತಿರುವುದನ್ನು ನಾಮಿಂದು ಕಾಣುತ್ತಿದ್ದೇವೆ. ಗ್ರಾಮದೇವತೆಗಳು ಭಕ್ತರ ಕೋರಿಕೆಗಳನ್ನು ಸಕಾಲದಲ್ಲಿ ಈದೇರಿಸಿದ್ದರೆ ಆ ವಿಷಯದಲ್ಲಿ ಅವು ಸೇರಿತರೆ ಬೆಲೆಯನ್ನು ಕಳೆದುಕೊಂಡು ಹೇಳಬೇಕರಿಲ್ಲದುತ್ತಾಗುತ್ತದೆ. ಒಂದು ಪಕ್ಷ ಗೆದ್ದೇ, ಜನಪ್ರಿಯತೆಗಳಿಸಿದರೆ ಯಾವುದೋ ಪ್ರಸಿದ್ಧ ದೇವತೆಯ ಅವಶಾರವಾಗಿ ಬಿಡುತ್ತಾರೆ. ಜನಪದ ದೇವತೆಗಳ ಸಂಸ್ಕೃತಿಕರಣಕ್ಕೂ ಇದೂ ಒಂದು ಕಾರಣವನ್ನಬಹುದು.

ಶುಣ್ಣಾ ಇಂಡಿ

ಜಾನಪದ ಹೀನ್ವೆಲೆಯಲ್ಲಿ ಸ್ಥಳನಾಮಗಳು

ಡಾ.ವಿ. ಗೋವಾಲಕ್ಷ್ಯ

ಒಂದು ಸ್ಥಳ ಅಥವಾ ಉಂಟಾಗಿರುತ್ತಿರುವ ಏಕೆಂಬೇಕು? ಅದು ಹೇಗೆ ಬರುತ್ತದೆ? ಮಾನವನು ಸಂಭಾಷಿಸಿದ್ದಾಗಿ ಒಂದೆಡೆ ಬೀಡುಬಿಟ್ಟುಗೆ ತನ್ನ ಕರ್ತೃಗೆ ಕಾಣುವ ಅನೇಕ ವಸ್ತುಗಳನ್ನು, ಪಕ್ಕಿ ಗಿಡಮರ, ಸ್ಥಳಗಳನ್ನು ಗುರುತಿಸಿ ಪ್ರತ್ಯೇಕಿಸಿ ಹೇಳಬೇಕಾದ ಅಗತ್ಯವುಂಟಾಯಿತು. ಮನಸ್ಯನು ನಾಲ್ಕು ಜನರನ್ನು ಒಂದೆ ಹೇಸರಿನಿಂದ ಗುರುತಿಸಲಾಗುವುದಿಲ್ಲ. ಸಾಮಾನ್ಯ ಹೇಸರುಗಳಿಗೆ ವಿಶೇಷಗಳನ್ನು ಅಂಟಿಸಿ ಗುರುತಿಸಬೇಕಾಗುತ್ತದೆ. ಆದ್ದರಿಂದ ಮನುಷ್ಯ, ಪ್ರಾಣಿ ಪಕ್ಕಿ ಗಿಡಮರ, ಸ್ಥಳ ಮುಂತಾದವರುಗಳನ್ನು ವಿಶಿಷ್ಟವಾದ ಗುರುತಿಗಳನ್ನು ಬಳಸಿ ಪ್ರತ್ಯೇಕಿಸಿ ಹೇಳಬೇಕಾಯಿತು. ನಮನ್ನು ನಾವೇ ಗುರುತಿಸುವ ಅಗತ್ಯವಿಲ್ಲ, ನಮನ್ನು ಗುರುತಿಸಬೇಕಾದವರು ಇತರರು. ನಮಗೆ ಹೇಸರು ಕೊಡುವವರು ಸಹ ಬೇರೆಯವರೆ; ಆಕ್ಷಯಕ್ಕಾದವರು. ನಾವು ವಾಸಿಸುವ ಸ್ಥಳಗಳಿಗೆ ಹೇಸರು ಕೊಡುವವರು ಬೇರೆಯವರು; ಆಕ್ಷಯಕ್ಕಾದ ಉಂಟಾಗಿರುವ ಸ್ಥಳದವರು.

ಸ್ಥಳನಾಮಗಳ ಮುಕ್ಕಿಗೆ ಹೇಳುವುದಾದರೆ ಅವು ಇತರ ಹೇಸರುಗಳಂತೆ ಕೇವಲ ಗುರುತಿನ ಬಳಕೆಯಲ್ಲಿ ಮಾತ್ರವಲ್ಲ; ಅವುಗಳಲ್ಲಿ ಸ್ಥಳೀಯ ಜನರ ವೈಧ್ಯಮಾಯ ಜೀವನ ಆಡಿರುತ್ತದೆ. ಬಾರಿತಿಕ, ಭೌಗೋಳಿಕ, ಜನಾಗಿಯ ಮುಂತಾದ ಮಾನವ ಸಂಸ್ಕृತಿಯ ಆಧ್ಯಾತ್ಮಿಕ ನೇರವಾಗುವಂತಹ ಅನೇಕ ಕುತ್ತಾಹಲಕಾರಿ ವಿಷಯಗಳು ಆಡಿರುತ್ತವೆ. ಜನಪದರ ಬಾಯಲ್ಲಿ ಪರಂಪರೆಯಾಗಿ ಬಳಕೆಯಲ್ಲಿ ಬಂದಿರುವ ಸ್ಥಳನಾಮಗಳು ಇತ್ತೀಚಿನ ಸ್ಥಳನಾಮಗಳಿಗಿಂತಲೂ ಹೆಚ್ಚು ಅಭಿಪ್ರಾಯವಾಗಿರುತ್ತವೆ. ಅಯಿ ಸ್ಥಳಗಳ ಬಗೆಗೆ ಹೆಚ್ಚು ಮಾಸ್ತಾಂಶಗಳ ಮಾಹಿತಿಯನ್ನು ಪಡೆಯಲು ಅವು ಸರಿಯಾದ ಮಾರ್ಗದರ್ಶನ ನೀಡುತ್ತವೆ. ಅಲ್ಲದೆ ಜನಪದರು ವೋರಾಣಿಕ ಹಾಗೂ ಜನಪದ ಕರ್ತೆಗಳಿಂದ ಪ್ರಭಾವಿತರಾಗಿ ತಮ್ಮದೇ ಆದ ಕಾಲ್ಪನಿಕ ವ್ಯಾಖ್ಯಾನಗಳನ್ನು ನೀಡಿ ಕುತ್ತಾಹಲಕಾರಿಯಾದ ಹೇಸರುಗಳನ್ನು ನೀಡಿರುವುದನ್ನು ಗಮನಿಸಬಹುದು.

ಒಂದು ಸ್ಥಳಕ್ಕೆ ಸಹಜವಾಗಿ ಹೇಸರು ಹೇಗೆ ಬರುತ್ತದೆ ಎಂಬುದನ್ನು ನಮ್ಮೆ ಎದುರಿನಲ್ಲಿಯೇ ನಡೆದಿರುವ ಉದಾಹರಣೆಗಳಿಂದ ನಾವು ವಿಶೇಷಿಸಬಹುದು. ಇಂತಹ ಉದಾಹರಣೆಗಳು ಅವರುಪವೇನಲ್ಲ, ಪ್ರಮುತ್ತಿಸಿದೆ ಸಾಕಷ್ಟು ದೂರೆಯುತ್ತವೆ. ಗೌರಿನಿಂದೂರು-ನುಡಿಬಾಡೆ ರಸ್ತೆಯಲ್ಲಿ ಹುದುಗೂರಿನಿಂದ ಸುಮಾರು ಒಂದು ಕಿಲೋಮೀಟರ್‌ರ ದೂರದಲ್ಲಿ ‘ಲಕ್ಷ್ಮೀಪುರ’ ಎಂಬ ಒಂದು ಗ್ರಾಮವಿದೆ. ಇಂದಿಗೂ ಬಹುತೇಕ ಜನರ ಬಾಯಲ್ಲಿ ಈ ಉಂಟಾಗಿರುವ ಹೇಸರು ಕಲ್ಪಾರವರ ಮನೆಗುಳು (ಕಲ್ಪಾರ್ಯಾಳ್ ಇಂಡ್) ಎಂದೇ ಬಳಕೆಯಲ್ಲಿದೆ. ಲಕ್ಷ್ಮೀಪುರ ಎಂಬ ಹೇಸರು ಇತ್ತೀಚಿನದು. ಈ ಹೇಸರು ಇನ್ನೂ ಹೆಚ್ಚನ ಚಲಾವಕೆಗೆ ಬಂದಿಲ್ಲ. ಈ ಸ್ಥಳದಲ್ಲಿ ಜನವಸತಿ ವರ್ವಾಂಬಿಯವುದು ಈ ಶತಕದ ಉತ್ತರಾಧಿಕಾರಿ ದಲ್ಲಿ. ಕೆಲವು ಒಕ್ಕಲುತನದ ಕುಟುಂಬಗಳು ತಮ್ಮ ಹೊಲಗ್ರಂಥಗಳಲ್ಲಿ ಹುಲ್ಲು ಗುಡಿಸಲು ಹಾಕಿಕೊಂಡು ವ್ಯವಸಾಯಕ್ಕೆ ಬೇಕಾದ ಉಪಕರಣಗಳನ್ನು ದನಕರುಗಳಿಗೆ

ಬೇಕಾದ ಮೇವನ್ನು ಇಲ್ಲಿ ದಾಸ್ತಾನು ಮಾಡಲು ಪ್ರಾರಂಭಮಾಡಿದರು. ಕಾಲಕ್ರಮದಲ್ಲಿ ಜನರು ಅಲ್ಲಿಯೇ ಬೀಡುಬಿಟ್ಟು ತಮ್ಮ ಬೇಸಾಯದ ಕೆಲಸವನ್ನು ಮಾಡುತ್ತಾ ಬಂದರು. ಅವರು ಹೆಚ್ಚನ ಅನುಕೂಲಗಳನ್ನು ಅಲ್ಲಿಯೇ ಕಲ್ಪಿಸಿಕೊಂಡರು. ಹೆಂಚಿನ ಮನೋಖಾದವು; ಸಿಮೆಂಟ್ ಕಾಂಕ್ರೀಟ್ ಮನೋಖಾದವು. ಹೀಗೆ ಪ್ರಗತಿ ಹೊಂದಿದ ಉಂರನ್ನು ಲಕ್ಷ್ಯಪ್ರಾರ್ಥಿ ಎಂದು ನಾಮಕರಣ ಮಾಡಲಾಯಿತು.

‘ಲಕ್ಷ್ಯಪ್ರಾರ್ಥಿ’ ಎಂಬ ಹೆಸರನ್ನು ಜನಪದರು ರೂಧಿಗೆ ತಂದಿಲ್ಲ. ಬೀರೆ ಉರುಗಳ ಹೋಲಿಕೆಯನ್ನು ಅನುಸರಿಸಿ ತಮ್ಮ ಉರಿಗಿ ವಿದ್ಯಾವಂತರು ಕೊಟ್ಟಿ ಹೆಸರು. ಗಂಧಿನಗರ, ನೆಹರೂ ನಗರ, ರಾಜಾಬಿನಗರ ಎಂಬ ಯೂವುದೇ ಕೃತಕ ಹೆಸರು ನೀಡಿದ್ದರೂ ಅದು ಕ್ರಮೇಣ ರೂಧಿಗೆ ಬರುತ್ತಿತ್ತು. ಸಹಜವಾಗಿ ಜನಪದರು ನೀಡುವ ಹೆಸರುಗಳು ಸಹಜವಾಗಿರುತ್ತವೆ; ಅಥವಾ ಭಿಂಬಿತವಾಗಿರುತ್ತವೆ. ಅವರು ಸ್ಥಳದ ಹೆಸರನ್ನು ಅತ್ಯಂತ ಸ್ವಭಾವಿಕ ಲಕ್ಷ್ಯಗಳನ್ನು ಗುರುತಿಸಿ ಅಂತಹ ಹೆಸರಿನಿಂದ ಕರೆಯುತ್ತಾರೆ. ಸ್ಥಳ, ವೈಶಿಷ್ಟ್ಯವನ್ನು ಗಮನಿಸುತ್ತಾರೆ. ಇಲ್ಲಿ ಜನಪದರು ಬಳಸುವ ಕಲ್ಲುಭರವರ ಮನೋಖಿ’ ಎಂಬ ಪದಗಳಲ್ಲಿ ವಿಶಿಷ್ಟವಾದ ಗುಣ ಎಂದ್ದು ಕಾಣುತ್ತದೆ. ಇಲ್ಲಿ ಮಾಡಲು ಬೀಡುಬಿಟ್ಟಂತಹ ಕಲ್ಲುಭರಿಸಿದರು. ಕಲ್ಲಾದು ನೇರೆಯ ಅಂದ್ರದ ಒಂದು ಸ್ಥಳನಾಮ. ಆ ಉರಿನಿಂದ ಬಂದ ಕುಟುಂಬಗಳು. ಅದು ಅವರ ಕುಟುಂಬನಾಮವು ಹೌದು. ಈ ಹೆಸರಿನಲ್ಲಿ ಸ್ಥಳನಾಮದ ಚರಿತ್ರೆ ಅಡಗಿದೆ. ತಲೆಮೂರುಗಳ ನಂತರವೂ ಈ ಹೆಸರಿಗೆ ಒಂದು ನಿಜವಾದ ಅಥವಾವಿದೆ. ಸಹಜ ಮತ್ತು ಕೃತಕ ಸ್ಥಳನಾಮಗಳಲ್ಲಿ ಇಂತಹ ವ್ಯತ್ಯಾಸವನ್ನು ನಾವು ಗಮನಿಸಬಹುದು. ಪ್ರಾಚೀನ ಸ್ಥಳನಾಮಗಳಲ್ಲಿ ಬಹುಮಟ್ಟಿಗೆ ಇಂತಹ ಸಹಜ ಅಥವಾವಿರುತ್ತದೆ. ಹೀಗೆ ಪ್ರಾಚೀನ ಜನಪದರು ಸುಲಭವಾಗಿ ಅಥವಾಗ್ರಹಿಕೆಯಾಗುವಂತಹ ವಿಶೇಷಣಗಳನ್ನು ಬಳಸಿ ಸ್ಥಳಗಳನ್ನು ಪ್ರತ್ಯೇಕಿಸಿ ಹೇಳುತ್ತಿದ್ದರು. ಇಂತಹ ಹೆಸರುಗಳು ಜನಸ್ತಿಯವಾಗಿ ಕಾಲಕ್ರಮದಲ್ಲಿ ಗೆಟ್ಟಿಯಾಗಿ ನೆಲೆಸಿತ್ತವು. ಈ ರೀತಿ ಹೆಸರುಗಳು ಬಹುಮಟ್ಟಿಗೆ ಸ್ಥಳೀಯರ ಆಡುನುಡಿಯಲ್ಲಿರುತ್ತವೆ. ಸರಕಾರದ ದಾಖಲೆ ಮುಂತಾದ ಆಡಳಿತದ ಅನುಕೂಲಕ್ಕಾಗಿ ಅವುಗಳ ರೂಪ ಬದಲಾಗಿರಬಹುದು ಅಥವಾ ಸ್ಥಳೀಯರ ಆಡಳಿತ ಭಾವಗೆ ಅದು ಭಾಷಾಂತರವಾಗಿರಬಹುದು; ಪ್ರಸನ್ನಾಮಕರಣವಾಗಿರಬಹುದು.

ಜನಪದರು ತಮ್ಮ ಸುತ್ತಮುತ್ತೆಲಿನ ಸ್ಥಳಗಳಿಗೆ ಹೆಸರಿಡುವಾಗ ಪ್ರಕ್ರಿಯ ಪರಿಸರವನ್ನು ಹೇಗೆ ಬಳಸಿಕೊಂಡಿದ್ದಾರೆ ಎಂಬುದನ್ನು ಕೆಲವು ಉದಾಹರಣೆಗಳಿಂದ ಸ್ವಾಭಾವಿಕವಾಗುತ್ತದೆ.

ಅತ್ಯಿಕುಂಟೆ	: ಅತ್ಯಿ ಒಂದು ವ್ಯಕ್ತ (ಶ್ರೀನಿವಾಸಪ್ರಾರ್ಥಾ)
ಕರೆಕಲ್ಲುಫ್ಲೈ	: ಕರಿಯ ಬಳ್ಳಿದ ಕಲ್ಲುಗಳಿರುವ ಸ್ಥಳ (ಗೌರಿಬಿದನೂರು ತಾ)
ಸೀಗೆಲ ಗುಟ್ಟೆ	: ಸೀಗೆ ಮೊದೆಯಿಂದ ಕೂಡಿರುವ ಗುಡ್ಡ (ಗೌರಿಬಿದನೂರು ತಾ)
ಮಿಟ್ಟೆಮರಿ	: ಮಿಟ್ಟೆ; ಎತ್ತರದಲ್ಲಿರುವ, ಮರಿ (ತೆ) ಆಲದಮರ. (ಬಾಗೆವಲ್ಲಿ ತಾ)
ನಾಮಗೊಂಡ್ಲು	: ನಾಮಗಳಿಂದ ಕೂಡಿರುವ ಗುಂಡುಗಳು (ಗೌರಿಬಿದನೂರು ತಾ)
ತೇಕಲ್ಲು	: ತೇವದಿಂದ ಕೂಡಿರುವ ಕಲ್ಲುಗಳು (ಬಂಗಾರ ಪೇಟೆ ತಾ)

ಚೌಗುಪಲ್ಲಿ	: ಚೌಗಿನಿಂದ ಇರುವ ಹಳ್ಳಿ (ಮುಳುಬಾಗಿಲು ತಾ//)
ಕೆರೆವಳಗನ ಹಳ್ಳಿ/ ಕಟ್ಟೆಮೇಲಿನ ಹಳ್ಳಿ	: ಅಥವ ಸ್ವಷ್ಟಮಿದೆ (ಗೌರೀಬಿದನೂರು ತಾ//)
ಒಂಟಿಮನೆ ಹಳ್ಳಿ/ ಮೂರು ಮನೆ ಹಳ್ಳಿ	: ಅಥವ ಸ್ವಷ್ಟಮಿದೆ (ಗೌರೀಬಿದನೂರು ತಾ//)
ಅವರಕೆರೆ	: ಅಥವ ಸ್ವಷ್ಟಮಿದೆ
ಹಳೆಹಳ್ಳಿ/ಹೊಸಹಳ್ಳಿ	: ಅಥವ ಸ್ವಷ್ಟಮಿದೆ (ಗೌರೀಬಿದನೂರು ತಾ//)
ಗುಡಿಬಂಡೆ	: ಬಂಡೆಯಲ್ಲಿ ಗುಡಿಯಿದೆ (ಗುಡಿಬಂಡೆ ತಾ//)
ಜರಬಂಡಹಳ್ಳಿ	: ಜಾರುವ ಬಂಡೆಯಿರುವ ಹಳ್ಳಿ (ಗೌರೀಬಿದನೂರು ತಾ//)
ಬೋಡಬಂಡಹಳ್ಳಿ	: ಬೋಳಾಗಿರುವ ಬಂಡೆಯಿರುವ ಹಳ್ಳಿ (ಗೌರೀಬಿದನೂರು ತಾ//)

ಒಂದೇ ರೂಪದ ಹಲವು ಸ್ಥಳನಾಮಗಳನ್ನು ಹೇಸರಿಸಬೇಕಾದಾಗ ಅಂತಹ ಉಳಿಗಳಿಗೆ ವಿಶೇಷವಾದ ಮತ್ತೊಂದು ಪದವನ್ನು ಅಂಟಿಸಿ ಗುರುತಿಸುತ್ತಾರೆ.

ಉದಾ:-

ಕಲ್ಲಹಳ್ಳಿ	: ಶಾಬೆ ಕಲ್ಲಹಳ್ಳಿ, ಸಂತೆ ಕಲ್ಲಹಳ್ಳಿ
ಹೊಸಹಳ್ಳಿ	: ಶಾಬೆ ಹೊಸಹಳ್ಳಿ, ವಾಟದ ಹೊಸಹಳ್ಳಿ
ಬೋಮ್ಮಸಂದ್ರ	: ಬೆಲ್ಲಾಳ ಬೋಮ್ಮಸಂದ್ರ, ಗೆದರೆ ಬೋಮ್ಮಸಂದ್ರ,
ಕೊತ್ತಾರು	: ಗುಂಡ್ಡ ಕೊತ್ತಾರು
ಪಾಳ್ಕು	: ದಾರಿನಾಯಕನ ಪಾಳ್ಕು, ಪಾತ ಪಾಳ್ಕು, ಜಾಲ ಪಾಳ್ಕು.
ಬ್ಯಾಲ್ಕು	: ಕುದುರೆ ಬ್ಯಾಲ್ಕು
ಕೊತ್ತು ಹೇಟ	: ಗಾಡುಲ ಕೊತ್ತು ಹೇಟ
ಮಂಡಿಕಲ್ಲು	: ಗುಂಡ್ಡ ಮಂಡಿಕಲ್ಲು
ಗುಡಿಬಂಡೆ	: ಹಳೆ ಗುಡಿಬಂಡೆ
ನಾಗಸಂದ್ರ	: ಹುದವತ್ತಿ ನಾಗಸಂದ್ರ
ಗೊಲ್ಲಹಳ್ಳಿ	: ಹೊಗರಿ ಗೊಲ್ಲಹಳ್ಳಿ, ಮಾದರ ಗೊಲ್ಲಹಳ್ಳಿ, ಮಾದಿಗರ ಗೊಲ್ಲಹಳ್ಳಿ.

ತಪ್ಪಿಕ್ಕುರಸೆಯಿಂದ ಅಥವಾ ತಪ್ಪಿ ಸಾಹಚರ್ಯ ದಿಂದ ಅನೇಕ ಸ್ವಭಾವಾಗಳ ರೂಪಗಳು ಬದಲಾಗಿವೆ. ಸಹಜವಾಗಿ ಅಂತಹ ಸಂದರ್ಭದಲ್ಲಿ ಅಧ್ಯಾತ್ಮ ಬದಲಾವಣೆಯಾಗುತ್ತದೆ. ಅಲ್ಲದೆ ಭಾಷಾ ಬಳಕೆಯಲ್ಲಿ ಬೀರೆ ಅನೇಕ ಕಾರಣಗಳಿಂದ ಮೂಲದ ಅಧ್ಯಾತ್ಮಾವಾಸಿಗಳಿಗೆ ತಿಳಿಯದೇ ಹೊಗುವ ಸಂದರ್ಭವು ಬರುತ್ತದೆ. ಹೀಗಾದಾಗ ಜನಪದರು ತಮ್ಮೇ ಆದ ಕಲ್ಪನೆಗಳನ್ನು ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ.*

ಭಾಷೆಯಲ್ಲಿ ನಡೆಯುವ ಇಂತಹ ಅನಾಮತಗಳನ್ನು ಬಳಸಿಕೊಂಡು ಜನಪದರು ತಮಗೆ ಪ್ರಿಯವೆನಿಸುವ ದುಂತ ಕರೆಗಳನ್ನು ಕಟ್ಟಿದ್ದಾರೆ. ತಮ್ಮ ಶಿಶುಗಳಿಗೆ ಪ್ರಾರ್ಥಿ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಸಂಬಂಧ ಕಲ್ಪಿಸುವುದು ಆ ಮೂಲಕ ಕುತ್ತಾಹಲಕಾರಿಯಾದ ಕಟ್ಟಿಕರೆಗಳನ್ನು ಹೇಳೆಯಿಲ್ಲವುದರಲ್ಲಿ ಜನಪದರು ನಿಸ್ತೀರ್ಣಮರು. ಕೈವಾರದ ಬಳಿಯ ಬೆಟ್ಟಡಲ್ಲಿ ವಾಂಡವರಲ್ಲಿ ಬಲಿವ್ಯಾನಾದ ಭಿಮ, ಉಂಟಾಸನನ್ನು ಕೊಂಡುದಾಗಿ ಹೇಳುವ ಕತೆ, ವಿದುರಾಶ್ವತ್ವದಲ್ಲಿ ವಿದುರನು ಅಶ್ವತ್ವ ವ್ಯಕ್ತವನ್ನು ನೆಟ್ಟು ಪ್ರಾಜಿಸಿದೆನಂಬ ಕತೆ - ಇಂತಹ ವರ್ಗಕ್ಕೆ ಸೇರುತ್ತವೆ. ಜನಪದ ಕರೆಗಳಿಂದ ಪ್ರಭಾವಿತರಾದ ನಮ್ಮ ಜನಪದರು ಉರಿನ ಹಿರಿಮೆಯನ್ನು ಹೇಳಿಕೊಳ್ಳಲು ಇವುವುದುತ್ತಾರೆ. ಮಹಾವೀರರು, ತಾಗಿಗಳು ತಮ್ಮ ಉರಿನಲ್ಲಿ ಜನಿಸಿದರೆಂದೂ, ಆದು ಗಂಡು ಭೂಮಿಯೆಂದೂ ಮುಂತಾಗಿ ದಂತಕರೆಗಳನ್ನು ಕಟ್ಟಿ ತಾವು ವಾಸಮಾಡುವ ಸ್ವಭಾವನ್ನು ವೈಭವಿಕರಿಸಿಕೊಳ್ಳುತ್ತಾರೆ. ಇದರಲ್ಲಿ ಪುಂಡಿತರ ಹಾಗೂ ಪಾಮರ ಪಾತ್ರಗಳಿವೆ. ಪ್ರತಿಯೊಂದು ಸ್ವಭಾವಕ್ಕೂ ಸಂಸ್ಕರ್ತ ಭಾಷೆಯ ಭಾಯೆಯನ್ನು ಕೊಡಲು ಉದ್ದೇಶಿಸಿ ತಮ್ಮ ಲಿವಿಂಗ್‌ಲಿಲ್ಲಿ ಅನಾವಶ್ಯಕವಾಗಿ ಕನ್ನಡ ಪದಗಳಿಗೆ ಸಂಸ್ಕರ್ತ ರೂಪಗಳನ್ನು ಕೊಡುತ್ತಾರೆ (ಉದಾ: ಮಾಡನ ಹಳ್ಳಿ-ಮಹಾಧನ ಹಳ್ಳಿ - ಮಾಧವನಗರ) ಇಂತಹ ಹಲವಾರು ಜನಪದ ಕಟ್ಟಿಕೆಗಳ ಹಿನ್ನೆಲೆಯಿಲ್ಲವ ಸ್ವಭಾವಗಳು ಕೊಲಾರ ಜಿಲ್ಲೆಯಲ್ಲಿ ಸಾಕಷ್ಟು ಕಂಡುಬಂದುತ್ತವೆ.

ಕಲ್ಲು ಕಲ್ಲಿಗೂ, ಗುಹೆಗೆಗೂ, ಮರಮರಕ್ಕೂ ಕರೆಗಳನ್ನು ಕಟ್ಟಿ ಹೇಳುವ ನಮ್ಮ ಜನಪದರ ಕಲ್ಪನೆ ಹಾಗೂ ಚಾಕ್ಕೆಗೆ ನಾವು ತಲೆದೂಗಲೇಬೇಕು. ಇಂತಹ ಒಂದು ದಂತಕತೆ ಗೌರೀಳಿದನೂರು ತಾಲುಕು ದಾರಿನಾಯಕನ ಪಾಠ್ಯದ ಬಳಿಯ ಅಪ್ಪಲೋನ ಗುಟ್ಟಿ ಎಂಬ ಗುಡ್ಡದ ಬಗೆಗೆ ಪ್ರವಿಲಿತವಾಗಿದೆ.

ಕು ಗುಡ್ಡದ ಮೇಲ್ಲಿಗಳಲ್ಲಿರುವ ಕೆಲವು ಬ್ರಹ್ಮದಾಕಾರದ ಕಲ್ಲಿಗಳು ದೂರದಿಂದಲೇ ಎಲ್ಲರ ಗಮನವನ್ನು ಸೇಳೆಯುತ್ತವೆ. ದೊಡ್ಡ ಪ್ರಮಾಣದ ಉದ್ದ್ವಾಗಿರುವ ಒಂದು ಕಲ್ಲು ನೆಟ್ಟಿಗೆ

* ಮದರಾಸಿನಲ್ಲಿರುವ ಒಂದು ಸೇರುವೇ Barber's Bridge ಎಂಬ ಹೆಸರು ಬಂದಂತು ಹಿಂಗೆ: ಹಾಫ್‌ಮಿಲ್ಸ್‌ ಬಬ್ಬಿ ಅಗ್ನಿ ಅಧಿಕಾರಿ. ಸೇರುವೇ ಅವನ ಹೆಸರನ್ನು ಇಡಲಾಯಿತು. ಹಾಫ್‌ಮಿಲ್ಸ್‌ ಮದ ಉದ್ದ್ವಾರಕೆಯಲ್ಲಿ 'ಹ' ಕಾರ ಮತ್ತು 'ಲ' ಕಾರ ಲೋಪವಾಗಿ ಅವಿಟ್ಟ್‌ ಅಯಿತು. ಅವಿಟ್ಟ್‌ ಪದಕ್ಕೆ ಅಧ್ಯಾತ್ಮ ತಿಳಿಯದಂತಾಯ್ದು. ಆದು ಬಹುತೆ: 'ಅಂಬಟ್ಟ್‌' ಇರಬಹುದು ಎಂದು ಜನ ಉಹಿಸಿದರು. ಅಂಬಟ್ಟ್‌ ಎಂದರೆ ತಮಿಳನಲ್ಲಿ ನಾಯಿಂದ (Barber). ಆದನ್ನು ಮತ್ತೆ ಕೆಲವರು ಎಂಬ್ರಿಂಗ್ ಭಾಷಾಂತರ ಮಾಡಿದರು. ಆಗ Barber's Bridge ಆಯಿತು. ಮೂಲದ ಅಧ್ಯಾತ್ಮ ಹಿಂಗೆ ಭಾಯೆಯಲ್ಲಿ ಬದಲಾಯಿತು. ಇಂತಹದೇ ಮತ್ತೊಂದು ಉದಾಹರಣೆ ಕೇರಳದ cotton Hill ಕಾರಣ ಎಂಬುದು ಬಬ್ಬಿ ವ್ಯಕ್ತಿಯ ಪೆರು. ಆದು ಕಾಲಾನಂತರ ಪರುತ್ತಿ ಮನ್ನು (ಪರುತ್ತಿ=ಪತ್ತಿ; ಮನ್ನ=ಗುಡು) ಎಂದು ಬಳಿಕೆ ಬಂತು. ಇಂತಹ ಹೆಸರುಗೂ ನಮಗೆ ತಿಳಿಯದೆ ಆದೆವ್ಯಾ ನಮ್ಮ ಸ್ವಭಾವಗಳಲ್ಲಿ ನುಸಳಿಕೊಂಡು ಬಂದಿವೆ.

ನಿಂತಿದೆ. ಅದರ ಮೇಲೆ ಅಗಲವಾಗಿರುವ ಒಂದು ಕಲ್ಲು ಹಾಸಿಕೊಂಡು ಮಲಗಿದೆ. ದೂರದಿಂದ ನೋಡುವವರಿಗೆ ಇದು ನೆತ್ತಿಯ ಮೇಲೆ, ಭಾರ ಹೊತ್ತಿರುವ ವ್ಯಕ್ತಿಯಂತೆ ಕಂಡುಬರುತ್ತದೆ. ಇದರ ಬಳಿ ಸುಮಾರು ಹದಿನ್ಯೇಮು ಅಡಿಗಳ ದೂರದಲ್ಲಿ ಮತ್ತೊಂದು ಇಂತಹದ್ದೇ ಕಲ್ಲು ನಿಂತಿದೆ. ಅದರ ಅದರ ಮೇಲೆ ಮೊದಲು ಹೇಳಿದಂತೆ ನೆತ್ತಿಯ ಮೇಲೆ ಮೊರಿಯಲ್ಲ; ಅಂತಹ ಒಂದು ಕಲ್ಲು ಅದರ ಬಳಿಯಲ್ಲಿಯೇ ಬಿಧಿದೆ. ಮನುಷ್ಯಾರದಲ್ಲಿ ನಿಂತಿರುವ ಈ ಸಹಜ ಶಿಶಿಗಳನ್ನು ಕಂಡ ಜನಪದರು ಒಂದು ಕುತ್ತಾರಲಾಗಿ ತಕೆಯಿಸ್ತು ಹೇಳುತ್ತಿದ್ದಾರೆ:

ಸಮೀಪದ ಶಾರಿನಲ್ಲಿ ಇಬ್ಬರು ಆಣ್ಣ ತಮ್ಮಾದಿರು ಆ ಶಾರಿನ ಜಮೀನ್ನಾರನಲ್ಲಿ ಸಾಲಮಾಡಿದ್ದರು. ಜೀತದಾಟಗಳಿಗಾಗಿ ಅನೇಕ ವರ್ಷಗಳು ದುಡಿದರೂ, ಅವರಿಂದ ಸಾಲ ತೀರಿಸಲು ಸಾಧ್ಯವಾಗಲಿಲ್ಲ. ನಾವು ತೀರಿಸದಿದ್ದರೆ ನಮ್ಮ ಮಕ್ಕಳಾದರೂ ತೀರಿಸುತ್ತಾರೆ; ಮುಣಭಾರದಲ್ಲಿ ನಾವು ಇರುವುದಿಲ್ಲ ಎಂದು ಆವರು ಮತ್ತೆ ಮತ್ತೆ ಹೇಳುತ್ತಿಲೇ ಇದ್ದರು. ಆದೂ ಆ ಜಮೀನ್ನಾರನ ಕಲ್ಲು ಮನಸ್ಸು ಕರಗಲಿಲ್ಲ. ಆವರಿಗೆ ಶಿಕ್ಷೆ ವಿಧಿಸಿದ. ಸಾಲ ತೀರುವವರೆಗೂ ಕಲ್ಲು ಹೊರುವಂತೆ ತಿಳಿಸಿ ಆವರ ನೆತ್ತಿಯ ಮೇಲೆ ಭಾರ ಹೊರಿಸಿದ. ಅನೇಕ ವರ್ಷಗಳು ಆವರು ಭಾರವನ್ನು ಹೊರುತ್ತಿಲೇ ಇದ್ದರು. ಸಾಲ ತೀರಲಿಲ್ಲ, ನಿಂತಲ್ಲಿಯೇ ಆವರು ಕಲ್ಲಾಗಿ ಹೋದರು. ಮುಣಾವನ್ನು ಹೇಗಾದರೂ ತೀರಿಸುವುದಾಗಿ ಹೇಳಿದ್ದರೂಲಿ? ಆವರಲ್ಲಿ ಒಬ್ಬನ ಮಕ್ಕಳು, ಮೊಮಕ್ಕಳು ಯಾವುದೋ ರೂಪದಲ್ಲಿ ಜಮೀನ್ನಾರನ ಮುಣಾವನ್ನು ತೀರಿಸಿದ್ದಾರೆಂತೆ. ಆದ್ದರಿಂದ ಆವನ ತಲೆಯ ಮೇಲಿರುವ ಭಾರ ಕೆಳಗೆ ಬಿಧಿದೆ. ಇನ್ನೊಬ್ಬನ ಮಕ್ಕಳು ಮೊಮಕ್ಕಳು ಇನ್ನೂ ಸಾಲ ತೀರಿಸಿಲ್ಲ. ಆದ್ದರಿಂದ ಅದು ಇನ್ನೂ ಹಾಗೇಯೇ ಕೂಡಿದೆ.

ಇದು ಕಟ್ಟುತೆಯಾದರೂ ಜನಪದರ ಚಾಣ್ಯಿಯನ್ನು ನಾವು ಗಮನಿಸಬಹುದು. ಪೋದಲನೆಯಾಗಿ ಗುಡ್ಡದ ಹೆಸರು ಅಪ್ಪಲೋನೆಗಾಟ್, ಅಪ್ಪು (ತಲುಗು, ಸಾಲ). ಅಪ್ಪಲು+ಘಾಡು+ಾ=ಅಪ್ಪಲೋನಿ (ಸಾಲ+ಅವನು+ಅ) ಸಾಲದವನ ಅಥಾಂತ್ ಸಾಲಮಾಡಿದವನ ಗುಡ್ಡ. ವಾಸ್ತವವಾಗಿ ಇದು ಅಪ್ಪನ್/ಅಪ್ಪಲನ್ ಎಂಬ ವ್ಯಕ್ತಿನಾಮದೊಂದಿಗೆ ಸಂಬಂಧವಿರುವ ಒಂದು ಸ್ಥಳನಾಮ. ಅಪ್ಪನ್/ಅಪ್ಪಲನ್ ಎಂಬ ಪದಕ್ಕೆ 'ಸಾಲಮಾಡಿದವನು' ಎಂಬ ಆಧಿಕವನ್ನು ಕಲ್ಪಿಸಿ ಇಂತಹ ದಂತಕತೆಯನ್ನು ಹೇಳೆಯಲಾಗಿದೆ. 'ಸಾಲಮಾಡುವುದು ತಪ್ಪ; ಮಾಡಿದರೂ ಮುಣಾವನ್ನು ಹೇಗಾದರೂ ತೀರಿಸಬೇಕು' ಎಂಬ ಮಾತಿನಲ್ಲಿ ಆಪಾರ ನಂಬಿಕೆಯಿಂದ್ದು ಒಬ್ಬ ವ್ಯಕ್ತಿಯ ಕಲ್ಬೇಯಾಗಿದ್ದರೂ ಇರಬಹುದು.

ಇದೇ ದಾರಿನಾಯಕನವಾళ್ಲದ ಬಳಿಯಿರುವ ಬೆಲ್ಲಾಳ ಚೊಮುಸ್ತಂಧುದ ಬಗೆಗೆ ಒಂದು ಕೆಪ್ಪ ಕೆ ಹುಟ್ಟಿಕೊಂಡಿದೆ: ನಡುರಾತ್ಮಿಯ ಕಗ್ಗಲಿನಲ್ಲಿ ಶಾರಿಗೆ ಮುತ್ತಿಗೆ ಹಾಕಿದ ದರ್ಮಾಡೆಕೊರಿನನ್ನು ಒಡಿಸಲು ಜನರಿಗೆ ಬೇರೆನೂ ಸಿಗಿದಿದ್ದಾಗ ವಾಡೆ, ಗುಡಾಣಗಳಲ್ಲಿದ್ದ ಬೆಲ್ಲದ ಉಂಡೆಗಳನ್ನು, ಮುಢೀಗಳನ್ನು ಕಲ್ಲುಗಳಂತೆ ಎಸೆದರಂತೆ. ಆದ್ದರಿಂದ 'ಬೆಲ್ಲಲ್ಲ' ಎಂಬ ಹೆಸರು ಬಂದಿದೆ ಎನ್ನುತ್ತಾರೆ. ಆಪತ್ತಾಲದಲ್ಲಿ ತಮ್ಮೆ ರಕ್ಷಿತಕೊಂಡ ಜನರ ಬಗೆಗೆ ಮಚ್ಚೊಯನ್ನು ಸೂಚಿಸುವಂತಹ ಹಿನ್ನೆಲೆಯಿರುವ ಕೆತೆ ಇದು.

ಜನಪದರ ಕಡೆಗಳಲ್ಲಿ ನಿಜಾಂತ ತೀರಾ ಇಲ್ಲವೆಂದು ಹೇಳಲು ಸಾಧ್ಯವಿಲ್ಲ, ಯಾವುದೋ ಘಟನೆಗೆ ಸಂಬಂಧಿಸಿದೆಯಂತೆ ದಂತಕಡೆಗಳು ಹುಟ್ಟಿಹೊಂದಿರಬಹುದು. ಕಾಲಾನುಕಾಲಕ್ಕೆ ಅವುಗಳ ನಿರೂಪನೆಯಲ್ಲಿ ವ್ಯಾತ್ಯಾಸವುಂಟಾಗಿ ಜಡೆಗೆ ಉತ್ತೇಳ್ಣೆ ಅಲ್ಲದೆ ಭಾವೇಯಲ್ಲಂಟಾಗುವ ಬದಲಾವನೆ ಮುಂತಾದ ಕಾರಣಗಳಿಂದ ಅವುಗಳಲ್ಲಿ ಹೇಳುವ ಎಲ್ಲಾ ಘಟನೆಗಳಲ್ಲಿ ಸತ್ಯಾಂಶ ಇಲ್ಲದಿರಬಹುದು. ಇಂತಹ ಕಡೆಗಳನ್ನು ಶಾಸ್ತ್ರೀಯವಾಗಿ ಅಭ್ಯಸಿಸಿ, ಬೇರೆ ಭಾಗೆಗಳಲ್ಲಿ ಪ್ರಚಲಿತವಿರುವ ಜಂತುದೇ ದಂತಕಡೆಗಳನ್ನು ತೆಲನೆ ಮಾಡಿದರೆ ಜನರ ಮನೋಭಾವ, ಅಯಾ ಪ್ರದೇಶದ ಜನರ ವಿಶಿಷ್ಟ ಸಂಸ್ಕೃತಿಯ ಬಗೆಗೆ ಹೆಚ್ಚು ನಿಜಾಂಶಗಳು ತಿಳಿದುಬರುತ್ತವೆ.

ಷಾಷ್ಟಿ ಗ್ರಂಥ

ಬಂಯಲಾಟದ ಹಳಮೆ

- ಬಿ. ಶಿಥ್ರಗಂಗ್ಯಾ ಕಂಬಾಕು

(ಅಧ್ಯಕ್ಷ ಭಾಷಣ)

ವಿಶ್ವದ ಎಲ್ಲ ತರದ ಕಲೆಗಳಿಗೂ ಅದಿಮಾನವನ ಬೇಟೆ ಸಂಸ್ಕೃತಿ ಮೂಲಬೇರು. ಗುಂಪಿನಲ್ಲಿ ಬದುಕೆವುದು ಅನಿವಾರ್ಯವಾದಾಗ ಆ ಗುಂಪಿನ ರಕ್ಖಣೆಗೆ ಮತ್ತು ನಿಯಂತ್ರಣಕ್ಕೆ ನಾಯಕ ಟೆಕಾಯಿತು. ನಾನ ಕಾರಣಗಳಿಗೆ ಒಂದು ಗುಂಪಿನಿಂದ ಮತ್ತೊಂದು ಗುಂಪಿಗೆ ಹೊಡೆದಾಟ ಬಜಿದಾಟಗಳಾಗುತ್ತಿದ್ದವು; ಬಲಶಾಲಿ ನಾಯಕ ತನ್ನ ಬೆಂಬಲಿಗರೊಡನೆ ಜಯ ಹೊಂದುತ್ತಿದ್ದ. ಒಂದಲ್ಲಿ ಒಂದು ಕಾರಣಕ್ಕೆ ಮನುಷ್ಯನಿಗೆ ಮನುಷ್ಯನೇ ಪ್ರಬುಲ ಶತ್ಯವಾದ. ಪ್ರಾಣಿಭಯ, ಮತ್ತು ಪ್ರಕೃತಿದತ್ತವಾದ ಭಯಗಳಿಗಿರೆ ಎದುರಾಳಿ ಗುಂಪಿನ ಭಯವೇ ಮನುಷ್ಯನನ್ನ ಕಾಡುತ್ತಿತ್ತು. ಎದುರಾಳಿ ಗುಂಪಿನ ಬಗ್ಗೆ ತಳೆದ ಭಯ ಅಥವಾ ಶತ್ಯಭಯಕ್ಕೆ ಒಳಗಾದ ಗುಂಪಿನ ನಾಯಕನು ಭಯನಿವಾರಕೆಯಾದಾಗ ಅಂದರೆ ಶತ್ಯವನ್ನ ಸೋಲಿಸಿದಾಗ ಅಥವಾ ಶತ್ಯ ಸತ್ಯಗ ಆನಂದದಿಂದ ವಿಜಯದ ಉತ್ಸವವನ್ನ ಆಚಿಸುವುದಕ್ಕೆ ಮೊದಲು ಮಾಡಿದ. ಈ ಅನಂದ ಅವ್ಯಾಯಮಾನವಾಗಿತ್ತು. ಶತ್ಯವನ್ನ ಗೆಲ್ಲಲಿ ಗೆಲ್ಲದಿರಲಿ ಅನಂದವನ್ನ ಹೊಂದಲು ವಿಜಯದ ಆಚರಣೆಗಾಗಿ ವಿಶೇಷ ದಿನವೋಂದನ್ನ ಗೊತ್ತುಮಾಡಿಕೊಂಡಿರಬಹುದು.

ಇದೇ ಸಂದರ್ಭಕ್ಕೆ ಶತ್ಯವಿನೋಡನೆ ಹೋರಾಡಿ ಸೋತ ನಾಯಕ ಭಯಭೀತನಾದಾಗ, ಮತ್ತು ನಾಯಕ ಎದುರಾಳಿಯಿಂದ ಮರಣ ಹೊಂದಿದಾಗ ಆತನ ಚಿರಸ್ತರಣೆಗೆ ಕೆಲ ಆಚರಣೆಗಳೂ ಮತ್ತಿಸೋಂಡವು. ಈ ಬಗೆಯ ಆಚರಣೆಗಳು ಅಭಿವೃದ್ಧಿ ಹೊಂದುವಾಗ ಮಾನವನ ಮೂಲ ಸಂಸ್ಕೃತಿಯನ್ನೂ ಆಚರಣೆಗಳನ್ನೂ ಕೆಲವಾರು ಕಲೆಗಳು ಅಶ್ರಯಿಸಿದವು. ಈಗಲೂದರೋ ಮಾನವ ತನ್ನ ಸುತ್ತಲಿನ ಪರಿಸರವನ್ನ ವಿವರವಿವರವಾಗಿ ವೀಕ್ಷಿಸಲು ಸಾಕಷ್ಟು ಸಮಯ ಹೊಂದಿದ್ದಾನೆ. ಆತ ಪ್ರಕೃತಿಯನ್ನ ಗಮನಿಸುತ್ತಾನೆ; ಕೌಶಲಕರ್ಮನ್ನ ಆಘಾದಕರ ದೃಶ್ಯಗಳನ್ನೂ ನೋಡಿ ಅನಂದಿಸಬ್ಲಾಘಾಗಿದ್ದಾನೆ. ಚೇತೋಹಾರಿಯಾದ ದೃಶ್ಯಗಳು ಆನಂದವನ್ನ ತಂದುಹೊಟ್ಟರೆ, ಕೌಶಲಕರ್ಮ ಭಯವನ್ನೂ ಹುಟ್ಟಿಸಿದವು. ಈ ಬಗೆಯ ಹತ್ತಾರು ಸಮಿತ್ಯಭಾವಗಳು ಸಂಪೂರ್ಣಾಯಬದ್ಧವಾಗಿ ಆಚರಣೆಗಳಲ್ಲಿ ವ್ಯಕ್ತಿಗಳಿಂದವು. ಮಳಿಯನೀರು ಆಕಾಶದಿಂದ ಸುರಿಯುವಾಗ ಜರುಗುವ ಫೋಟನ್‌ಗಳ ಬಗ್ಗೆ ಕೌಶಲವಾದಾಗ ಭಯವೂ ಉಂಟಾಯಿತು. ಈ ಪರಿಯ ಮಳಿ ಸುರಿದರೆ, ಸುರಿಯುದ್ದರೆ ಕೇಡೆಂದು ಅದಿಮಾನವ ತೀರಿಯುತ್ತಾನೆ. ಚೆಳಿಗಾಲದ ಜಳ ತಡೆಯಲು ಸಾಧ್ಯವಾಗಿದ್ದು. ಚೆಳಿಯ ವಿರುದ್ಧ ಸೆಟೆದು ನೀಲಿಲು ಮರದ ತೋಗಳೆ, ಎಲೆಗಳು ನಂತರ ಪ್ರಾಣ ಚೆಮಾಗಳು ಉಪಯೋಗಕ್ಕೆ ಒಂದವು. ಬೆಂಕಿ ಚೆಕಿಯ ಪದರುಗಳನ್ನ ಹರಿದು ಹಾಕುತ್ತದೆ. ಶಾಲಿದ ಜಗತ್ತನ್ನ ಕೆಣಿ ಕೊಡುತ್ತಿದೆಯೂ ತೀರಿದನು. ಬೆಂಕಿ ಸುತ್ತು ಆನಂದದಿಂದ ಕುರೆಯುವುದು ಆವನಿಗೆ ಸಾಧ್ಯವಾಯಿತು.

ಆದರೂ ಮಾನರನಾಗಿದ್ದ ಮಾನವ ಏಕಾಸದ ಹಾದಿಯಲ್ಲಿ ಮುನ್ದಡೆದು ಮರಬಿಟ್ಟು ನೆಲವನ್ನು ಆಶ್ರಯಿಸಿದ ಕೂಡಲೇ ಹಲವಾರು ತನ್ನದೇ ಆದ ಆನಾನುಕೂಲಗಳನ್ನು ಹೊಂದಿದ್ದು. ಇತರ ಮನ್ಯ ಮುಗಳಿಗಿಂತ ಅನೇಕ ವಿವರಗಳಲ್ಲಿ ಅನುಕೂಲ ಮಂಚಿಷ್ಟುದ್ದ. ಆಹಾರ ಮೂಲಗಳನ್ನು ಆತಿ ಹೆಚ್ಚಾಗಿ ಹುಡುಕಿಕೊಳ್ಳಬೇಕಾದ ಸಂದರ್ಭ ಎದುರಾಯಿತು. ಆಗ ಇತರ ಮಾನವಸಂಗಾತಿಗಳ ಸಮೂಹದಿಂದ ಆಹಾರ ಹುಡುಕುವುದು ಸುಲಭವಾಯಿತು, ಮನುಷ್ಯನ ಗುಂಪ್ತ ಈ ಕಾರಣಕ್ಕೆ ದೋಡ್ಡಾಗಿ ಬೆಳೆಯಿತು. ಸಮೂಹ ಬೇಟೆ ಅನಿವಾರ್ಯವಾಯಿತು. ಒಂದಾನೊಂದು ದಿನ ಶ್ರಮವಟ್ಟು, ತನ್ನೆಲ್ಲ ಬೆವರು ಸುರಿಸಿ ಶ್ರಿಯವಾದ ಪ್ರಾಣೀಯಾಂದಸ್ಸು ಹೊಡೆದು ತಿಂದಾಗ ಆನಂದಾನುಭವದ ಜೊತೆಗೆ ಮೈ ಭಾರವಾದ ಅನುಭವವೂ ಅಯಿತು. ತನ್ನ ಅನುಭವವನ್ನು ಸಂಗಾತಿಗಳಿಗೆ ದಂಚಿಕೊಡಬೇಕಾಯಿತು. ಆಗ ಹುಟ್ಟಿತು ನೋಡಿ ಹಾಡು, ಕುಸೀತ ಮುಂತಾದವು. ಹೊಸ್ತೆ ಸೇರಿದ ಆಹಾರ ಅರಗಿ ರುಗ್ಗತವಾದಾಗ ಮೈ ಹಗುರಾಂತೆ ಅದಮ್ಯ ಶಕ್ತಿ ಬೋದಿಸಿದಂತೆ ಅನುಭವ ಕೊಟ್ಟಿತು. ಮೈಯಗುರಾಯಿತು. ಮತ್ತೆ ಬೇಟೆಯಾಡಬೇಕೆನ್ನಿತು. ಹೀಗೆ ತಿಂದಾಗ ಭಾರವಾಗಿ ಬೇಟೆಯಾಡುವಾಗ ಹಗುರಾಗಿ ಅನುಭವ ಹೊಂದಿದಾಗ ಆಗುವ ಅನುಭವಗಳ ಜೊತೆಗೆ, ಒಂದು ದಿನ ಶ್ರಿಯವಾದ ಪ್ರಾಣಿ ಮಾನಸವನ್ನು ತಿಂದಾಗ ಅಥವಾ ಸಾಂಕ್ಷೇಪಿಕವಾಗಿ ಬೇಟೆಯ ಅವಶ್ಯಕತೆ ಬೀಳಿದಾಯಿತು. ಆದರೆ ಮೈ ಭಾರ ಕೆಳೆದುಕೊಳ್ಳಲು ಏನು ಮಾಡಬೇಕು, ಆಗ ಬೇಟೆಯನ್ನು ಹೊಳೆಲುವ ಶ್ರಿಯಗಳನ್ನು ಮಾಡಿ ನೆಗೆದಾಡಿ ಪ್ರಾಣೀಯನ್ನು ಹಿಡಿಯುವ ಅಭಿನಯಮಾಡಿ ಕೊಂಡು ಮೈ ಹಗುರ ಮಾಡಿಕೊಂಡ, ಕಾಲಾನಂತರದಲ್ಲಿ ಗುಂಟಿನ ಬಿಬ್ಬ ಮೃಗದಂತೆಯೂ ಇನ್ನೊಬ್ಬ ಬೇಟೆಗಾರನಂತೆಯೂ ಅಭಿನಯಿಸಿದರು. ಪುರಾತನ ಧೃತ್ಯಕಲೆಗಳೆಲ್ಲ ಆದಿ ಮಾನವನ ಬೇಟೆ ಸಂಸ್ಕೃತಿಯನ್ನು ಅವಲಂಬಿಸಿವೆಯೆಂದು ಹೇಳಬಹುದು. ಪ್ರಾಣಿಬಲಿ, ದೇವರ ಆರಾಧನೆ ಮುಂತಾದೆಡೆ ಇದು ಇನ್ನೊಂದು ಸ್ವಾಷ್ಟಿ.

ಲೋಕದ ಕಲೆಗಳೆಲ್ಲವೂ ಶಾಸ್ತ್ರ, ಸೂತ್ರಗಳಿಗೆ ಸಿಕ್ಕುವ ಮೂದಲು ಒರಟೊರಟಾಗಿ ಆಚರಣೆಗಳಲ್ಲಿಯೋ ಆರಾಧನೆಗಳಲ್ಲಿಯೋ ಪ್ರಸರಣಗೊಳ್ಳತ್ತಿರುತ್ತವೆ. ಈ ಜಾಯಮಾನವನ್ನೂ ಜಾನಪದವೆಂದು ಕರೆಯೋಣ. ಹಾಗಾದಾಗ ಕುಸೀತಕ್ಕೆ ಮೂಲ ಜಾನಪದ ಆಚರಣೆಗಳಲ್ಲಿನ ಕುಸೀತಗಳೇ ಮೂಲವೆಂದು ಹೇಳಬಹುದಲ್ಲವೇ! ನಾವಿಗೆ ಕುಸೀತದ ಸುಂದರ ರೂಪವಾದ ಬಯಲಾಟದ ಬಗ್ಗೆ ಮಾತಾಡೋಣ. ಇತರ ಜನಪದ ಪ್ರದರ್ಶಕ ಕಲೆಗಳಂತೆಯೇ ಬಯಲಾಟಕ್ಕೆ ಇತಿಹಾಸವಿಲ್ಲ; ಹಾಗೆಂದು ಇದನ್ನೂ ಪ್ರಚೀಣವಲ್ಲ ಎಂದು ತಿಳಿಯುವಂತಿಲ್ಲ. ಪ್ರಚೀಣವಾದ್ದೆಲ್ಲವೂ ಜಾನಪದ ಆಗುವುದಿಲ್ಲ. ಆಕ್ಷರ ರೂಪ ಸಾಹಿತ್ಯಕ್ಕಿಂತ ಎಮ್ಮೋ ಹಿಂದಿನಿಂದ ಈ ಕಲೆ ಬೇಟೆಯುತ್ತಿಲ್ಲ. ಬಯಲಾಟದ ಹಳಮೆಯನ್ನು ನಾವಿಂದು ಶಿಷ್ಟಾಹಿತ್ಯದಲ್ಲಿ ಆಚಾನಕಾಗಿ ದಾವಿಲಾಗಿರುವ ವಿವರಗಳನ್ನೂ ಹಿಡಿದುಕೊಂಡೇ ಸಾಧಿಸಬೇಕಾಗುತ್ತದೆ.

ಕ್ರಿ.ಶ. ಒಂದನೇ ಶತಮಾನದಲ್ಲಿ ರಚಿತವಾಗಿರುವ ಭರತನ ನಾಟ್ಯ ಶಾಸ್ತ್ರದಲ್ಲಿ 'ಸೂತ್ರಧಾರ' ಎಂಬ ಪಾಠ್ಯದ ವಿವರಗಳನ್ನು ವಿವರಿಸಿದೆ. ಈ ಸೂತ್ರಧಾರ ಸೂತ್ರದ ಬೋಧಿಯಾಟದಿಂದ ಬಯಲಾಟಕ್ಕೆ ಬಯಲಾಟದಿಂದ ನಾಟ್ಯಶಾಸ್ತ್ರಕ್ಕೂ ಅಲ್ಲಿಂದ ಸಂಸ್ಕರಣೆಯನ್ನಾಗಿರುವುದಾದ ಸಾಧ್ಯತೆಯನ್ನೂ ಎಲ್ಲ ವಿಧ್ಯಾಂಸರೂ ಒಪ್ಪತ್ತಾರೆ.

ಭರತನ ನಾಟ್ಯಶಾಸ್ತ್ರದಲ್ಲಿ ಬರುವ ಲಕ್ಷ್ಮಿಗಳಲ್ಲಿ ಭಾವಯ ಬಗ್ಗೆ ಹೇಳುವಾಗ ದಸ್ತೀನ
ಭಾರತದ ಅನೇಕ ಧ್ಯಾನದ ಭಾಷಾಗಣಂತಿಗೆ ಸೇರಿದ ಭಾಷೆಗಳನ್ನೂ ಹೆಸರಿಸಲಾಗಿದೆ. ಈ ಭಾಷೆಗಳು
‘ವಾಚಿಕ’ ದಲ್ಲಿ ಸಂಭಾವನೆಯಾಗಿ ಬಳಕೆಯಾಗುತ್ತಿದ್ದವು.* (ನಾಟ್ಯಶಾಸ್ತ್ರ XVII 48-49) ಹೀಗೆ ಆಲ್ಲಿ
ಉಪಯೋಗಮಾಡುತ್ತಿದ್ದ ಭಾಷೆಗಳು ಬಹುಲಾಚದಲ್ಲಿ ಬಳಕೆಯಾಗುತ್ತಿದ್ದ ಭಾಷೆಗಳೇ ಆಗಿವೆ. ಬಹುಲಾಚದ
ಪಕ್ಷ ಪ್ರಯೋಗಗಳನ್ನು ಕಂಡಿದ್ದ ಭರತ ಆಥವಾ ಸಂಪ್ರದಾಯದವರು ಲಕ್ಷ್ಮಿಶಾಸ್ತ್ರದಲ್ಲಿ ಡಾವಿಲು
ಮಾಡಿದ್ದಾರೆ.

ಭರತ ಮೂನಿ ಹೇಳುವಂತೆ ನಾಟ್ಯವೇದ-ಶಿವ- ನಿತರಾಜನಿಂದ ಬಂದುದು ನಾಟ್ಯವೇದ
ಶಿವ ಮೂಲವೆಂದು ಎಲ್ಲ ಲಾಕ್ಷಣಿಕರೂ, ಅಲಂಕಾರಿಕರೂ ಹೇಳಿದ್ದಾರೆ. ಶಿವ-ಎಂಬ ಶಬ್ದಕ್ಕೆ
ಮಂಗಳಕರವೆಂದು ಆಧ್ಯಾತ್ಮಾದುವುದಾದರೆ ‘ನಾಟ್ಯ’ ವೇದದ ಮುಂದೆ ಎಲ್ಲ ವೇದಗಳೂ
ಮುದುರಿಕೊಳ್ಳುತ್ತವೆ. ಮಂಗಳ ಮೂಲದಿಂದ ಬಂದದ್ದು ಆರಾಧನೆ ಮೂಲದಿಂದ ಬಂದದ್ದು
ಎಂದು ಹೇಳಿಕೊಳ್ಳುವಾಗ ನಾವು ಭಾವಾವೇಶ ಹೊಂಡಬೇಕಾಗಿಲ್ಲ:

ಒಂದೊಂದು ಕಡೆ ಹೇಳಲಾಗಿರುವ ಪೌರಾಣಿಕ ವರ್ತ್ತಿಗಳು ಗುಣಗಳಾಗಿ ಸಂಪ್ರದಾಯಗಳಾಗಿ
ಕಂಡುಬರುತ್ತವೆ. ನಾರದ-ಸುಧಿವಾಹಕ ಮನಸ್ತು-ಮನೋ ಕಾಮನೆಗಳಿಗೆ, ಅಗ್ನಿ-ಶಾಖಿಕ್ಕೆ ಬೆಂಕಿಗೆ-
ಆತನವಾಹನ ಟಿಗರು. ಟಿಗರಿನ ಉಣಿಯು ಕಂಬಿ ಜಳಿಯಿಂದ ರಸ್ತೆಸುತ್ತದೆ. ಬಸವ-ಉತನ ಬೆನ್ನ
ಮೇಲಿನ ಭೂಜ ಲಿಂಗಾಕಾರವಾಗಿ ಕಂಡದ್ದರಿಂದ ಆತ ಶಿವನ ವಾಹನ; ಏನೇ ಹೇಳಿ ಎಲ್ಲ
ದೇವತೆಗಳ ಹಿಂದೆ ಒಬ್ಬ ರಾಜನ ಕರೆಯೋ ನಾಯಕನ ಕರೆಯೋ ತಳುಕುಗೊಂಡಿರುತ್ತದೆ.
ಮಹಾಶಾರ ರಾಜ ಯಾವುದೋ ದೇವತೆಯ ಅವತಾರವಾಗುತ್ತಾನೆ. ತನ್ನ ವಿರೋಧಿಯಾದ
ಇನ್ನೊಂದು ಸಮೂಹದ ರಾಜನನ್ನು ಈ ರಾಜ ಕೊಂಡಾಗ..ಕತನೇ ರಾಮನಾಗುತ್ತಾನೆ. ಪರಬು
ರಾಮನಾಗುತ್ತಾನೆ. ಅದಿರಲಿ ಬಹಳ ಕಾಲದ ಹಿಂದೆ ನಾರದನೆಂಬ ಸಂಚಾರಿ ನಾಯಕನು ಆಥವಾ
ಭರತ ಕರ್ತಾರನು ಶಿವನ ಮುಂದೆ ಸಂಧ್ಯಾ ಕಾಲದಲ್ಲಿ ಸ್ತುತಿ ಮಾಡಿದನು. ದೂರೀಯಾಗಲೀ
ದೇವರಾಗಲೀ ಸೃತಿ ಪ್ರಿಯರಾಗಿರುತ್ತಾರೆ. ನಾರದ ಶಿವನು ಶಿವುರ ಸಂಹಾರ ಮಾಡಿದ ವಿವರಗಳನ್ನು
ಸೇರಿಸಿ ಹೋಗಳಿ ಹಾಡಿದಾಗ ಶಿವನಿಗೆ ಶುಷಿಯಾಯಿತು. ತಾನು ರಾಕ್ಷಸ ಸಂಹಾರ ಮಾಡಿದ
ನೇನ್ನಾಗಳಿಗೆ ಕಾರ ಮೂಡಿ ಎದುರು ನಿಂತಂತಾಯಿತು. ಸ್ತೋತ್ರಿಯಾಯಿತು. ಯುದ್ಧ ಸಂದರ್ಭವನ್ನು
ಪುನರ್ಬುಂಧಿಸುವ ಹಾಗೆ ತನ್ನಾಯಾಗಿ ಆವೇಶಾನಂದಭರಿತನಾಗಿ ಕುಣಿದು ನಾರದನ ಗೀತಕ್ಕೆ ಸ್ವತ್ಯಮನ್ನು
ಅಳವಡಿಸಿದನು. ಈ ಹಿಂದೆ ಇದೇ ಶಿವನು ತಾಂಡವವೆಂಬ ನಡನ ಗೆರಿಯನ್ನೂ ಸ್ವಷ್ಟಿಸಿದ್ದನು.
ಆದೇ ತಾಂಡವಕ್ಕೆ ಇಂದು ಅಭಿನಯವನ್ನೂ ಸೇರಿಸಿದನು. ನಾಟ್ಯ ಪರಿಪ್ರಕ್ರಿಯಾಯಿತು. ತನ್ನ
ಪರಿವಾರದಲ್ಲಿದ್ದ ‘ತಂಡು’ ಎಂಬ ಶಿವಗಣಿಗೆ ಹೇಳಿಕೊಟ್ಟನು. ‘ತಂಡು’ ಭೂಮಿಗಳಿಂದ ನಾಟ್ಯವನ್ನು

* ಮಾರ್ಗಧ್ಯವಂತಿ ಚಾಪ್ಯಾಚ್ಯಾ ಶೂರ ಸೇನ್ಯಧರಮಾಗಧಿಃ ||

ಬ್ರಹ್ಮಾಂಡ ದಾಕ್ಷಿಣಾ ತ್ವಾಚ ಸಪ್ತಭಾವ ಪ್ರಕ್ರಿತಿತಾಃ ||

ಶಬ್ದರ ಭೇರ ಚಂಡಾಲ ಸರ್ವರದ್ವಿವಿಷೋದ್ವಜ

ಷಿಣಾವಧಿಚ ರಾಷ್ಟ್ರಾಂಚ ಪಿಫಾವಾ ನಾಟಕೇ ಸೃತಾಃ

ಪ್ರಭಾರ ಮಾಡಿದನು. ತಂಡುವಿಗೆ ನಂದಿಯೆಂದೇ ಪರ್ಯಾಯ ಹೆಸರಿದೆ. ಈ ಕತೆಯನ್ನು ಕ್ರಿ.ಶ. ಆರನೆಯ ಶತಮಾನದಲ್ಲಿ ಅಭಿನವಗುಪ್ತೇಯಂಬ ಅಲಂಕಾರಿಕನು ಹೇಳಿದ್ದಾನೆ. ನಟರಾಜ ಶಿವನು ದ್ರಾವಿಡ ದೇವತೆಯೆಂದು ಎಲ್ಲ ವಿದ್ವಾಂಸರೂ ಒಪ್ಪಿತ್ತಾರೆ. ಹಾಗೆಂದ ಮೇಲೆ ನಾಟ್ಯವೇದವೇ ದ್ರಾವಿಡದದ್ದಂಡಾಯಿತು. ಭರತ ನಾಟ್ಯಶಾಸ್ತ್ರದಲ್ಲಿಯೂ ಇದಕ್ಕೆ ಸಾಕಷ್ಟು ಪ್ರಾರ್ಥಣೆಗಳು ದೊರಕುತ್ತವೆ.

ಲೋಕದ ಜನರು ಕಾಮ, ಲೋಭ, ಕಂತ್ರಾದಿಗಳಿಂದ ಕೂಡಿ ಇಂದಿಯಲೋಲಪ್ರಾರ್ಥಿ ವಿನಾಶದಂಚಿನಲ್ಲಿ ಬದುಕುತ್ತಿದ್ದಾಗ್ ಇಂದ್ರಾದಿ ದೇವತೆಗಳು ಬ್ರಹ್ಮಗಳನ್ನು ಕುರಿತು; ಜನರ ರಕ್ಷಣೆ ಮಾಡುವಂತೆ ಪ್ರಾರ್ಥಿಸುತ್ತಾರೆ. ಬ್ರಹ್ಮ ನಾಲ್ಕು ವೇದಗಳ ಸಾರವನ್ನು ತೆಗೆದು ಒಂದೆಡ ಸೇರಿ, ಏದನೆಯ ವೇದವನ್ನು ಸೃಷ್ಟಿಸಿ ಭರತನಿಗೆ ಉಪಯೋಗ ಮಾಡುತ್ತಾನೆ. ಭರತ ತನ್ನ ಮಕ್ಕಳಿಗೆ ನಾಟ್ಯವನ್ನು ಕಲಿಸಿ ಇಂದ್ರಧೂಡ ಮಹೋತ್ಸವದಲ್ಲಿ ಮೊದಲ ಪ್ರದರ್ಶನ ನೀಡಿದನು. ಭರತನ ನಾಟ್ಯಶಾಸ್ತ್ರದಲ್ಲಿ ನಾಟ್ಯಕಲೆ ಮಟ್ಟಿರಬಹುದಾದ ಸಂಭಬವನ್ನು ಅಭಿನವ ಗುಪ್ತನು, ಹೇಳುವ ಸಂಗತಿಯನ್ನೂ ತೋಲಿನಿಕವಾಗಿ ಹೇಳುವುದಾದರೆ ಎರಡೂ ಸಂಗತಿಗಳು ಒಂದೇ ಸಂಗತಿಯನ್ನು ಹೇಳುತ್ತವೆ. 'ನಾಟ್' ಶಿವನಿಂದ-ನಟರಾಜನಿಂದ ಹುಟ್ಟಿತ್ತು. ಬ್ರಹ್ಮ ಅದಕ್ಕೆ ವೇದಮಯಾದೆ ನೀಡಿ ತನ್ನದನ್ನಾಗಿ ಮಾಡಿಕೊಂಡನು.

ನಟರಾಜ-ರಾಜನಾದ ಶಿವನು ದ್ರಾವಿಡರ ದೇವತೆಯೆಂದು ವಿದ್ವಾಂಸರು ಹೇಳುತ್ತಿಲೇ ಒಂದಿದ್ದಾರೆ. ಆಧ್ಯರಿಂದ ನಾಟ್ಯ ದ್ರಾವಿಡ ಮೂಲದ ಕಲೆ, ಬಯಲಾಟಪೂ ಕೂಡ. ನಟರಾಜನ 'ಆಂದವ' ಸ್ವತ್ಸ್ಕಷ್ಟ ಸಂಸ್ಕರಿತದಲ್ಲಿ ಸರಿಯಾದ ನಿಯತ್ರೇ ಹೇಳಲಾಗಿಲ್ಲಮೆಯ ಸಂಸ್ಕರಿತವರೇ ಒಷ್ಣೀಳಿತ್ತಾರೆ. 'ಆಂದವ' ಆರ್ಯಾರಿಗೆ ಹೂಸದು. ಸಂಸ್ಕರಿತನಾಟಕಗಳ ಬಗ್ಗೆ ಉಲ್ಲೇಖಿಗಳು ಕ್ರಿಸ್ತ ಪ್ರಾವಾದ ಒಂದೆರಡು ಶತಮಾನಗಳಿಂದಬಿಗೆ ದೋರಿಯಿತ್ತವೆ. ಅವುಗಳಿಗಿಂತ ಬಹಳ ಹಿಂದಿನಿಂದಲೂ ಬಯಲಾಟಗಳು ದ್ರಾವಿಡ ದೇಶದಲ್ಲಿದ್ದವೆಂದು ಹೇಳಬಹುದು. ದ್ರಾವಿಡರಾಜ್ಯಲೀ, ಅರ್ಯಾರಾಜ್ಯಲೀ ಜನಪದ ಲಕ್ಷ್ಯಗಳಿಗೆ ಒಳಗಾದ ಯಾವುದಾದರೂ ಜನಪದವೆಂದು ಹೇಳಬಲ್ಲಿಫಾದರೂ, ದ್ರಾವಿಡ ಬಯಲಾಟಗಳು ಜಗತ್ತಿನ ರಂಗಭೂಮಿಗೆ ನೀಡಿದ ಕೊಡುಗಳಾಗುತ್ತವೆ.

ಭಾರತೀಯ ನಾಟ್ಯಕಲೆಗೆ ಮೂಲ ಚಾಲಕ ಶಿವ, ಶಿವನನ್ನು ಗ್ರೀಕ್‌ನ ಮುಗಾಸ್ಟ್ರೋ ಮೊದಲಾದವರು ಡಯೋನಿಸಸ್' ಎಂದಾಗಿ ಮಾಡಿಕೊಂಡಿದ್ದಾರೆ ದ್ವಿವನ್+ಕೆಶನ್ ಏರಡು ಸಮಾಸ ಪದಗಳು ಸೇರಿ ಡಯೋನಿಸಸ್ ಆಗಿದೆಯೆಂದು ಬಹಳ ವಿದ್ವಾಂಸರು ವಾದಿಸಿದ್ದಾರೆ. ಕೆಲವು ವಿದ್ವಾಂಸರು ಈ ವಾದವನ್ನು ಸಂಪೂರ್ಣವಾಗಿ ಒಪ್ಪಿದೆ ಶಿವನ ಆರಾಧಕರಲ್ಲಿ ಅರೆಕರಿಗೆ ಶಿವನ ಹೆಸರೇ ಇರುವುದರಿಂದ, ಒಬ್ಬನೊಬ್ಬಿ ಶಿವಗಳ ಒಂದಾನೊಂದು ಕಾಲದಲ್ಲಿ ಗ್ರೀಕ್‌ಗೆ ಹೋಗಿ ನಾಟ್ಯಕಲೆಯನ್ನು ಬಿತ್ತಿರಬೇಕೆಂದು ಹೇಳುತ್ತಾರೆ. ಶಿವನಿಗೆ ಕಾಲ ದೇಶಗಳನ್ನೂ ಕಟ್ಟಲಾಗುವುದೇ ಎಂದಿವರ ಹಾದ. ಆದರೂ ಕೂಡ ಡಯೋನಿಸಸ್ ಗ್ರೀಕಿಗೆ ವಲಸೆ ಬಂದ ದೇವತೆಯೆಂದೂ, ಪ್ರಾವಾದ ದೇಶದಲ್ಲಿ ಬಂದಿದ್ದಾನ್ನು ಗ್ರೀಕಿನ ವಿದ್ವಾಂಸರೇ ಒಷ್ಣೀಳಿಸಿದ್ದಾರೆ. ನಟ ರಾಜನಾದ ಶಿವನಾದರ್ಶೋ ಭಾರತ ಮೂಲದ ಬಹು ವ್ಯಾಚಿನ ದೇವತೆ. ಬದುಕಾವಿರ ಸಂಪತ್ತರಿಗಳಷ್ಟು ಇತಿಹಾಸ ಈತನ ಹೆಸರಿನಲ್ಲಿದೆ.

ದಕ್ಷಿಣ ಭಾರತವನ್ನು ದ್ರಾವಿಡ ಹೇತವೆಂದು ಕರೆಯಬಹುದಾದರೆ ಮತ್ತು ದ್ರಾವಿಡತ್ವಲೀಯ ಪ್ರಾಂತ ದೇವಾಲಯಗಳ ಶಿಲ್ಪಗಳ ನಾಟ್ಯ ಶೈಲಿಯನ್ನು ನೊಡಿದರೆ ದ್ರಾವಿಡರಿಗೂ ಅದಿದು ನಾಟ್ಯಕಲೆಗೂ ನಿಕಟ ಸಂಬಂಧವನ್ನು ತೋರಿ ಹೇಳಬಹುದು. ಶೈವ ಧರ್ಮಾಚರಣೆಗಳು ದಕ್ಷಿಣ ಭಾರತದಲ್ಲಿ ಪ್ರಾಬಲವಾಗಿದ್ದಾಗ ನಾಟ್ಯಶಾಸ್ತ್ರವು ಮಟ್ಟಿಕೊಂಡಿದೆ. ಇಲ್ಲದಿದ್ದರೆ ಶಿವಪರಮಾದ ಇದು ಬೆಳಿಯಲು ಸಾಧ್ಯವಾಗುತ್ತಿರಲಿಲ್ಲ. ನಾಟ್ಯ ಶಾಸ್ತ್ರದ ಲಕ್ಷಣಾದಿಗಳನ್ನು ಹೇಳಲು ಆಕರಣೆ ದ್ರಾವಿಡ ಸಂಪ್ರದಾಯದ ಆಟಗಳೂ ಒದಗಿದ್ದವು. ಇಲ್ಲಿ ಒಂದು ಮಾತನ್ನು ವಿವಯಕ್ಕೆ ಮೊರತಾಗಿ ಹೇಳಬೇಕೆನಿಸುತ್ತದೆ. ದ್ರಾವಿಡ ಜನರು ಆಯ್ದ ಸಂಸ್ಕೃತಿಯನ್ನು ಧಿಕ್ಕಿಸಿದಾಗ ಆಯ್ದರು ತಮ್ಮ ಉಳಿವನ್ನು ಕುಂಡಕೊಳ್ಳಲು ಹೊಗುವಂತಾಯಿತು. ಯಂದ್ವಾದಿಗಳಿಂದ ಕೆಲವರನ್ನು ಕೊಂಡರೆ ದ್ರಾವಿಡರ ಮನಸ್ಸು ಪರಿವರ್ತನೆಗೊಳ್ಳುತ್ತಿರಲಿಲ್ಲ. ಆದ್ದರಿಂದ ಹೀಂಸು ಮಾರ್ಗವನ್ನು ತೋರೆದು ತಕ್ಷಣ ಮಾಧ್ಯಮವನ್ನಾಗಿ ನಾಟಕ ಕಲೆಯನ್ನು ಒಳಗೊಂಡು ದ್ರಾವಿಡರನ್ನು ತಿದ್ದಿ ಸೇಂಟರನ್ನಾಗಿ ಮಾಡಿಕೊಂಡಂತೆ ಕಾಣುತ್ತದೆ. ಈ ಕಾರಣಕ್ಕೆ ಭರತಮನಿ ನಾಟ್ಯ ವೇದವನ್ನು ಸೃಷ್ಟಿಸಿ ಆಯ್ದ-ದ್ರಾವಿಡ ಭಾವೇಕ್ಕಾಗೆ ನಾಂದಿ ಹಾಡಿದನೆಂದು ಕಾಣುತ್ತದೆ.

ನಾಟ್ಯವೇದಕ್ಕೆ ಸಾಮರ್ಥೆದಿಂದ ಸಂಗೀತವನ್ನು, ಯಜುವೇದದಿಂದ ಅಭಿನಯವನ್ನು, ಮಿಗ್ನೇದದಿಂದ ಸಾಹಿತ್ಯಂತಹ ಸಂಭಾಷಕ್ಯಯನ್ನು ಅಥವಣಾವೇದದಿಂದ ರಸತತ್ವವನ್ನು ಸೇರಿಸಲಾಯಿತೆಂದು ಹೇಳಿರುವ ಮಾತ್ರಗಳಲ್ಲಿ ಅಿತರಯೋತ್ತರಿಯಿದೆ. ಈ ಅಂತರಗಳನ್ನು ತಿರುಚೆಯೂ ಹೇಳಬರುತ್ತದೆ. ಅರಾಧನೆ ಮಾನವನ ಸ್ವಭಾವದನ್ವಯವಾದ ಆಚರಣೆ. ಇದರಲ್ಲಿ ಪೂಜೆ, ಸ್ತುತಿ, ಆಪಣೆ, ಬಲಿ, ಎಲ್ಲವೂ ಒಳಗೊಳ್ಳುತ್ತದೆ. ವೇದಗಳೂ ಕೂಡ ಅರಾಧನಾ ಮೂಲವನ್ನು ಹೇಳಿವ ನುಡಿಗಳು. ನಾಟ್ಯವೇದದಿಂದ ಎಲ್ಲವೇದಗಳೂ ಬೇರೆಯಾದವೆಂದೂ, ಒಂದೊಂದರಲೂ ಒಂದೊಂದು ನಾಟ್ಯದ ಅಂತರಗಳವೇಯೋದೂ ಹೇಳಬಹುದು. ಪ್ರಾಣಾದಿಗಳು ಲಿಖಿಬದ್ಧವಾಗುವ ಮನ್ಯ ‘ಚಾರಣರ’ ‘ಕುಶಿಲವರ’ ಬಾಯಿಲ್ಲಿ ಗಾನರೂಪದಲ್ಲಿ ಪ್ರಸರಣಗೊಳ್ಳುತ್ತಿದ್ದಾವೆಂದು ತಿಳಿದ ಮೇಲೆ ವೇದಗಳೂ ಹಾಗೆಯೇ ಆಗಿಬಾರದೇಕೆ? ನೀವೇ ಯೋಚಿಸಿ.

ಆಯ್ದರ ಯಜ್ಞ ಯಾಗಾದಿಗಳನ್ನು ಧೈಯಿಸಿದ ದ್ರಾವಿಡರು ಆದರಲ್ಲಿ ಆದಿಶೈವರು, ಆಯ್ದರ ನೆಮ್ಮದಿ ಕೆಡಿಸುವಾಗ ದ್ರಾವಿಡರು ಪ್ರಾಣಾದಂತೆ ಶ್ರೀತಿಸುತ್ತಿದ್ದ ನಾಟ್ಯಕಲೆಯನ್ನು ಪದನೇ ವೇದಕ್ಕೆ ಸರಿಯಿಂದು ಹೇಳಿ ದ್ರಾವಿಡರನ್ನು ವಳಿಗಿಸಿಕೊಂಡಿರಬೇಕು. ರಾಮಾಯಣದ ಅಂಜನೇಯ ಆಯ್ದರಾಜನ ದಸ್ಯುವಾಗಿ ಪರಿವರ್ತನೆಗೊಂಡದ್ದನ್ನು ನೀವು ಕೇಳಿದ್ದಿರೀ. ಆತ ಭರತ ಕರ್ತಾರರಲ್ಲಿ ಒಬ್ಬ ಮಹಾಸಂಗೀತಗಾರನಾಯಿಯಾ ಇದ್ದ. ಭರತ ನಾಟ್ಯಶಾಸ್ತ್ರದ ಒಂದನೇ ಸಗದದ ಮೂರನೇ ಪಂಡ್ಯದಲ್ಲಿ ಸುಖಿ, ದುಃಹಾದಿ ಲೋಕದ ಸ್ವಭಾವವನ್ನು ಅಭಿನಯಿದ ಮೂಲಕ ಪ್ರಕಾಶಪಡಿಸುವುದಕ್ಕೆ ನಾಟ್ಯಮೆಂದು ಕರೆಯಲಾಗಿದೆ. ಅನುತರದಲ್ಲಿ ನಾಟ್ಯಕ್ಕೆ (ಅಧಿವ್ಯಾಸಪ್ರಾಯವಾದ) ಲೋಕನುಭವವನ್ನು ಹೀಗೆ ನಡೆಯಿತೆಂದು ಕತೆ ಕಟ್ಟಿ, ಪಾತ್ರ ಸೃಷ್ಟಿಸಿ ಸೇರಿಸಿರುವಂತೆ ಕಾಣುತ್ತದೆ. ಪೌರಾಣಿಕ ಚಾರಿತ್ರಿಕ ವ್ಯಾಪಕವಾಗಿ ನಟರು ಆರೋಪಿಸಿಕೊಂಡು ಅಭಿನಯಗಳ ಮೂಲಕ ಅಭಿವೃದ್ಧಿಸುವುದೇ ನಾಟಕವಾಗಿರಬೇಕು; ಇಲ್ಲಿ ಹೀಗೆ ಹೇಳಿದರೂ ಬಯಲಾಟ ಮತ್ತು ಅಭಿಜಾತ ನಾಟಕಗಳಿರಡಕ್ಕೂ ಮೂಲವನ್ನು ಹೇಳಿದಂತಾಗುತ್ತದೆ.

ಲಾಕ್ಷ್ಮಿಸರು ‘ಅವಸ್ಥಾನು ಕ್ಷತಿ’ ಎಂದು ಪಾರಿಭಾಷಿಕ ಶಬ್ದದಲ್ಲಿ ಹೇಳಿದ್ದಾರೆ. “ಯೋಂ ಸ್ವಫ್ಣವಾಪ್ತೇ ಲೋಕಸ್” ಎಂಬ ಮಾತಿನಲ್ಲಿ ಲೋಕದ ಸ್ವಭಾವ (ಸುಖ, ದುಃಖ)ವನ್ನು ಅಭಿನಯದ ಮೂಲಕ ಅಭಿಪ್ರಾಗ್ಮೋಜನುತ್ತದೆ, ಈ ನಾಟ್ಯ. ಲೋಕ ಸ್ವಭಾವದಿಂದ ನಾಟ್ಯ ಚೇರೆಯಾಗಿ ನಿಲ್ಲುವುದೇ ಇಲ್ಲ, ಟೀಗೆ ಜನಾಂಗದ ಬದುಕಿನ ಅಂಗವೇ ಆಗಿದ್ದ ನಾಟಕ ಪರಂಪರೆಗೆ ಮೂಲವಾದದ್ದು ಜನಪದ ರಂಗಭೂಮಿಯ ಚೊಚ್ಚಲ ತಿಳು ಬಯಲಾಟಗಳೇ ಆಗುತ್ತವೆ.

ನಾಟ್ಯ ಶಾಸ್ತ್ರದ ಪರಿಭಾವೆಯಲ್ಲಿ ಒಳಕೆಯಲ್ಲಿದ್ದ ನಾಟ್ಯ ಎಂಬ ಪದ ಮೂಲ ದ್ವಾರಿದ ಪದ ನಿರ್ಮಿತನ್ ಎಂಬ ಶಬ್ದದಿಂದ ಉತ್ಸಂಘಾಗಿದೆ. ನಾಟ್ಯ ಎಂಬ ಶಬ್ದವೇ ದ್ವಾರಿದಮೂಲದ್ದೆಂದು ಚೇರೆ ಹೇಳಬೇಕಾಗಿಲ್ಲ.

ನಾಟ್ಯ ಶಾಸ್ತ್ರದಲ್ಲಿ ಬರುವ ಸೂತ್ರಗಳ ಪ್ರಕಾರ “ಸೃತ್ಯ” ಎಂದರೆ ತಾಲ-ಲಯ ಪ್ರಥಾನವಾದ ಮೂಲತ. ರಷ್ವಾಗಲೇ ಭಾವವಾಗಲೇ ಗೌಣ, ಸಂಗೀತವಿದ್ದೇ ಇರಬಹುದು ಇಲ್ಲದಿದ್ದೇ ಇಲ್ಲ, ಈ ಪರಿಯ ಸೃತ್ಯಕ್ಕೆ ನಾಟ್ಯದ ಮೂಲರೂಪವನ್ನಿಬ್ಬಹುದಾದ ಸ್ಥಿತಿ. ಕರ್ಣಿನ ಭೂತ ಕುಣಿತ, ನಾಗಮಂಡಲದ ವಾತ್ರಿ, ಕುಣಿತ, ಮಹೇಶ್ವರ, ಆಸಾದಿಗಳ ಕುಣಿತ, ಪುರವಂತರ ಕುಣಿತ, ದೊಳ್ಳಿನ ಕುಣಿತ ಇಂತಹ ಜನಪದ ದೃಶ್ಯಕಲೆಗಳಿಗೆ ತಾಳಿ ಹಾಕಬಹುದು.

ಸೃತ್ಯದ ಮುಂದುವರೆದ ರೂಪವೇ ಸೃತ್ಯ. ಇದಕ್ಕೆ ಭಾವಪ್ರಥಾನವಾದ ಸಾಹಿತ್ಯ ಸೇರುತ್ತದೆ; ಜೊತೆಗೆ ಸಂಗೀತ ಅಭಿನಯಗಳನ್ನು ಸಂಯೋಜಿಸಿಕೊಂಡು ಸಾಧಿಸಬಹುದಾದ ಭಾವ-ವ್ಯಾಂಜನೆ. ಅಂದರೆ ಒಂದು ಗೀತ ಕೃತಿಯ ಭಾವಾರ್ಥಗಳನ್ನು ಲಯಬದ್ಧವಾಗಿಯೂ ಶಾಸ್ತ್ರಬದ್ಧವಾಗಿಯೂ ಅಂಗಾಭಿನಯದಿಂದ ವ್ಯಾಂಜಿಸುವುದು ಸೃತ್ಯ.

ನಾಟ್ಯ-ಸೃತ್ಯದ ಮುಂದುವರೆದ ಸ್ಥಿತಿ ರಸ ಪ್ರಥಾನತೆಯಿರುತ್ತದೆ. ಸೃತ್ಯದ ತಾಳ-ಲಯಗಳೂ ಸೃತ್ಯದ ಭಾವ, ಸಂಗೀತ-ಸಂವಾದಾದಿ ಸಾಹಿತ್ಯಗಳೂ ವೇಷಭೂಷಣಗಳೂ ಅಂಗಿಕ, ವಾಚಿಕ, ಆಹಾರ್ಯಾದಿ ಪರಿಕರಗಳೆಲ್ಲ ಸೇರಿ ಆದ್ದು, ನಾಟ್ಯ-ಪ್ರಯೋಗವನ್ನು ಅವಲಂಬಿಸಿ ಯತಸ್ಸು ಸಾಧಿಸುತ್ತದೆ. ಅಂಗವಿಕ್ಷೇಪಗಳೂ, ಕಾವ್ಯ, ಗೀತ, ಸಂಭಾಷಣೆ, ಅಭಿನಯ ಭಾವಪೂರಕವಾದ ಬಾಹ್ಯ ಪರಿಕರಗಳೆಲ್ಲವೂ ಸುಮೇಳಿಸಿಕೊಂಡು, ರಂಗದಲ್ಲಿ ಪ್ರಯೋಗವಾಗುವುದಾದರೆ ಆದನ್ನು ನಾಟ್ಯ ಎಂದು ಕರೆಯಬಹುದು. ಕರ್ಣಿನ ಅಭಿಜಾತ ನಾಟಕಗಳಿಗೆ ಆ ಕಾಲದಲ್ಲಿ ‘ನಾಟ್ಯ’ ಹೆಂದೇ ಕರೆಯಲಾಗುತ್ತಿತ್ತು.

ಸಾಹಿತ್ಯದ ಸುದ್ದಿ ಮಾತಾಡುವಾಗ ಮಾರ್ಗ-ದೇಶೀ ಎಂಬಿರದು ಸಂಪ್ರದಾಯಗಳನ್ನು ಮಾತಾಡುತ್ತೇವೆ. ಮಾರ್ಗ ಸಾಹಿತ್ಯ ದೇಶಿಯಿಂದ ಬೇಳೆದು ಬಂದಂದೆ ಹೇಳುವಾಗ.. ಮಾರ್ಗ ದೇಶಿಗಳಿರದು ಸಂಪ್ರದಾಯಗಳಿಧ್ವಂದು ತಿಳಿಯತ್ತೇವೆ. ಈಗ ಮಾರ್ಗ-ದೇಶಿಗಳ ಬಗ್ಗೆ ಪರಿಚಯ ಮಾಡಿಕೊಳ್ಳುವೋ.

ತಲೆಮಾರಿನಿಂದ ತಲೆಮಾರಿಗೆ, ಗುರುತಿಷ್ಠ ಪರಂಪರೆಯಲ್ಲಿ ಶಾಸ್ತ್ರ ಲಕ್ಷ್ಮಿ ಸಹಿತವಾಗಿ ನಡೆದು ಬಂದ ಕಲಾಪ್ರಕಾರಕ್ಕೆ ಮಾರ್ಗ. ಇದು ಲಕ್ಷ್ಮಿಗಂಧಗಳಲ್ಲಿ ಲಾಕ್ಷ್ಮಿಸರಿಂದ ಶುದ್ಧ ರೂಪದಲ್ಲಿ ವಿವರಿಸಲ್ಪಟ್ಟಿದೆ. ದೇಶೀ ಸಂಪ್ರದಾಯವೆಂದರೆ ದೇಶ-ಭಾಷೆಗಳಿಗೆ ಅನುಗೂಣವಾಗಿ ಸಮೂಹ ಕಲೆಯು

ಜನಪದದಲ್ಲಿ ಬಳಕೆಯಲ್ಲಿರುತ್ತದೆ. ದೇಶಿಗೆ ಲಕ್ಷ್ಮಿವನ್ನಾಗಿಲೀ ಸೂತ್ರವನ್ನಾಗಿಲೀ ಹೇಳಲು ಸಾಧ್ಯವಿಲ್ಲ. ಮಾರ್ಗ ಸಂಪ್ರದಾಯಕ್ಕೆ ಸಮಾನಾಂತರವಾಗಿ ಸರಿದೊರೆಯಾಗಿ ಬೇಕೆಂದು ಬಂದಿದೆ. ತಿಷ್ಟ ಲಾಕ್ಷ್ಮಿಕರು ಮಾರ್ಗದ ಲಕ್ಷ್ಮಿಗಳನ್ನು ಹೇಳುವಾಗ ಹೆಮ್ಮೆಪಟ್ಟರೆ ದೇಶಿ ಲಕ್ಷ್ಮಿ ಹೇಳುವಾಗ ನಿಕ್ಷೇಪಗೊಳಿಸಿಯೇ ಹೇಳುತ್ತಾರೆ. ನಾಟ್ಯವನ್ನು ಹೇಳಿ ಕೊಡುವ ನಾಟ್ಯಾಚಾರ್ಯರು 'ಸ್ತು'ದ ಕರಣಗಳನ್ನು ಮೂಲ ದ್ವಾರಿತ ಭಾಷೆಯ ಪದಗಳಿಂದಲೇ ಹೆಸರಿಸಿ ಹೇಳಿಕೊಡುವ ರೂಢಿಯಿದೆ. 'ತಟ್ಟದನ' ಮೇಟ್ಟದನ, ನಾಟ್ಯದವು, ಜಾರಿದವು, ವಿಗರಿದವು, ಮಂಡಿ ಅಡವು, ಇತ್ಯಾದಿ.

ನಾಟ್ಯಶಾಸ್ತ್ರದ ಪರಿಫಾಯೆಲ್ಲಿ -ಸ್ವಾನಕ (ಸಿಲುಗಡೆ) (ಬಾರೀ ವ್ಯಾಯಾಮ ವಿಶೇಷ) ಸ್ವತ್ತ ಹಸ್ತ ಇವು ಮೂರರ ಸಮೀಕ್ಷನಿಂದ ಅಡವುಗಳು. ಅಡವು ಎಂಬುದು ದ್ವಾರಿತ ಭಾಷಾ ಮೂಲದಿಂದ ಬಂದದ್ದು. ಪ್ರಾಯೇತಿಕ ಭಾಷಾ ಸೌಕರ್ಯದಾಖಿ ರೂಢಿಗೆ ಬಂದಿರುವ ಪದ. 'ಆದಿ' ಯಿಂದ ಅಡವು ಬಂದಿದೆ. ಈ ಅಧಿಕ ಅಡವುಗಳ ಶೈಲಿಯನ್ನು ನೋಡಿದರೆ ಬಯಲಾಟಗಳಲ್ಲಿ ಕಾಣಬಹುದು ಹಣತೆಗಳನ್ನು ಹೋಲುತ್ತಾರೆ. ಬಯಲಾಟದಲ್ಲಿ ನಿಯಮ ರಹಿತವೂ ಒರಟೊರಟೊ ಅದರ ನಾಟ್ಯದಲ್ಲಿ ನಿಯಮ ಪಾಲಿತ ಮತ್ತು ಮುದುವಾಗಿರುತ್ತದೆ.

ಬಹಳ ಹಿಂದಿನ ಕಾಲದಲ್ಲಿ ಮಹಾಕಾವ್ಯಾದಿಗಳು ನಾಟ್ಯ ರೂಪವಾಗಿದ್ದವು ಅಥವಾ 'ಆಟ'ವಾಗಿ ಜನಪದರಲ್ಲಿ ಪ್ರಯೋಗಗೊಳ್ಳುತ್ತಿದ್ದವು. ಈ ಆಟಗಳನ್ನು ಕವಿಗಳು ಕಾವ್ಯವನ್ನಾಗಿ ಬರಿದರು. ಯಾಕೆಂದರೆ ಭರತನ ನಾಟ್ಯ ಶಾಸ್ತ್ರವೇ ಮೊಟ್ಟ ಮೊದಲು ದೊರಕುವ ಲಕ್ಷ್ಮಿಗ್ರಾಂ. ನಾಟ್ಯಶಾಸ್ತ್ರಕ್ಕೂ ಹಿಂದೆ ಬಯಲಾಟಗಳು ಪ್ರಯೋಗಗೊಳ್ಳುತ್ತಿದ್ದವು. ಈ ಪ್ರಯೋಗಗಳನ್ನು ನೋಡಿದವರು ಹಿಂತು ಓದಿಯೇ ಲೋಕಾನುಭವವನ್ನೂ ಮಾನವ ಸ್ವಭಾವಾದಿಗಳನ್ನೂ ಪರಿಚಯ ಮಾಡಿ ಕೊಳ್ಳುತ್ತಿದ್ದರು.

ಕಾವ್ಯ ನಾಟಕ, ಸಂಗೀತಗಳಲ್ಲಿ ಎರಡು ಪ್ರಬೇಧಗಳನ್ನೂ ಕಲೆ, ಸಾಹಿತ್ಯಗಳ ಗುಣ ಲಕ್ಷ್ಮಿಗಳನ್ನೂ ಹೇಳುವವರು ಮೊದಲನಿಂದಲೂ ಹೇಳುತ್ತಿಲ್ಲೇ ಬಂದಿದ್ದಾರೆ. ಕೃ.ಶ. ಬಿದನೇ ಶತಮಾನದಲ್ಲಿದ್ದ ನಂದಿಕೆಶ್ವರನೆಂಬ ಲಾಕ್ಷ್ಮಿನ ತನ್ನ ಅಭಿನಯ ದರ್ಪಣವೆಂಬ ಗ್ರಂಥದಲ್ಲಿ ಮಾರ್ಗ-ದೇಶಿಗಳ ಜೊತೆಗೆ 'ಬಹುಚರೀ' ಎಂಬ ಮತ್ತೊಂದು ಚೇಧವನ್ನು ಹೇಳಿದ್ದಾನೆ. ನಂದಿಕೆಶ್ವರನ ಕಾಲಕ್ಕೆ ಮಾರ್ಗ ಸಂಪ್ರದಾಯಕ್ಕೆ ಮೆದ್ದೆ ಮೆಂಬ ಅಧಿವಿದ್ಯತೆ ಕಾಣುತ್ತದೆ. 'ಬಹುಚರೀ' ಸಂಪ್ರದಾಯವು ನಾಟಕ ಶಾಸ್ತ್ರ ಹೇಳುವ 'ಸ್ತು' ರೂಪವಾಗಿಯೇ ಉಳಿದುಕೊಂಡು ಪಂಡಿತರ ತಾಜ್ಞರಕ್ಕೆ ಒಳಗಾಗಿದೆ.

ಬಯಲಾಟ ದ್ವಾರಿತ ಮೂಲದಿಂದ ಬುದಿದೆಯಿಂದು ಹೇಳಲು ಹಲವು ವಿಚಿತ ಕರಣಕು ದೊರೆಯುತ್ತದೆ. ಈಗಾಗಲೀ ಜಾನಪದ ವಿಧ್ಯಾಂಸರು ಇದನ್ನೂ ಸಾಬೀತುಪಡಿಸಿದ್ದಾರೆ. ಕನ್ನಡ ಬಯಲಾಟ, ತೆಲುಗು-ವೀರಿನಾಟಕ, ತಮಿಳು-ತೆರುಕೂತ್ತೂ, ಮಲೆಯಾಳಂ-ಕರ್ಕೆಡೆ, ಸಿಂಹಳ-ಕೊಲು, ಎಲ್ಲ ಬಗ್ಗೆಗಳೂ ಒಂದು ಮೂಲದಿಂದ ಬಂದುವು. ದ್ವಾರಿತಭಾಷೆಗಳು ಬೇರೆ ಬೇರೆಯಾದಾಗಿ ಈ ಕಲೆಗಳೂ ಬೇರೆ ಬೇರೆಯಾದವು. ಆರಾಧನಾ ಮೂಲದಿಂದ ಹಸ್ತಿಸಿದ ಬಯಲಾಟ ತಟಕ್ಕೆ ಹುಟ್ಟಿವುದಾಗಲೀ ಮಾರ್ಯಮಾಗುವುದಾಗಲೀ ಸಾಧ್ಯವಿಲ್ಲ.

ದ್ವಾರಿತ ಸಾಹಿತ್ಯಗಳಲ್ಲಿರುವ ಭಂದಸ್ಸು ಸ್ವತಂತ್ರವಾದದ್ದು. ಅವುಗಳಲ್ಲಿರುವ ಹಲವು ರೀತಿಯ

ಕುಣಿತಗಳು ತೆಗಲೂ ಇವೆ. ಇವುಗಳನ್ನು ಸಂಸ್ಕೃತ ಭಂದಸ್ಸಿಗೆ ಹೋದಿದರೆ ಬಹಳ ವ್ಯತ್ಯಾಸಗಳು ಕಾಣುತ್ತವೆ. ದೀರ್ಘ ಭಾರತದಲ್ಲಿರುವಷ್ಟು ವೈಧ್ಯಮಯವಾದ ಕುಣಿತ ಸಂಗೀತವಿಗಳು ಉತ್ತರ ಭಾರತದಲ್ಲಿ ಇಲ್ಲ. ಸಭಾಸದರೇ, ಮುಳಳಾಗಿಲಿನಲ್ಲಿ ನಡೆದಿರುವ ಇಂದಿನ ಜಾನಪದ ಉತ್ತರವ ಮಂಬಾ ಯಶ್ವಿಯಾಗಿದೆ. ಇಂದಿನ ಸಭೆಯಲ್ಲಿ ಮಂಡಿಸಿದ ಎಲ್ಲ ವಿಷಯಗಳೂ ಉತ್ತಮವಾಗಿದ್ದವು. ಇದುವರೆವಿಗೂ ನಾನು ಹೇಳಿರುವ ವಿಷಯಗಳು ತಾರೀಕವಾದುವು. ಕೋಲಾರ ಜಿಲ್ಲೆಯಲ್ಲಿ ಪ್ರದರ್ಶನಗೊಳ್ಳುತ್ತಿರುವ ಬಂಯಲಾಟಗಳಿಗೆ ಕೇಳಿಕೆ ಎಂದು ಕರೆಯುವ ರೂಥಿಯಿದೆ. ಯಾಕೆಂದರೆ ಬಂಯಲಾಟದ ಕಲಾವಿದರನ್ನು ಅಷ್ಟಾನಿಸಿ ಪ್ರದರ್ಶನ ಮಾಡಲು ಕೇಳಿಕೊಳ್ಳುವ ಸಂಪ್ರದಾಯವಿದ್ದುದರಿಂದ ಆ ಹೆಸರು ಬಂದಿದೆ.

ಕೊನೆಯದಾಗಿ ಒಂದು ಮಾತನ್ನು ಹೇಳಿ ನನ್ನ ಅಧ್ಯಕ್ಷ ಭಾಷಣವನ್ನು ಮುಗಿಸಬಿಯಸುತ್ತೇನೆ. ಜನಪದ ಬಂಯಲಾಟದ ಹಳಮೆಯನ್ನು ಹೇಳುವಾಗ ಆಯ್ದ-ದ್ರಾವಿಡವೆಂಬ ವಿಚೇಧಗಳನ್ನು ಹೇಳಬೇಕ್ಕಾಗಿದ್ದನೇ. ದ್ರಾವಿಡ ಮೂಲದಿಂದ ಬಂದವ್ಯು ಜನಪದವೆಂದೂ, ಸಂಸ್ಕೃತ ಮೂಲದಿಂದ. ಬಂದವ್ಯು ಶಿವಿಷಂದೂ ತಾವು ತಿಳಿಯಬಾರದು. ಎರಡೂ ಭಾಷೆಗಳಲ್ಲಿ ಜನಪದ ಕಲೆಗಳಿರಬಾರದೆಂದೇನೂ ಇಲ್ಲ. ಬಂಯಲಾಟಕ್ಕಿರುವ ಹಳಮೆ ಮತ್ತು ಪರಂಪರೆಯ ವಿಷಯ ಬಂಡಾಗ ಈ ನೆಲಕ್ಕೆ ದ್ರಾವಿಡಭಾಷೆ ಸಂಸ್ಕೃತಕ್ಕಿಂತಲೂ ಹಿಂದಿನದೆಂದು ತಾವು ತಿಳಿಯಬೇಕು. ಬಂಯಲಾಟ ದ್ರಾವಿಡರ ಕಾಲದಿಂದಲೂ ಈ ನೆಲದಲ್ಲಿ ಇತ್ತು ಎಂಬ ವಿಷಯವನ್ನು ತಮ್ಮಲ್ಲಿ ಹೇಳಿ ನನ್ನ ಮಾತು ಮುಗಿಸುತ್ತೇನೆ.

ಇತಿಹಾಸ ಶಾಸ್ತ್ರ

ಗಾರುಡಿಗರು

ನರಸಿಂಹೇಗೌಡ ನಾರಣಾಪ್ರರ್ಥ

ವಿಶ್ವದಾದ್ಯಂತ ಹ್ಯಾ ಹಾಗೂ ಪಟ್ಟಾಗಳಲ್ಲಿ ಜನರು ವಾಸಮಾಡುತ್ತಾರೆ. ಇವರ ಸಂಸ್ಕೃತಿಯನ್ನು ಕ್ರಮವಾಗಿ ಗ್ರಾಮೀಣ ಮತ್ತು ನಗರ ಸಂಸ್ಕೃತಿ ಎಂದು ಕರೆಯಬಹುದು. ಹಲವಾರು ಶತಮಾನಗಳಿಂದ ಚೆಟ್ಟಿಗುಡ್ಗಳ ಪ್ರದೇಶಗಳಲ್ಲಿ ಅರಣ್ಯಾಗಳಲ್ಲಿ, ದ್ವಿಪಾಗಳಲ್ಲಿ ವಾಸವಾಗಿರುವ ಸಾಮಾಜಿಕ ವರ್ಗ ಗ್ರಾಮೀಣ ಹಾಗೂ ನಗರ ಸಂಸ್ಕೃತಿಗಳ ಪ್ರಥಾವರ್ಚೋಳಗಾಗದೆ, ತಮ್ಮ ಸಂಸ್ಕೃತಿಯನ್ನು ಪ್ರತ್ಯೇಕವಾಗಿಯೇ ಕಾಷಾಡಿಕೊಂಡು ಬಂದಿರುವುದುಂಟು. ಇನ್ನು 'ಖಡಕಟ್ಟಿಗೆ ಸಂಸ್ಕೃತಿ' ಎಂದು ಕರೆಯಬಹುದಾಗಿದೆ. ಈ ಸಾಮಾಜಿಕ ವರ್ಗಗಳ ಸಂಸ್ಕೃತಿ ಗ್ರಾಮೀಣ ಮತ್ತು ನಗರ ಸಂಸ್ಕೃತಿಗಳಿಗಿಂತ ತಿರು ಭಿನ್ನವಾಗಿರುವುದು ರಂದು ಬರುತ್ತದೆ. ಈ ಜನ ತಮದ್ದು ಆದ ಪ್ರತ್ಯೇಕ ಭಾಷೆ, ಆಕಾರ-ವಿಜಾರ, ವಿಧಿ-ವಿಧಾನ ಮೊದಲಾದವರ್ಗಗಳನ್ನು ಹೊಂದಿರುತ್ತಾರೆ. ಜಗತ್ತಿನಾದ್ಯಂತ ಇಂತಹ ಖಡಕಟ್ಟಿಗೆಗಳನ್ನು ಸಹಸ್ರಾರು ಸಂಖ್ಯೆಯಲ್ಲಿ ಕಾಣಬಹುದಾಗಿದೆ.

ಭಾರತದಲ್ಲಿ ಹೀಗೆ ವ್ಯವಸ್ಥೆ ಪ್ರರಾಜನ ಕಾಲದಿಂದಲೂ ಕಂಡು ಬರುವುದರಿಂದ ಪ್ರಪಂಚದಲ್ಲಿ ದೇಶಗಳಿಗಿಂತ ಭಾರತದಲ್ಲಿನ ಜಾತಿ ಮತ್ತು ಖಡಕಟ್ಟಿಗೆಗಿರುವ ಭಿನ್ನತೆಯನ್ನು ಪ್ರಮುಖವಾಗಿ ಗುರುತಿಸಬೇಕಾಗುತ್ತದೆ. ಬ್ರಾಹ್ಮಣ, ಕ್ಷತ್ರಿಯ, ವ್ಯಾಷ್ಟ, ಶಾಷ್ಟ್ರ ಎಂಬ ನಾಲ್ಕು ಜಾತಿಗಳ ಜೋತೆಗೆ, 'ಪಂಚಮರ್ಯ' ಎಂಬ ಐದನೇಯ ಜಾತಿಯೂ ಇದೆ. ಪ್ರಾರೂಭದಲ್ಲಿ ವ್ಯಕ್ತಿಸುಗೂಳಿವಾಗಿ ವರ್ಗಾಲ್ಕರಿಸಲ್ಪಟ್ಟ ಜಾತಿ ವ್ಯವಸ್ಥೆ ಕಾಲಕ್ರಮೇಣ ಸಾಮಾಜಿಕ ಶೋಷಣೆಯ ಸಾಧನವಾಗಿ ಪರಿಣಾಮಿಸಿರುವುದನ್ನು ಚರ್ಚಿಸುತ್ತಿರುತ್ತದೆ ತಿಳಿಯಬಹುದಾಗಿದೆ. ಈ ಜಾತಿಗಳನ್ನುಂಟಿರುವ ಸಾಮಾಜಿಕ ವರ್ಗಗಳನ್ನುಲ್ಲಿ ಭಾರತದಲ್ಲಿ 'ಖಡಕಟ್ಟಿ' ಗಳಿಂದು ಕರೆಯಬಹುದು. ಈ ಖಡಕಟ್ಟಿಗೆಂತು ಜಾತಿಗಳಿಂದನೇ ಬೆರೆಯದೆ ಬಹಳ ಕಾಲ ಸ್ವತಂತ್ರವಾಗಿದ್ದ ತಮ್ಮ ಸಂಸ್ಕೃತಿಯಲ್ಲಿ ವಿಶಿಷ್ಟತೆಯನ್ನು ಉಳಿಸಿಕೊಂಡಿರುತ್ತದೆ. ಹೀಗೆ ಎಲ್ಲ ಜಾತಿಗಳಿಂದ ದೂರವಿರಲು ಈ ಖಡಕಟ್ಟಿಗೆಂತು ಚೆಟ್ಟಿಗುಡ್ಗಳಲ್ಲಿ ವಾಸಿಸುತ್ತಿದ್ದರೆ ಕಾರಣವಾಗಿತ್ತು. ಇವರು ಬಹಳ ಹಿಂದಿನಿಂದಲೂ ಹಿಂದೂ ಧರ್ಮದ ಪ್ರಭಾವದಿಂದ ತಪ್ಪಿಸಿಕೊಂಡಿದ್ದಿರಿಂದ ತಮಗೇ ವಿಶ್ವವಾದ ಸಂಸ್ಕೃತಿಯನ್ನು ರೂಪಿಸಿಕೊಂಡಿದ್ದಾರೆ. ಆದರೂ ಕೆಲವು ಖಡಕಟ್ಟಿಗೆಂತು ಜಾತಿಗಳಾಗಿ ಪರಿವರ್ತಿತವಾಗಿರುವುದೂ ಉಂಟು.¹ ಅಂದರೆ ಖಡಕಟ್ಟಿನವರು ಯಾಟ್ಟಿ, ಮುದುವೆ ಹಾಗೂ ಸಾರ್ವಿನ ಸಂದರ್ಭಗಳಲ್ಲಿ ಬ್ರಾಹ್ಮಣರ ಪೌರೋಷಿತ್ಯಕ್ಕೆ ಅವಕಾಶ ಕೊಟ್ಟಿ ತನ್ನ ಮೂಲ ಸ್ವರೂಪವನ್ನು, ಸ್ವಾತಂತ್ರ್ಯವನ್ನು ಕಳೆದುಕೊಂಡು ಜಾತಿಯಾಗಿ ಪರಿವರ್ತಿತವಾಗಿರುವ ಸಂದರ್ಭಗಳಿವೆ.

ಧಿರೇಂದ್ರನಾಥ ಮಹಿಂದಾರ್ ಅವರು ಭಾರತದಲ್ಲಿ ಪರಿವರ್ತನೆಗೆ ಒಳಗಾಗಿರುವ ಖಡಕಟ್ಟಿಗೆಂತು ಮೂರು ಹಂತಗಳನ್ನು ಗುರುತಿಸಿದ್ದಾರೆ:²

೧. ಜಾತಿಗಳಾಗಿ ಪರಿವರ್ತಿತವಾಗಿರುವ ಖಡಕಟ್ಟಿಗೆಂತು.
೨. ಹಿಂದೂಗಳಿಂದನೇ ಭಾಗವತಿಸಿರುವ ತಮ್ಮ ಸಂಪ್ರದಾಯಗಳನ್ನು ನಂಬಿಕೆಗಳನ್ನು ಉಳಿಸಿಕೊಂಡಿರುವ ಖಡಕಟ್ಟಿಗೆಂತು.

೧. ಹಿಂದೂ ಧರ್ಮದ ಪ್ರಭಾವಕ್ಕೆ ಒಳಗಾಗದೆ, ಆ ಧರ್ಮದ ದಖ್ಯಾತಿಯನ್ನು ಸಹಿಸಿ ತಮ್ಮ ಸ್ವಾತಂತ್ರ್ಯವಾಗಿ ಪ್ರತ್ಯೇಕವಾಗಿ ಹೋರಾಡುತ್ತಿರುವ ಬುಡಕಟ್ಟಿಗಳು.

ಭಿಲ್ (Bhil) ಮತ್ತು ಕೋಲ್ (Koli) ಬುಡಕಟ್ಟು ಇಂದು ಬಹುಮಟ್ಟಿಗೆ ತನ್ನ ಮೂಲ ಸ್ವರೂಪವನ್ನು ಕೊಂಡುಕೊಂಡು ಜೊತಿಯಾಗಿ ಪರಿವರ್ತಿತವಾಗಿವೆ. ಹಾಗೆ ನೋಡಿದರೆ ಅಸ್ಯಾಮಿನಲ್ಲಿರುವ 'ನಾಗ' ಮೂದಲಾದ ಕೆಲವು ಬುಡಕಟ್ಟಿಗಳನ್ನು ಬಿಟ್ಟರೆ, ಭಾರತದ ಉಳಿದ ಎಲ್ಲಾ ಬುಡಕಟ್ಟಿಗಳೂ ಒಂದಲ್ಲಿ ಒಂದು ಮಂಟಪದಲ್ಲಿ ಹಿಂದೂ ಧರ್ಮವನ್ನೇ ಸ್ವೀಕರಿಸಿವೆಯೆಂದೂ, ಜನಗಣತಿಯಲ್ಲಿ ಈ ಎಲ್ಲಾ ಬುಡಕಟ್ಟಿಗಳ ಧರ್ಮವೂ ಹಿಂದೂ ಧರ್ಮವೆಂದೇ ಉಲ್ಲೇಖಿಸಬೇಕೆಂದೂ ವೆರಿಯೂ ಎಲ್ಲಿನ್ನೂ ಹಿಂದೆಯೇ ಫೋರ್ಮಿಸಿರುವ ಮಾತು ಇಂದಿನ ಬುಡಕಟ್ಟಿಗಳ ಸ್ಥಿತಿಗಂತೂ ವಿಚಿತವಾಗಿ ಅನ್ವಯವಾಗುತ್ತದೆ. ಇವರನ್ನು ಹಿಂದುಇದ ಹಿಂದೂಗಳಿಂದು ಕರೆಯುವುದು ಸೂಕ್ತವಾದುದು ಎಂದು ಘೂರ್ಯೇ ಅವರು ಅಭಿಪ್ರಾಯ ಪಡುತ್ತಾರೆ. "The so called Aborigines who form the bulk of the scheduled tribes and have been designated in the census as Animists are best described as Backward Hindus"^೩ ಸಾಮಾನ್ಯವಾಗಿ ಬುಡಕಟ್ಟು ಜನಾಂಗಕ್ಕೆ ಪ್ರತ್ಯೇಕವಾದ ಭಾಷೆ ಇರುತ್ತದ್ದಾದರೂ ಪ್ರತ್ಯೇಕ ಭಾಷೆಯಲ್ಲಿರುವ ಬುಡಕಟ್ಟಿಗಳೂ ಇಲ್ಲಿವೆ. ತಾವು ವಾಸಿಸುವ ಪ್ರದೇಶದಲ್ಲಿ ಬಳಕೆಯಲ್ಲಿರುವ ಪ್ರಾದೇಶಿಕ ಭಾಷೆಯೇ ಇವರ ಭಾಷೆಯಾಗಿರುತ್ತದೆ.

ಮಾನವ ಸಂಸ್ಕृತಿಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡುವ ದೃಷ್ಟಿಯಿಂದ ಬುಡಕಟ್ಟಿಗಳ ಅಧ್ಯಯನ ಅತ್ಯವಶಕವಾಗುತ್ತದೆ. ಮಾನವನ ಸಂಕೀರ್ಣ ನಡಾವಳಿಗಳನ್ನು ಕುರಿತು ಚೆರೀಸಲು ಇದರಿಂದ ಸಾಧ್ಯವಾಗುತ್ತದೆ. ಈ ಬುಡಕಟ್ಟಿಗಳ ಸಂಸ್ಕृತಿಯನ್ನು ತೀರಿಯಲು ವಿಶ್ವಾಧ್ಯಂತ ವಿಷ್ಣುಸಂಗ್ರಹ ಸರ್ವಪ್ರಯತ್ನ ನಡೆದಿರುವುದು ತೀರಿದುಬರುತ್ತದೆ. ಹಾಗೆಯೇ ಭಾರತ ದೇಶದಲ್ಲಾ ಬುಡಕಟ್ಟಿಗಳ ಅಧ್ಯಯನ ಘೂರುಭವಾಗಿದ್ದರೂ, ನಿರಿರವಾಗಿ ಆ ಕಾಲವನ್ನು ಹೇಳಲಾಗುತ್ತದೆ. ಅದರೆ ಹತ್ತೊಂಬತ್ತನ್ನು ಶತಮಾನದ ಅರಿಯಲ್ಲಿ ಇಂತಹ ಅಧ್ಯಯನಗಳು ನಡೆದಿರುವುದಕ್ಕೆ ಸಾಕ್ಷ್ಯಾಧಾರಗಳಿವೆ. ಇದರಿಂದ ಪ್ರಕೃತಿಯ ವಿಭಿನ್ನ ಪರಿಸರದ ಮುದಿಲಲ್ಲಿ ಬದುಕನ್ನು ಸರ್ವೇಸ್ತಿರುವ ವಿಶಿಷ್ಟವಾದ ಚಿತ್ರಣವನ್ನು ತೀರಿಯಬಹುದಾಗಿದೆ.

ಭಾರತೀಯ ಮಾನವಶಾಸ್ತ್ರಿಯ ಪರಿವೀಕ್ಷಣಾ ಸಂಸ್ಕ್ರೇಷಣೆ ಬುಡಕಟ್ಟಿಗಳ ಅಧ್ಯಯನದಲ್ಲಿ ಹಲವಾರು ಮಾದರಿಯ ಅಧ್ಯಯನಗಳನ್ನು ಕೈಗೊಂಡು ಸಾಕಷ್ಟು ಕೊಡುಗೊಯನ್ನು ನೀಡಿದೆ. ಹಾಗೆಯೇ ಬುಡಕಟ್ಟು ಸಂಸ್ಕृತಿಯ ವಿವಿಧ ಮುಖಿಗಳ ಪರಿಚಯ ಮಾಡುವಲ್ಲಿ ಮೈಸೂರು ನಗರದಲ್ಲಿನ ಭಾರತೀಯ ಮಾನವ ಶಾಸ್ತ್ರಿಯ ಪರಿವೀಕ್ಷಣಾ ಸಂಸ್ಕ್ರೇಷಣೆ ಸಂಸ್ಕ್ರೇಷಣೆ ಬುಡಕಟ್ಟಿಗಳನ್ನು ಕುರಿತು ವಿವರಣಾತ್ಮಕ ಅಧ್ಯಯನಗಳನ್ನು ಕೈಗೊಂಡಿದೆ. ಇದರಿಂದ ಬುಡಕಟ್ಟಿಗಳಲ್ಲಿ ಕಂಡು ಬರುವ ವಿವಿಧ ಬಗೆಯ ಕಥೆ, ಗೀತೆ, ಗಾದೆ, ಬೇಟೆ, ಮಂತ್ರ-ತಂತ್ರಗಳು, ವಿಧಿ-ವಿಧಾನಗಳನ್ನು ಭಿನ್ನ ಸೂತ್ರಗಳ ಹಿನ್ನೆಲೆಯಲ್ಲಿ ಅಧ್ಯೇತಸಿ ಸಾಹಿತ್ಯ ಕೃಷಿ ವಿಸ್ತರಿಸಲು ಸಾಧ್ಯವಿದೆ. ಇತ್ತೀಚೆಗೆ ಕನಾಡಕ ಸಾಹಿತ್ಯ ಅಳಾಡೆಮೀ 'ಉಪಸಂಸ್ಕೃತ ಅಧ್ಯಯನ ಮಾಲೆ' ಯಲ್ಲಿ ಮೂವತ್ತೊಮ್ಮೆ ಹೆಚ್ಚಿನ ಸಂಖ್ಯೆಯಲ್ಲಿ ಕೆಲವು ಬುಡಕಟ್ಟಿಗಳನ್ನು ಕುರಿತಂತೆ ಅಧ್ಯಯನ ನಡೆಸಿ ಕೃತಿಗಳನ್ನು ಪ್ರಕಟಿಸಿದೆ.

ಹೊಟಕ ರಾಜ್ಯದ ಸುಮಾರು ೨೭,೨೯೨ ಚೆದು ಮೈಲಿಗಳನ್ನು ಅರಣ್ಯಕ್ಕಿಂತವುತ್ತವಾಗಿರುವ ಪ್ರದೇಶಗಳಲ್ಲಿ ಮೇಲೆ ತಿಳಿಸಿದ ಲಕ್ಷ್ಮಾಗಳನ್ನು ಬಗೆಬಗೆಯ ಆದಿವಾಸಿಗಳು ಇಂದಿಗೂ ಕಂಡು ಬರುತ್ತಿರುವುದು ಒಂದು ಗಮನಿಯ ಸಂಗತಿ. ಕಾಡಿನ ನಿಸರ್ಗದ ಮಧ್ಯ ತಮ್ಮದೇ ಆದ ಸ್ವಚ್ಛಿಂದ ಬದುಕನ್ನು ರೂಢಿಸಿಕೊಂಡಿರುವುದವೇ ಅಲ್ಲದೆ ವಿಶಿಷ್ಟವಾದ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಭಾಷಿಕ ಮೌಲ್ಯಗಳನ್ನು ಇವರನ್ನು ಮಾನವಕುಲ ಶಾಸ್ತ್ರಜ್ಞರು 'ಖಾಡಕ್ಕಾರ್ಣಿ' ಅಥವಾ 'ಆದಿವಾಸಿಗಳು' ಅಥವಾ 'ಮೂಲನಿವಾಸಿ' ಗಳಿಂಬ ಹೆಸರುಗಳಿಂದ ಗುರುತಿಸಿದ್ದಾರೆ. ಹೀಗೆ ಗುರುತಿಸಲು ಅವರಿಗೆ ಬೇಕಾದ ಮಾನದಂಡಗಳು ಈ ಆದಿವಾಸಿಗಳ ವಿಶಿಷ್ಟವಾದ ಜನಾಂಗಿಯ ಲಕ್ಷ್ಮಾಗಳು, ಪ್ರತ್ಯೇಕವಾಸ ಹಾಗೂ ನಾಗರಿಕ ಸಮಾಜದ ನರಳಿನಿಂದ ದೂರವಿರುವ ವಿಚಾರಗಳಲ್ಲದೇ ಬೇರೆನೂ ಅಲ್ಲ.⁴ ಎಂದು ಎ.ಸಿ. ಲಲಿತ ಆವರು ಅಭಿಪ್ರಾಯಿಸುವುದು ಸೂಕ್ತವಾಗಿದೆ.

ಬಿಟ್ಟುರೆ ಮಾನವ ಸಂಸ್ಕೃತಿಯ ಸ್ವರೂಪವನ್ನಿಂಬುದನ್ನು ತಿಳಿಯುವ ಉದ್ದೇಶದಿಂದ ಬುಡಕಟ್ಟಿಗಳನ್ನು ಕುರಿತು ಅಧ್ಯಯನ ಮಾಡಲಾಗುತ್ತದೆ. ಯಾವುದೇ ಬುಡಕಟ್ಟಿನವರ ಸಂಸ್ಕೃತಿಯ ಬಗೆ ಅಧ್ಯಯನ ಮಾಡಬೇಕಾದರೆ ಕನಿಷ್ಠಪಕ್ಷ ಒಂದರೆಡು ವರ್ಣಗಳಾದರೂ ಅವರೂಡನೆ ಕಳೆಯಬೇಕಾಗುತ್ತದೆ. ಆಗ ಅವರು ವರ್ಣದ ಬೇರೆ ಬೇರೆ ಕಾಲಗಳಲ್ಲಿ ಮಾಡುವ ಯಭ್ಯಾರಿದಿನಗಳು ಹಾಗೂ ಇತರ ಆಚಾರ ವಿಚಾರಗಳನ್ನು ಕಣ್ಣಾರೆ ಕಂಡು ಅಭ್ಯಾಸ ನಡೆಸಲು ಸಾಧ್ಯವಾಗುತ್ತದೆ. ಈ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಬೇಕಾದರೆ ಕೆಲವು ದಿನಗಳಾಗಲೇ ಅಭವಾ ಕೆಲವು ತಿಂಗಳಾಗಳಾಗಲೇ ಸಾಕಾಗುವದಿಲ್ಲ. ನಾನು ಒಂದರೆಡು ವಾರಗಳಲ್ಲಿ ಸಾಧ್ಯವಾದವ್ಯು ಮಟ್ಟಿಗೆ ಕನಾಡದ ರಾಜ್ಯದ ಕೋಲಾರ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು ಇದುವರೆಗೆ ಯಾರ ಗಮನಕ್ಕೂ ಬಾರದಿರುವ 'ಗಾರುಡಿಗ' ಬುಡಕಟ್ಟಿನ್ನು ಕುರಿತ ಅಧ್ಯಯನದಲ್ಲಿ ಈ ಜನರ ಜೀವನ ವಿಧಾನ, ಸಾಮಾಜಿಕ ವ್ಯವಸ್ಥೆ, ಭಾಷೆ, ಕ್ರಿಡೆ ಹಾಗೂ ಸಾಮಾಜಿಕ ಪರಿವರ್ತನೆ ಇತ್ಯಾದಿಗಳ ಸಂಭಾಗಗಳಲ್ಲಿ ಇವರ ಪಾತ್ರವನ್ನಿಂಬುದನ್ನು ಇಲ್ಲಿ ಸಂಧಿಪ್ರಾಣಿ ತಿಳಿಸಲು ಇಚ್ಛಿಸುತ್ತೇನೆ. 'ಗಾರುಡಿ' ಎಂದರೆ ಗರುಡ ಸುಂಬಂಧವಾದ ವಿಧ್ಯ (ಸರ್ವವೈಕರಣವಿಧ್ಯ), ಯಕ್ಷಿಯೇವಿಧ್ಯ, ಇಂದ್ರಜಾಲ ಎಂಬುದಾಗಿಯೂ, 'ಗಾರುಡಿಗ' ಎಂದರೆ ಗಾರುಡ ವಿದ್ಯೆಯನ್ನು ಬಿಳಿಸಲು. ಹಾವು ಹಿಡಿಯುವ ವಿಧ್ಯೆಯನ್ನು ಕಲಿತಿರುವವನು; ಹಾವುಕಟ್ಟಿದರೆ ಗುಣಪಡಿಸುವವನು, ವಿಷವೈಧ್ಯ. ಗಾರುಡಿಗನ ಹೆಸರು⁵ ಇತ್ಯಾದಿಯಾಗಿ ಕನ್ನಡ ನಿಷಂಟುವಿನಿಂದ ತಿಳಿದು ಬರುತ್ತದೆ. 'ಗಾರುಡಿಗ' ಎಂದರೆ ಭಿಕ್ಷುಕರು, ಹಾವಾಡಿಗರು, ಅಲೆಮಾರಿ ಮೋಡಿಕಾರರು ಎಂದಿರುತ್ತಾರೆ ಸೂರ್ಯನಾಥ ಯು.ಕಾಮತ್ ಆವರು.⁶ ಗಾರುಡಿ ಗೊಂಬೆ ಕುಣಿತಕ್ಕೆ 'ಗಾಡಿಗನ ಕುಣಿತ' ವೆಂದು ಕರೆಯುತ್ತಾರೆ. 'ಗಾಡಿಗ' ಎಂಬ ಪದ 'ಗಾರುಡಿಗ' ಎಂಬುದರಿಂದ ಬಾಧಿರಲು ಸಾಧ್ಯ. ತೆಲುಗಿನ ಪ್ರಭಾವವಿರುವ ಕೋಲಾರ ಜಿಲ್ಲೆಯಲ್ಲಿ ಇದನ್ನು 'ಮಾನುಚೊಂಬಲು' ಎಂದು ಕರೆಯುತ್ತಾರೆ. ಮತ್ತೆನಾಡಿನಲ್ಲಿ 'ತಕ್ಕಿರಾಯನ ಕುಣಿತ' ಪೆಂದೂ ಹೇಳುತ್ತಾರೆ. ಹಬ್ಬ ಹರಿದಿನಗಳಲ್ಲಿ ವಿಶೇಷವಾಗಿ ಸಂಕುಲಿತಿಯ ಸಂದರ್ಭದಲ್ಲಿ, ದೇವರ ಉತ್ಸವ, ಚಾತ್ರಗಳಲ್ಲಿ, ಹಳ್ಳಿಯ ಬಯಲಲ್ಲಿ ಗಾರುಡಿ ಗೊಂಬೆಯ ಪ್ರದರ್ಶನ ನಡೆಯುತ್ತದೆ. ದಕ್ಷಿಣ ಕನಾಡಪಕ್ಷದ ಅನೇಕ ಜಿಲ್ಲೆಗಳಲ್ಲಿ ಈ ಕಲೆ ಪ್ರಚಲಿತದಲ್ಲಿದೆ⁷ ಎಂದು ಗೊ.ರು. ಚನ್ನಬಸವ್ಯ ಅಭಿಪ್ರಾಯಿಸುವುದುತ್ತಾರೆ.

ಮಂಡ್ಯ ಜಿಲ್ಲೆಯ ಮೇಲುಕೋಟಿ ಹೊಬಳಿ ಲಕ್ಷ್ಮೀಸಾಗರ ಗ್ರಾಮದ ಶ್ರೀ ಸೋಬಾನೆ ಕೃಷ್ಣಗೌಡ ಅವರು ಗಡಗಲ್ಲಿ ಕನ್ನಾಪುರಾರ್ಥಿಯಲ್ಲಿ ನಡೆದ ‘ಚಾನಪದ ಕಲಾ ಸಮೈಜಿನಕ್ಕೆ ಹೋಗಿದ್ದಾಗಿ ಅಲ್ಲಿ ಸುಮಾರು ೨೦ ತಂಡಗಳು ಭಾಗವಹಿಸಿದ್ದವಂತೆ. ಅವರಲ್ಲಿ ‘ಗಾರುಡಿಗೊಂಬೆ’ ತಂಡಕ್ಕೆ ಮೊದಲ ಒಹುಮಾನ ಮೊರಕೆತಂತೆ. ಅದರಿಂದ ಪ್ರೇರಣೆಗೊಂಡು ಬೆಂಗಳೂರಿನ ‘ಮೋರ್ಧ್ವಾ ರಾಜಜ್ಞ’ ಎಂಬುವವರನ್ನು ಪತ್ತೆ ಹಚ್ಚಿ ನಾಲ್ಕು ಗಾರುಡಿಗೊಂಬೆಗಳನ್ನು ತಯಾರಿಸಿಕೊಂಡರಂತೆ. ಅವುಗಳ ಪ್ರದರ್ಶನವನ್ನು ಕಂಡ ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಡೆ ಅವರು ಧರ್ಮಸ್ಥಳಕ್ಕೆ ಕರೆಹಿಕೊಂಡು ಅಲ್ಲಿ ಪ್ರದರ್ಶನ ನೀಡಿಸಿ ಪ್ರಶಸ್ತಿ ಪತ್ತೆ ನೀಡಿ ಶಾಲುಹೊದಿಸಿ ಅಭಿನಂದಿಸಿ ಕಾಳಿಸಿದರಂತೆ. ಈಗ ಅವರಲ್ಲಿ ಕೃಷ್ಣದೇವರಾಯ, ಮೇಲುಕೋಟಿ ಅಯ್ಯಾಗಾರಿ, ಅರಮಿಂದಮ್ಮೆ ಚಾರಿ, ಬಾರ್ಲಿಚಾಟ್ಪೊ, ಅಷ್ಟ ಅಷ್ಟ ಹುಡುಗೆ, ಹುಡುಗಿ ಇತ್ಯಾದಿ ಹದಿನಾರು ಗೊಂಬೆಗಳಿವೆ. ಮೈಸೂರು ದಸರಾ, ಸ್ವಾತಂತ್ರ್ಯ ದಿನಾಚರಣೆ, ಗೊರಾಚೋತ್ಸವ, ಕನ್ನಡ ರಾಜ್ಯೋತ್ಸವ ಹಾಗೂ ಸಾಂತ್ಯ ಸಮೈಜಿನ, ಗ್ರಾಮದೇವತೆಗಳ ಹಬ್ಬಗಳು, ರಾಜಾರಾಜೇಶ್ವರ ಸೂಜ್ವ ಇತ್ಯಾದಿ ಸಂದರ್ಭಗಳಲ್ಲಿ, ಈಗಲೂ ಪ್ರದರ್ಶನವನ್ನು ನಡೆಸುತ್ತಿದ್ದಾರೆ.^೯ ಆದರೆ ಕೋಲಾರ ಜಿಲ್ಲೆಯಲ್ಲಿ ವಾಸವಿರುವ ಗಾರುಡಿಗೆ ಜನಾಂಗದವರಲ್ಲಿ ಗೊಂಬೆಗಳನ್ನು ತಯಾರಿಸುವುದಾಗಲೇ ಅಫ್ವಾ ಅವುಗಳ ಪ್ರದರ್ಶನವಾಗಲೇ ಕಂಡು ಬರುವುದಿಲ್ಲ. ಸೋರೆಹಾಯಿಯಿಂದ ಪುಂಗಿ (ಸೋರೆಹಾಯಿಬುರ್) ತಯಾರಿಸಿ ಬುರ್ತ ಕಳೆಹಾಡುತ್ತಾರೆ.

ಗಾರುಡಿಗರು ತಾವು ಮೂಲತಃ ಯಾದವ ಕುಲಕ್ಕೆ ಸೇರಿದವರೆಂದು ಹೇಳಿಕೊಳ್ಳುತ್ತಾರೆ. ಒಹು ಹಿಂದೆ ಒಮ್ಮೆ ರಣಭೇರಿಯಮ್ಮೆ (ಗಂಗಮ್)ನ ಜಾತ್ರೆ ಮುಳಬಾಗಿಲಿನಲ್ಲಿ ನಡೆಯುತ್ತಿತ್ತಂತೆ. ಜಾತ್ರೆ ಎಂದ ಮೇಲೆ ರಘೋತ್ಸವ ಮುಖ್ಯವಾದುದು. ರಘುಕ್ಕೆ ಮೊದಲು ರಕ್ತಬಲಿ ನೀಡಿ ನಂತರ ಏಕೆಯವುದು ರೂಢಿ. ಬಲಿ ಅರ್ಶಿಸಿ ಏಕೆಡಾಗ ಅದು ಅಲುಗಾಡಲಿಲ್ಲವಂತೆ. ಯಾರೋ ಅದಕ್ಕೆ ‘ದಿಗ್ರೂಧನ’ ಮಾಡಿಸಿದ್ದರಂತೆ. ಅಲ್ಲಿ ನೆರೆದಿದ್ದ ಉತ್ತಮ ಕುಲದವರೆಲ್ಲ ಗಾರುಡಿಗೆ ಜನಾಂಗದವರನ್ನು ಕುರಿತು ಹಾಸ್ಯ ಮಾಡಿದರಂತೆ. ಇವರು ‘ಮಾಟ ಮಂತ್ರ ಮಾಡ್ರೈವಿ ಅಂತ ಸುಮಣೈ ನಾಟಕ ಆಡ್ಯಾರೆ ಅಷ್ಟೆ. ಇವರಲ್ಲಿ ಅಂಥ ನಿಪುಣ ಮಾಟಗಾರಿದ್ದಲ್ಲಿ ಈ ರಘುವನ್ನು ಚಲಿಸಲ್’ ಎಂದು ಸಾಂತ್ಯ ಹಾಕಿದರಂತೆ. ಚಿಂತಿಗೊಳಿಗಾದ ಗಾರುಡಿಗರು ತಮ್ಮ ಕುಲಬಾಂಧವರಿಗೆಲ್ಲ ಓಲೆ ಕಳಿಸಿ ಎಲ್ಲರನ್ನು ಬರಮಾಡಿಕೊಂಡರಂತೆ. ಈ ಇವರ ಗುರುವಾದ ‘ದಂಕಣಾಚಾರಿ’ ಅವರು ಗಂಡು ಭೇರುಂಡ (ಪಕ್ಷಿ), ಮುತ್ತಾಲ ತುರಾಯಿ (ಪೆಟಿ), ಸಿಂಪತೆಲು ಆಟಂ (ಸಿಂಹತಲೆ), ಬಂಗಾರ ಕೊಡೆ, ಚಂದ್ರಹಾರಂ, ಡಾಕಾಲುಪಿಂಡಮು ಎಲ್ಲವನ್ನೂ ಸಿದ್ಧಗೊಳಿಸಿ ತಮ್ಮ ಕುಲದಲ್ಲೇ ಇದ್ದ ಒಬ್ಬಳು ಗಭ್ರವತೀಯನ್ನು ಕರೆತಂದು ರಘುಕ್ಕೆ ಅರ್ಶಿಸಿ, ಅವುಗಳ ಗಭ್ರದಲ್ಲಿದ್ದ ಹಿಂಡವನ್ನು ತಂದು ನೀವಳಿಸಿ ರಘುಕ್ಕೆ ಉಪ್ಪಿ ರಘುವನ್ನು ಏಕೆಡಾಗ ಅದು ಜರುಗಿತಂತೆ. ಅಂದಿನಿಂದ ಇವರಿಗೆ ‘ಗೊಲ್ಲೂರುಡಿಗರು’ ಎಂದು ಕರೆಯಲಾಯಿತಂತೆ.^{೧೦} ಸಾಮಾನ್ಯವಾಗಿ ಹಿರಿಯರಲ್ಲಿ ಕಂಚೆ ಕಾಳಿಹಾಂಬೆಯ ಚಿತ್ರವಿರುವ ತೆಲುಗುಲಿಪಿಯ ರಾಮಿಪತ್ರ (ಅಪ್ಪ ಶಾಸನ)ವಿಧು ಅದರಲ್ಲೂ ‘ಗೊಲ್ಲೂರುಡಿ’ ಎಂಬುದಾಗಿ ಇವರಿಗೆ ಬಿರುದು ನೀಡಿರುವುದಲ್ಲದೆ, ಇವರು ಯಾವ ಯಾವ ಗ್ರಾಮಗಳಲ್ಲಿ ಭಿಕ್ಷಾಯಾಪನೆ ಮಾಡಲು ಹಕ್ಕಿದೆ ಎಂಬುದನ್ನೂ ತಿಳಿಸಲಾಗಿದೆ.^{೧೧}

ಮತೆಂಬ್ರಿ ವಕ್ಕೆವಿನ ಅಭಿಪ್ರಾಯದಂತೆ ವಿಷ್ಟೆ, ಕೀರೀಟ, ಮಂಂಡಾಪ, ವರಕೂವಡ, ಚೆಂದರಸ, ಗಭಕಪಿಂಡ (ಡಾಕಾಲು ಹಿಂಡಮು) ಬಗಲುಭಾಸಿಂಗ, ಮುಂಗಾಲುಮುರಿ, ಮುತ್ತಾಲು ಪುರಾಯಿ ಹಾಕೊಂಡು ಬಿರುದು ಹಹಿಂಚಿ ಚಿಪ್ಪೆಸುಲ್ಲಾನ್, ಹೈದರಾಲಿಖಾನಿನಿಂದ 'ಗಾರುಡಿಗ' ಎಂಬ ಬಿರುದು ಬಂದುದು. ಬುರುಕಳೆ ಹಾಡೊಂಡು, ಮೇಡಿಗಳು ಹಾಕೆ, ಇಷ್ಟ ವಿದ್ದತ್ತು ಮಾಡಿ ನಾವು ಗೆದ್ದಿದ್ದಿ ಅಂತ್ಯೇಳಿ ನಮ್ಮೆನೂ ಜೀವನೋಪಾಯಕ್ಕಿಲ್ಲ ಅಂತ್ಯೇಳಿ ಕೇಳಿತ್ತುನೂವೆ, ನಿಮ್ಮೆ ಹೊತ್ತುಪ್ಪಿ, ಹೊತ್ತು ಮುಕ್ಕೆಗ್ಗೆವರುತ್ತಾನೂ ಅಥಾರ ಅಂತ್ಯೇಳಿ 'ನಾಲ್ಕುಕಾಮು, ಒಂದು ಅರಿ, ಒಂದು ಕುರಿ, ಒಂದು ಕಂಬಿ ಕೊಡ್ಡಿರಿ, ಇದ್ದಲ್ಲಿ ಈ ಸುತ್ತಮುತ್ತೆ ಗ್ರಾಮಗಳ ಮೇಲೋರಿ ಭಿಕ್ಕೆ ಮಾಡಿ ಜೀವನೋಪಾಯ ಸಾಗಿಸಬೇಕು ಅಂತ ತಿಳಿಸಿದ್ದು. ನಾವು ಅಂಗೇ ಇದುವರೊಗೊ ಜೀವನೋಪಾಯ ಮಾಡುದ್ದಿ ನಮ್ಮು ಕಾಲ ಮುಗಿತು, ಕಾಗೆಲ್ಲ ನಮ್ಮು ಮಕ್ಕಳ ಅದ್ದನ್ನೆಲ್ಲ ಬುಟ್ಟಿಡ್ತು ಅಪೇ.¹¹ ಇತ್ತಿಚೆನ ತಲೆಮಾರಿನವರಿಗೆ ಈ ರೀತಿ ಹೊಗಳಿಕೊಂಡು ಭಿಕ್ಕೆ ಮಾಡಿ ಜೀವಿಸುವುದು ಕೇಳಿಂಬ ಭಾವನೆ ಬಂದಿದ್ದು, ಸರ್ಕಾರದಿಂದ ಜಮೀನನ್ನು ಪಡೆದುಕೊಂಡು ಬೇಸಾಯದಲ್ಲಿ ತೊಡಗಿದ್ದಾರೆ ಎಂಬುದು ತಿಳಿದು ಬರುತ್ತದೆ.

ಕನಾಟಕದ ಕೋಲಾರ ಜಿಲ್ಲೆಯಲ್ಲಿ ಗಾರುಡಿಗರು ಹೆಚ್ಚೆನ ಸಂಖ್ಯೆಯಲ್ಲಿ ವಾಸಿಸುತ್ತಿದ್ದರಾದರೂ, ಇವರು ತೆಲಂಗಾಣದಿಂದ ವಲಸೆ ಬಂದಿರುವುದು ತಿಳಿಯತ್ತದೆ. ಇವರ ಮಾತ್ರಭಾವೆ ತೆಲುಗು. ಕನ್ನಡ ಹಾಗೂ ತಮಿಳನ್ನಾ ಮಾತನಾಡುತ್ತಾರೆ. ಕೋಲಾರ ಜಿಲ್ಲೆಯ ಜಂಗಮನಹಳ್ಳಿ, ಯಂಡಹಳ್ಳಿ, ಚಿಗರಾಪುರ, ಹೈದರಾಬಳ್ಳಿ, ಲಕ್ಷ್ಮಿನಹಳ್ಳಿ, ಅಲೆನಹಳ್ಳಿ, ಕಡಗಟ್ಟಿರು, ಮಾಲಪ್ಪಳ್ಳಿ, ಬಿಂದಂಡಪ್ಪಳ್ಳಿ, ಸಿದ್ದನಪ್ಪಳ್ಳಿ ತಿಪ್ಪಾರನಪ್ಪಳ್ಳಿ, ಭಾರ್ಯಾಪ್ಪಳ್ಳಿ, ಸೀಂದರಪ್ಪಳ್ಳಿ ಹೈದರಾಬರಗಳಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೆ ಅಂಥು, ತಮಿಳನಾಡು ಬೆಂಗಳೂರು ಹಾಗೂ ಕನಾಟಕದಲ್ಲಿ ವಾಸಿಸುತ್ತಿದ್ದಾರೂ, ಕೋಲಾರ ಜಿಲ್ಲೆ ಗಾರುಡಿಗರ ಸಾಂಸ್ಕೃತಿಕ ಕೇಂದ್ರ (Cultural centre) ಎಂದು ಕರೆಯಲಬಹುದಾಗಿದೆ. ಆಧ್ಯಾತ್ಮಿಕವಾಗಿ, ಸಾಮಾಜಿಕವಾಗಿ ಹಿಂದುಇದ ಜನ-ಇವರಾಗಿದ್ದರೂ ಪರಿಶಿಷ್ಟ ಬುಡಕೆಟ್ಟಿಗಳ ಹಟ್ಟಿಗೆ ಸೇರಿಸಲು ಪ್ರಯತ್ನಗಳು ನಡೆಯುತ್ತಿವೆ. ಇವರು ತಮ್ಮನ್ನು ಗೊಲ್ಲಾರುಡಿಗರು, ಶ್ರೀಕೃಷ್ಣಾರುಡಿಗರು, ಮಾಂಗಾರುಡಿಗರು, ಬಲಜಾರುಡಿಗರು ಎಂಬ ಹೆಸರುಗಳಲ್ಲಿ ಕರೆದುಕೊಳ್ಳುತ್ತಾರೆ. ಬುಹ್ಯಾರಲ್ಲಿಯಂತೆ ಇವರಿಗೂ 'ಅಮಿಷೋತ್ತಾರಿಗಳಿಂದ್ದು ಹಚ್ಚಿ ಕಡಿಮೆ ಬುಹ್ಯಾರ ರೀತಿ-ನೀತಿಗಳಿಗೆ ಸಮರ್ಪಣಾದ ನಡವಳಿಕೆಗಳನ್ನು ತೋರುತ್ತಾರೆ. ಕಾವಾಡಿಗೋತ್ತ, ಮ್ಯಾಸುಗೋತ್ತ, ಮಲ್ಲಿಗೋತ್ತ, ಮರ್ವಿಗೋತ್ತ, ಆತೆಗೋತ್ತ, ಸಂಟುಗೋತ್ತ, ಸಾತಪಾಡಿಗೋತ್ತ, ಸಂಪಂಗಿ ಗೋತ್ತ, ರ್ಯಾಲಿಗೋತ್ತ ಇತ್ತಾದಿ ಗೋತ್ತಗಳಿವೆ. ಗಾರುಡಿಗರು ತಿರುವತ್ತಿ ತಿಮ್ಮತ್ತು, ಮುಳಿಬಾಗಿಲು ಹನುಮಂತರಾಯ, ಧರ್ಮಸ್ಥಳದ ಮಂಬಿನಾಥ, ಕಂಚಿ ಹಾರೀಕಾಂಬೆ, ಶ್ರೀಕೃಷ್ಟ, ಬಸವನ್ನಿ (ಸಂದಿ). ಮಾರಮ್ಮ ನಲಗಂಗಮ್ಮಿ ಬಾಯಿಕೊಂಡ ಗಂಗಮ್ಮ, ಗಂಗಮ್ಮ, ಮುತ್ತಾಯಸ್ಸುಮಿ ಇತ್ತಾದಿ ಹೀಂಡೂ ದೇವತೆಗಳನ್ನೇ ಪೂಜೆಸುತ್ತಾರೆ.

ಗಾರುಡಿಗರು ಹೀಂದಿನಿಂದಲೂ ಭಿಕ್ಷ್ಯಾಯಾವನೆ ಮಾಡಿ ಜೀವಿಸುತ್ತಿದ್ದರಾದರೂ ಇತ್ತಿಚೆನ ಪರಿಸ್ಥಿತಿಗೆ ಬದಲಾಗಿ ಸರ್ಕಾರದಿಂದ ಜಮೀನುಗಳನ್ನು ಪಡೆದುಕೊಂಡು ಬೇಸಾಯಕ್ಕೆ ತೊಡಗಿದ್ದಾರೆ. ದನಕುರಿಗಳನ್ನು ಸಾಕುತ್ತಾರೆ. ಇವರಲ್ಲಿ ಸರ್ಕಾರಿ ನೌಕರಿಯಲ್ಲಿರುವವರು, ವರ್ಕೆಲರಾಗಿರುವವರು,

ವೈದ್ಯರಾಗಿಯವರು, ಶಿಕ್ಷಣ ಕ್ಷೇತ್ರದಲ್ಲಿರುವವರು ತೀರೆ ವಿರಳ. ರಾಜಕೀಯ ಕ್ಷೇತ್ರದಲ್ಲೂ ಇವರ ಪ್ರಭಾವ ಕಡಿಮೆ. ಮಹ್ಕಳನ್ನು ಹಾಲೆಗೆ ಕಳಿಸುವುದಿಲ್ಲ, ಹೀಗಾಗಿ ವಿಧ್ಯಾವಂತರ ಸಂಪ್ರಯೋಗ ಕಡಿಮೆ ಎನ್ನಬಹುದು. ಇವರಲ್ಲಿ ಮುಟ್ಟುದ ಹೆಂಗಸರು ಮೂರು ದಿನಗಳ ಕಾಲ ಅಡಿಗೆ ಮನೆಯಾಗಳಕ್ಕೆ ಪ್ರಮೇಶಿಸುವಂತಿಲ್ಲ. ತಮ್ಮ ಮದುವೆ, ಮುಂಚೆ, ನಾಮಕರಣ, ಗೃಹ ಪ್ರಮೇಶದ ಸಂಧರ್ಭಗಳಲ್ಲಿ ವರ್ಮ್ಮಮರನ್ನು ಪ್ರರೋಹಿತರನ್ನಿಂದ ಕರೆಸುತ್ತಾರೆ. ಸಾಧಾರಣವಾಗಿ ತಮ್ಮ ಗುಡಿಸಲುಗಳನ್ನು ಅಡಿಗೆ ಮನೆ, ಹಚಾರ, ಕೊಟ್ಟಿಗೆ ಎಂದು ಮೂರು ಭಾಗವಾಗಿ ಕಟ್ಟಿಕೊಂಡಿರುತ್ತಾರೆ. ಅಡಿಗೆ ಮನೆಯಲ್ಲಿ ಒಂದರ ಮೇಲೆ ಒಂದರಂತೆ ಮಡಿಕೆಗಳನ್ನು ಚೋಡಿಸಿ, ಅವುಗಳಲ್ಲಿ ಆಹಾರ ಪದಾರ್ಥಗಳನ್ನು ತುಂಬಿರುತ್ತಾರೆ. ಸಾಲಾಗಿ ಸೇರಿಸಿದ ಈ ಬಗೆಯ ಬಾನದ ಸಾಲು (ದಂತಿಷಾಲು)ಗಳನ್ನು ಗಾರುಡಿಗರ ಎಲ್ಲ ಗುಡಿಸಲುಗಳಲ್ಲಿರುತ್ತಾಗಿ ಕಾಣಬಹುದು. ಜೊತೆಗೆ ವಾಡೆ (ಕಣಜ)ಯನ್ನು ಹೊಂದಿರುತ್ತಾರೆ.

ಗಾರುಡಿಗಳಲ್ಲಿ ಬಹುವಾಲು ಜನ ಕಪ್ಪೆ ಬಣ್ಣದವರು. ಕೆಲವರು ಕಂದು ಮಿಶ್ರಿತವಾದ ಕಪ್ಪೆ ಬಣ್ಣಕ್ಕಿಡ್ದಾರೆ. ಗಂಡಸರು ಮತ್ತು ಹೆಂಗಸರ ಉದುಪ್ರ ಸರಳವಾಗಿರುತ್ತವೆ. ಮುದುಕರು ಕಟ್ಟಿಯನ್ನು ಕಟ್ಟಿ ಮೇಲೆ ಉದ್ದವಾದ ಅಂಗಿಯಾಂದನ್ನು ತೊಟ್ಟಿರುತ್ತಾರೆ. ವಾದವರೆಗೆ ಕಟ್ಟಿಪಂಚಿ ಉದುವವರು ಕಡಿಮೆ. ಬಹುವಾಲು ಜನ ಮಂಡಿಯವರೆಗೆ ಕಟ್ಟಿ ಹಾಕಿರುತ್ತಾರೆ. ತಲೆಗೆ ಒಂದು ರುಮಾಲು ಸುತ್ತುತ್ತಾರೆ. ಹೆಂಗಸರು ಜೀರೆ ಹುಪ್ಪಣ ತೊಡುತ್ತಾರೆ. ತಲೆಕೊಡಲನ್ನು ಕೆಲವರು ಗಂಟು ಹಾಕಿದರೆ, ಕೆಲವರು ಹೆಂಡುಕೊಳ್ಳುತ್ತಾರೆ. ಸಂಪ್ರದಾಯಸ್ಥ ಹೆಂಗಸರು ಹಣೆಗೆ ಆಗಲವಾಗಿ ಕುಂಕುಮ ಇಡುತ್ತಾರೆ. ಕೊರಳಿಗೆ ಕರಿಮಣಿಸರ, ಒಡವೆಗಳನ್ನು ತೊಡುತ್ತಾರೆ. ಕೆಗೆ ಗಾಜಿನ ಬಳಿಗಳನ್ನು ತೊಡುತ್ತಾರೆ. ಗಂಡ ಸತ್ಯ ನುತರ ಬಳಿ ತೆಗಿಯುತ್ತಾರೆ. ತಲೆ ಬೋಳಿಸುವುದಿಲ್ಲ. ತಾಲಿ ತೆಗಿಯುತ್ತಾರೆ. ಕಾಲಂಡುಗೆ, ಮೂಗಳಿ, ಒಲೆ ಇತ್ಯಾದಿ ಆಭರಣಗಳನ್ನು ತೊಡುವಂತಿಲ್ಲ. ಹಣೆಗೆ ಕುಂಕುಮ ಇಡುವಂತಿಲ್ಲ. ಹೀಗೆ ಸಂಪ್ರದಾಯಗಳನ್ನು ಕಟ್ಟಿನಿಟ್ಟುಗೆ ಆಚರಿಸುತ್ತಾರೆ. ಗಾರುಡಿಗರು ಇತ್ತೀಚಿಗೆ ತಮ್ಮ ಮಹ್ಕಳಿಗೆ ಆಧುನಿಕ ರೀತಿಯಲ್ಲಿ ಹೆಸರನ್ನಿಟ್ಟಿರೂ, ದೇವರುಗಳ ಹೆಸರು ಮತ್ತು ಸಾಂಪ್ರದಾಯಿಕ ಹೆಸರುಗಳನ್ನು ಇಡುವುದು ರೂಧಿಯಿದೆ. ರಾಮಲಿಂಗಪ್ಪ. ರಮೀಂದ್ರ. ಗಂಗಪ್ಪ, ರಾಮಚಂದ್ರಪ್ಪ, ಗೋಪಾಲಪ್ಪ, ಶ್ರೀಷ್ಠಿಪ್ಪ, ಯೆಂಟಪರಮಣ, ನಾರಾಯಣಪ್ಪ, ಸುಪ್ರಭಾಪ್ಪ, ಲಲಿತಮ್ಮ ಚಂದ್ರಮ್ಮ ರಾಜಮ್ಮ, ಪಾವತಮ್ಮ ರಾಮಕ್ಷ, ಗಂಗಮ್ಮ ಗೌರಮ್ಮ ಪರಮ್ಮ ಮೂದಲಾದ ಹೆಸರುಗಳನ್ನು ಇಟ್ಟಿಕೊಳ್ಳುತ್ತಾರೆ. ಗಾರುಡಿಗರಲ್ಲಿ ಯೆಂಕಟರಮಣ, ಗೋಣಾಲಕ್ಷ್ಮಯ್ಯದು, ಸರಜಪ್ಪನಾಯಕ, ಬಿಸೋಗೌಡ, ಬಲ್ಳಾಳರಾಯ, ಶ್ರೀವಾರಸಾರಣಿಪ್ಪ, ಬಾಕ್ಕುತೆಗಿಯಾಪದ, ವ್ರೋಸಕೆಪದ, ಸ್ತುತಿ (ಪ್ರೋಗದು)ಮುಂತಾಗಿ ನೂರಾರು ಪ್ರಾಟಗಳ ಸಾಹಿತ್ಯ ಲಭ್ಯವಾಗುತ್ತದೆ. ಇವರ ಬುರು ಕಥೆಗಳು ಆಕವಕವಾಗಿದ್ದು ಗಾರುಡಿಗರ ಸಂಸ್ಕೃತಿಯ ಮೂಲಸ್ವರೂಪವನ್ನು ಅಥವ ಮಾಡಿಕೊಳ್ಳಲು ಸಹಾಯಕವಾಗುತ್ತವೆ. ಗಂಟಿಗಟ್ಟಲೆ ಈ ಜನರಲ್ಲಿ ಗಂಡಸರು ಪುಂಗಿ (ಸೋರ್ಕಾಯಿ ಬುರು)ಉಳಿದಿದರೆ, ಮಹಿಳೆಯರು ಸುದೀರ್ಘವಾಗಿ ಹಾಡುತ್ತಾರೆ. ಹೆಂಗಸರ ಹಾಡುವಿಕೆಗೆ ಬುರು ನಾದಮೇ ಮೂಲ ಪ್ರೇರಣೆ. ಹೆನ್ನು ಮಹ್ಕಳು ಮೈನೆರೆಡಾಗಿ, ಮದುವೆ ಸಂಧರ್ಭದಲ್ಲಿ, ಜಾತ್ರೆಗಳಲ್ಲಿ, ಬೇಸಾಯದ ಸಂಧರ್ಭದಲ್ಲಿ, ಭಿಕ್ಷ್ಯಾಯಾಪನೆ ಮಾಡುವಾಗ ಹೆಂಗಸರು ಹಾಡುತ್ತಾರೆ.

ಸರ್ವಜ್ಞನಾಯಿನು ಮಹಾವೀರನಾಗಿದ್ದು ಸೂಕ್ತೇಯ ಬಣ್ಣಕ್ಕೆ ಮರುಳಾಗಿ ದಂಡಿಗೆ ತಲೆಕೊಟ್ಟು ದುರಂತಕ್ಷೋಳಗಾದುದನ್ನು 'ಸರ್ವಜ್ಞನಾಯ' ಹಾಡಿನಿಂದ ತಿಳಿಯಬಹುದು.

ಬಂಗಾರದಂಥ ಗುಣದನ್ನು ಇವ ಕೇಳಿರಣ್ಣ
ಬಂಗಾರದಂಥ ಗುಣದನ್ನು ಸರುಜಪ್ಪ ನಾಯ್ಯ//
ಭಂಡಾರಿ ಏರಿ ಮೇಲೆ ಬಂದ ಸರುಜಪ್ಪ ನಾಯ್ಯ
ವೀರ ಸರುಜಪ್ಪ ನಾಯ್ಯ
ವೀರಾರು ಬಂದು ಕುಂತವೈ ಮಾತನಾಡು ದೊರೆಯೆ
ದೊರೆಯಾರು ಬಂದು ಕುಂತವೈ ವೀರಾದಿ ವೀರ//

ಯಾರೂ ನಿನ್ನಂಥೋರಿಲ್ಲಲೇಳ್ಣ ರಾಕ್ಷಾದ ಮೇಲೆ//
ಹೆಣ್ಣನ ಸಂಮಂದ ಮಾಡಿ, ಕುದುರೇಯ ಏರಿಕೊಂಡು
ಹೆಣ್ಣಿದ ಕೇಳಿ ಕಟ್ಟಿಲ್ಲ್ಯಾ, ಸರುಜಪ್ಪ ನಾಯ್ಯ
ದಂಡಿಗೆ ತಲೆಯ ಕೊಟ್ಟಿಲ್ಲ್ಯಾ ವೀರಾದಿ ವೀರ//
ಉಂದು ಮುಂದೆ ಹೂಳಿನ ತೋಟ, ಮನೆ ಮುಂದೆ ಮಲ್ಲಿನೊಟ
ಹೂವನ್ನು ಮುಡಿಸಿಕೊಂಡು, ಸೂಕ್ತೇಯ ಕರೆಸಿಕೊಂಡು
ದೇವರಗುಡಿಗೆ ಹೊರುಟಾನು ಸರುಜಪ್ಪನಾಯ್ಯ
ದೇವರ ಗುಡಿಗೆ ಹೊರುಟಾನು ವೀರಾದಿ ವೀರ//
ದೇವರ ಗುಡಿಗೆ ಹೊಗಿ ಹೊರ ಹೊರಸೆ ಚೇಡಿಕೊಂಡು
ಚೇಟಿ ಸವ್ಯಾರಿ ಹೊರುಟಿಲ್ಲ್ಯಾ ಸರುಜಪ್ಪನಾಯಕ
ಚೇಟಿ ಸವ್ಯಾರಿ ಹೊರುಟಿಲ್ಲ್ಯಾ ದೀರಾದಿ ಧೀರ//
ಅರಪಾಪು ಅಕ್ಕಿ ಹಾಕಿ, ಹಾಲು ಅನ್ನವ ಮಾಡಿ,
ಚೆಂಕ ಬೆಲ್ಲಾಪು ತರಿಸಿ, ಉಂರಂತ ಉಣಿಕ್ಕೆ ನೀಡಾಳೇ
ಮಾಯಕಾತಿ ಮುಂಡೇ
ಉಂರಂತ ಉಣಿಕೆ ನೀಡಾಳೇ ಸುಪುನಾತಿ ಮುಂಡೇ//

ಕೈವಾರ ನಾರುಣಪ್ಪ ಕೊಟ್ಟೇಪಲ್ಲಿಯಲ್ಲಿ ಜನ್ಮತಾಳಿ ಹೆಂಡತಿ ಮಾತನ್ನು ಅಲಕ್ಕಿಸಿ, ಜನಿವಾರ

ಧರಿಸಿ ತಾಮುದ ಚೋಂಬನ್ನಿಡಿದು ರಾಜ್ಯದಲ್ಲಿ ಭಿಕ್ಷೆಮಾಡಿ, ದಾನ ಧರ್ಮಕ್ಕೂ ಕೈವಾರದಲ್ಲಿ
ನಿತ್ಯ ಪೂರ್ಣೇಗೆದನ್ನು ಇವರು ಸುಶ್ರವಾಗಿ ಹಾಡುತ್ತಾರೆ.

ಕೈವಾರು ನಾರುಣಪ್ಪ ಬಂಗಾರಿ ಕುಸುಮಾಯಪ್ಪ //ಕೈ//
ಜಂಬು ಬಿರಿಕೆ ಜಂಜಮೇಸಿ ಲಿಂಗದಾರುಂ ಪಾರುವೇಸಿ
ಜಂಬು ಬಿರಿಕೆ ಜಂಜಮೇಸಿ ಲಿಂಗದಾರುಂ ಪಾರುವೇಸಿ
ನಿಂದುಸ್ತಾಮಾದಿಲೇನ ನಿತ್ಯ ಪೂರ್ಜ ಕೋರಿತಿವಪ್ಪ //ಕೈ//
ಅಲಿಮಾಟವೀನುಲೇಕ, ಅಲುಗಿ ಪ್ರೋಯ್ಯ ಮರಮು ಸೇರಿ
ಅಲಿಮಾಟವೀನುಲೇಕ. ಅಲುಗಿ ಪ್ರೋಯ್ಯ ಮರಮು ಸೇರಿ
ನಿಂದುಸ್ತಾಮಾದಿಲೇನ ನಿತ್ಯ ಪೂರ್ಜ ಕೋರಿತಿವಪ್ಪ //ಕೈ//
ರಾಗಿಸೆಂಬೋ ಸೇತಾ ಪಟ್ಟೀ, ರಾಜ್ಯಮಂತಾ ಭಿಕ್ಷೆಮೆತ್ತೀ
ರಾಗಿಸೆಂಬೋ ಸೇತಾಪಟ್ಟೀ, ರಾಜ್ಯಮಂತಾ ಭಿಕ್ಷೆಮೆತ್ತೀ
ದಾನ ಧರ್ಮಾಲು ಸೇಸಿ ದಾಸುಡ್ಯೆಯಿ ನಿಲಿಸ್ತಿವಪ್ಪ //ಕೈ//
ಒಲ್ಲೆಲ್ಲ ಕಾಬೂತಿ ಪ್ರಾಸಿ, ಕಾಯಿಬಟ್ಟೀ ಏಸುಕೋನಿ
ಒಲ್ಲೆಲ್ಲ ಕಾಬೂತಿ ಪ್ರಾಸಿ, ಕಾಯಿಬಟ್ಟೀ ಏಸುಕೋನಿ
ನಿಂದುಸ್ತಾಮಾದಿಲೇನ ನಿತ್ಯಪೂರ್ಜ ಕೋರಿತಿವಪ್ಪ //ಕೈ//
ಪ್ರಟ್ಟಿಂದಿ ಕೊಟ್ಟೆಪಲ್ಲಿ, ಪರಿಗಂದಿ ಕೈವಾರಮು
ಪ್ರಟ್ಟಿಂದಿ ಕೊಟ್ಟೆಪಲ್ಲಿ, ಪರಿಗಂದಿ ಕೈವಾರಮು
ನಿಂದುಸ್ತಾಮಾದಿಲೇನ ನಿತ್ಯಪೂರ್ಜ ಕೋರಿತಿವಪ್ಪ //ಕೈ//

ಸಾಮಾನ್ಯವಾಗಿ ಪುರುಷರು ಬುರ್ತ ಉದುಪುದರ ಜೋತಿಗೆ ಸ್ತುತಿ (ಪೂರ್ಜ)ಗಳನ್ನು
ಹೇಳುತ್ತಾರೆ.¹⁴ ಮಹಿಳೆಯಾಬ್ಧಿಗ್ರಂಥಿ ಅಂತಿಮದಲ್ಲಿ 'ಓ' ಎಂದು ದನಿಗೂಡಿಸುತ್ತಾಳೆ.

ಆ ಆ ಆ ಇದ್ದ್ಯಮಸ್ತ.....ಓ
ಗೌಡಲ್ಲಿ ಕುಳಿತವನು ಗೌಡನೇಸಿಸುವನು.....ಓ
ಗೌಡಲ್ಲಿ ಯೆಂಕ್ಕೆಮೇಗೌಡ ಕೇತಿದ್ವಳಿವನು.....ಓ
ಮುಂಗಾರು ಮಳೆಹುಯ್ಯ ಮೂರಿಗಾಳು ತುಂಬಿಓ
ಹಿಂಗಾರೆ ನೇಗಿಲಿನ ಎರಡೆತ್ತು ಜೋಡಿ.....
ಬಂಗಾರು ಸೆಳ್ಳಿಯಲಿ ಚೋಪ್ಪೆಯ ಮಾಡಿ
ಸಕಲ ರಾಗಿ ಜೋಳ ಧಾನ್ಯಗಳಿಂದ.....
ಹಳೆಯ ಮೇಣಿನ ಕವ್ಯ ಮಂಂಗಳು.....
ಮೇಲಾದ ಅರಿಣಿ ಕಲವು ಗೌಸುಗಳ.....

ಕಾಲಕಾಲಗಳಿಂದ ಬೆಳೆದ ಪ್ರೇರಣಳ.....
 ಹರಿಸೇವೆಯಲಿ ಕೇರ್ತ ಹಜ ಧರುವಿದಿಂದ.....
 ಮಾಡುವರು ಗೊಧನ ಭೂ ದಾನಗಳನು.....
 ನೀಡುವರು ಸಕಲರಿಗೆ ಅನ್ನ ದಾನವನು.....
 ಮಾಡ ಪಂಕಚನ್ನು ಪ್ರಚೆಯ ಮಾಲಕನು.....
 ಚೌಡಮೈ ಗಭ್ರದಲ್ಲಿ ಜನಿಸಿದುಂಥ
ಆವರು.....
 ಕಡುಗಳೊಳ್ಳಿಯ ಗ್ರಾಮದಲ್ಲಿರುವ.....
 ಡಗ್ನಾಫ್ರಾನ್ ಮಗ ರಾಮಕೃಷ್ಣಪ್ಪ ಅನೇನ್ನಿಂದಂಗೆ.....
 ಮೃಗಮುನ ಮೃಗಮುಲು ನಡುಗುನು.....
 ತಗಡುಗಳನ ಪಟ್ಟಿ ಶ್ವಾಸಿ ತಗಡರಾರನು.....
 ಮಗವಾಡ ವಟ್ಟಿ ಮಗವಾಡ ಆಡಿತೇ.....
 ಕುವನೇ ಮಗವಾಡು, ಮಗವುತ್ತಾರ ಮಾನಸಿ ದೃಷ್ಟಿ ಅಂತ ಚಪ್ಪನಿ.....
 ಚಪ್ಪನ್ನಾಯ ದೇಶಾಲ.....
 ಇದೆ.....ಅನೇನ್ನಿವರಿಗೆ ಪ್ರೋಗ್ರಾಮ
 ಬುಡಕಬ್ಲ್ಯಾಬ್ಲ್ಯಾ ಅನಿಸಿಂಹೆನ್ನಿನಿ.....
 ಬುಡಕಬ್ಲ್ಯಾ ಅಂತ.....
 ಮನೆ ಮನೆನುವಂದು ಮಹಾನುಭಾವ.....

ಇತ್ಯಾದಿಯಾಗಿ ಏದುರಾದ ವೃತ್ತಿಗಳ ಹೆಸರುಗಳನ್ನು ಕೇಳ, ಅವರ ಹೆಸರನ್ನಾಡಿದು ಹಾಡಿ
 ಹೊಗಳಿ ಕಾಣಿಕೆ ಪಡೆದು ಜೀವಿಸುತ್ತಾರೆ. ಇವರ ಬುದ್ರ ಕಂಫೆಗಳು ಕನಾಟಕದಲ್ಲಿ ಪ್ರಚಲಿತವಾಗಿರುವ
 ಭಾಗವಂತಿಕೆಗೆ ಸಂಮಾದಿಯಾಗಿ ಇರುವುದನ್ನು ಗುರುತಿಸಬಹುದು. ಭಾಗವಂತಿಕೆಯವರು ಬೀರವ,
 ಹನುಮ, ನರಸಿಂಹ, ಲಕ್ಷ್ಮೀದೇವಿ, ಯದುಗಿರಿ ಮಹಾತ್ಮೆ, ತಿರುಪತಿ ತಿಮ್ಮಪ್ಪ, ನಾರಾಯಣ
 ಲಕ್ಷ್ಮೀದೇವಿಯನ್ನು ಕುರಿತು ಹಾಡಿದರೆ, ಗಾರುಡಿಗರು ಯಂಕಿರಮಣ, ಗೋಪಾಲಕೃಷ್ಣನ್ನು,
 ಸಂಜಿವನಾಯಕ, ಬಿಸೋಽಿಡ, ಬಲಾಳರಾಯ, ಕೃಷ್ಣರಾಜಾಪ್ಪ ಇತ್ಯಾದಿಯಾಗಿ ಹಾಡುತ್ತಾರೆ.
 ಇವರ ಹಾಡುಗಳನ್ನು ಸಂಗೀತದ ದೃಷ್ಟಿಯಿಂದ ಅಭ್ಯಾಸ ಮಾಡಿದರೆ ಹಲವಾರು ಹೊಸಮಟ್ಟಿಗಳು
 ದೊರಕುತ್ತವೆ. ಎಲ್ಲಿಂದ ಎಲ್ಲಿಯವರಿಗೆ ಹೋದರೂ ಕೆಲವು ಧಾರ್ಗಿಗಳು ಮಾತ್ರ ಒಂದೇ ಆಗಿರುತ್ತವೆ.
 ಇವರ ತೆಲುಗ್ನುದ್ದೀ ಭಾಷಾ ವಿಜ್ಞಾನದ ದೃಷ್ಟಿಯಿಂದ ಕುತ್ತಿಹಲ ಅಧ್ಯಯನಮಾಡುತ್ತದೆ. ಕ್ಷೇತ್ರಹಾಯಿದ
 ಸಂದರ್ಭದಲ್ಲಿ ಗೂಕುಂಟೆಯ ಜಯ್ಯಮ್ಮೆ ಎಂಬುವರು 'ತಿರುಮ್ಮಂಡ ತಿನ್ನೊರ್ನು ಹಿಡೊರ್ನಂಡ
 ಕೇಂದ್ರಿ' ಆಂದಂಗೆ ನಮ್ಮೊರು ಸರಿಯಿಲ್ಲ ಸಾಮೀ 'ಅಮ್ಮ ಪೆಟ್ಟಂದಿ ಆಡಗನೇ ಪ್ರೋಯ'
 ಅಂತ ಕೆಲವು ಗಾದೆಗಳನ್ನು ಬಳಸಿ ಮಾತನಾಡಿದರು. ಇದರಿಂದ ಕನ್ನಡ, ತೆಲುಗು ಗಾದೆಗಳನ್ನು

ಬಳ್ಳವರಾಗಿದ್ದಾರೆ.

ಗಾರುಡಿಗರಲ್ಲಿ ಪಶುವೈದ್ಯದ ಪರಿಣಾತರಿದ್ವಾರೆ. ಆದು, ಹುರಿ, ದನಗಳನ್ನು ಸಾಕುವುದರಿಂದ ಹಾಗೂ ಕಾಡಿನಲ್ಲಿ ಸುತ್ತಾಡುವುದರಿಂದ ಗಿಡಮೂಲಿಕೆಗಳನ್ನು ಕಂಡುಹೊಂದಿದ್ದಾರೆ. ಮನುಷ್ಯರ ಕಾಯಿಲೇಗಳಿಗೂ ಉತ್ತಮ ಜೀವಧಿ ನೀಡುವುದನ್ನು ಗಾರುಡಿ ವೈದ್ಯರು ಬಳ್ಳಾರು. ಶಾಸ್ತ್ರ ಹೇಳುವುದು, ಬಾಲಗ್ರಹ, ಯಂತ್ರಕಟ್ಟಪುದು, ಗಾಳಿಗಾವಣ್ಣ ಬಿಡಿಸುವುದು, ನಾಟವೈದ್ಯವನ್ನೇ ಉಪವ್ಯತ್ಯಿಯಾಗಿ ಮೂಡಿಕೊಂಡಿರುವ ಗಾರುಡಿಗು ಸಾಕಷ್ಟು ಸಂಖ್ಯೀಯಲ್ಲಿದ್ದಾರೆ. ಇವರಲ್ಲಿ ಉಂಟಾಗುವುದು ಬಿಟ್ಟು ಮಾರ್ಗಾನಗಿಟ್ಟಲೇ ಉರುಬಾರುಗಳ ಮೇಲೆ ಸುತ್ತಾಟ ಮಾಡಿಕೊಂಡು ತಮಗೆ ತಿಳಿದಿರುವ ನಾಟಿ ವೈದ್ಯದ ಮೂಲಕ ಜೀವನಯಾವನೆ ಮಾಡುವವರೂ ಇದ್ದಾರೆ. ವಿಪುಲವಾದ ಗಿಡಮೂಲಿಕೆ ಸಾಮಗ್ರೀಯನ್ನು ಹೊಂದಿರುವ ಇವರ ವೈದ್ಯ ಕೂಟಕಟಕ ಜನಪಡ ವೈದ್ಯಕ್ಕೆ ಅರ್ಥಮಾಲ್ಯವಾದ ಹೊಡಗಿಯಾಗುವುದರಲ್ಲಿ ಸುಂದರವಿಲ್ಲ.

ಗಾರುಡಿಗರ ಜಾನಪದವನ್ನು ಸಂಗ್ರಹಿಸುವುದು ಬಹಳ ಕಷ್ಟಕರವಾದ ಕೆಲಸ. ಸಂಗ್ರಹಕ ಗಾರುಡಿಗರ ಗುಡಿಸಲಿಗೆ ಹೋದಾಗ ಟೇಪ್‌ರೇಕಾಡರ್‌ ಇದ್ದರೆ ಜನರನ್ನು ಸುಲಭವಾಗಿ ತಕ್ಷಿಸಬಹುದು. ಅದರಿಂದ ವಕ್ಷೀನಿನ ಧ್ವನಿಯನ್ನು ರೇಕಾಡ್‌ ಮೂಡಿಕೊಂಡು ಅದನ್ನು ಅಲ್ಲಿಯೇ ಅವರಿಗೆ ಕೇಳಿಸಿದರೆ ಪರಮಾನಂದವಾಗುತ್ತದೆ. ತಮ್ಮ ಧರ್ಮದ ಗುಟ್ಟನ್ನು ಚೇರೆಯವರಿಗೆ ಸುಲಭವಾಗಿ ಪರಿಚಯಿಸುವುದು ಬುದ್ಧಿವಂತಿಕೆಯಲ್ಲವೆಂದು ಅವರು ಭಾವಿಸುತ್ತಾರೆ. ಕೆಲವು ಸಲ ಸಂಗ್ರಹಕ ಕೇಳಿದ ವಿಷಯಕ್ಕೆ ಸಂಬಂಧಿಸಿದಂತೆ ತಿಳಿದಿದ್ದರೂ ತಿಳಿದಿಲ್ಲವೆಂಬಂತೆ ನಟಕಿಸುವುದೂ ಉಂಟು. ಸಂಗ್ರಹಕನನ್ನು ದಾರಿ ತಪ್ಪಿಸುವ ಸಂದರ್ಭವಿರುತ್ತದೆ. ಈ ವಿಚಾರದಲ್ಲಿ ಸಂಗ್ರಹಕ ಎಳ್ಳಿರವಾಗಿರಬೇಕಾಗುತ್ತದೆ. ಗಾರುಡಿಗರಲ್ಲಿ ಜಾನಪದ ಸಂಗ್ರಹ ಕಾಯ್ದ ಕರಣವಾದರೂ ಶ್ರಮ ಪಟ್ಟಲ್ಲಿ ಅಪ್ರಾವರ್ವಾದ ಸಾಹಿತ್ಯ ಲಭ್ಯವಾಗುತ್ತದೆ, ಇವರಿಗೆ ವಿಶ್ವವಾದ ಯಾವ ಹಬ್ಬವೂ ಇಲ್ಲ. ಅವರು ಉಳಿದ ಜನರೆಲ್ಲರೂ ಅರ್ಚಿಸುವಂತೆಯೇ ಯುಗಾದಿ, ದೀಪಾವಳಿ, ಶಿವರಾತ್ರಿ, ನಾಗರಹಬ್ಬಿ, ಪಕ್ಕ, ಬಸವಣ್ಣನ ಹಬ್ಬ, ಗಂಗಮುಣದ ಹಬ್ಬ, ಮಾರಿಹಬ್ಬಗಳನ್ನು ಅರ್ಚಿಸುತ್ತಾರೆ. ಈ ಹಬ್ಬಗಳಲ್ಲಿ ಅವರು ಸ್ವಾನ ಮಾಡಿ ಮಡಿಬಟ್ಟೆಗಳನ್ನು ಧರಿಸಿ ದೇವರಿಗೆ ಹಣ್ಣುಕಾಯಿ ಒಡೆದು ಪೂಜಿಸುತ್ತಾರೆ. ತಮ್ಮ ಕೃಳಾದ ಅಡುಗೆ ಮಾಡಿ ದೇವರಿಗೆ ಎಡೆ ಇಟ್ಟು ಉಂಟ ಮಾಡುತ್ತಾರೆ.¹⁵

ಗಾರುಡಿಗರಲ್ಲಿ ಹೆಣ್ಣು ಗಭಿರಣಯಾದಾಗ ಸುಮಾರು ಏಳನೆಯ ತಿಂಗಳಲ್ಲಿ ಬಸುರಿ ಹೆಂಗಸನ್ನು ತೋರುಹುನಿಗೆ ಕರೆತರುತ್ತಾರೆ. ಕರೆ ತರುವಾಗ 'ಮುಡಿಲಕ್ಕೆ' ಹುಯ್ಯು ಆಶೀರ್ವದಿಸುತ್ತಾರೆ. ವಿಶೇಷವಾದ ಆರ್ಥಿಕ ವಿನ್ಯಾಸ ಕಂಡುಬರುವುದಿಲ್ಲ, ಮಗುವಿನ ಜನನ ನಂತರ ಪ್ರತಿನಿತ್ಯ ತಿಂಗಳವರಿಗೆ ಬಿಸಿನಿರು ಹುಯ್ಯುತ್ತಾರೆ. ಮಗುವಿಗೆ ಧ್ವನಿ ಬೋಟ್ಟು ಇಡುತ್ತಾರೆ. ಕೃಳಾಲುಗಳಿಗೆ ಕರಿದಾರ ಕಟ್ಟುತ್ತಾರೆ. ವಯಸ್ಸಾದ ಮಹಿಳೆಯ ನೇತ್ಯತ್ವದಲ್ಲಿ ಹೆಂಗೆ ನಡೆಯುತ್ತದೆ. ಬಾಣಾಂತಿಗೆ ಮೂರು ದಿನಗಳವರಿಗೆ ಅನ್ನ ಹಾಗೂ ರುಚಿಗೆ ತಕ್ಷಣ ಉಪ್ಪು ಅಥವಾ ಮುದ್ದೆ ಮಣಿಸಿನಪ್ರಡಿ ಮತ್ತು ಉಪ್ಪನ್ನು ರುಚಿಗೆ ಬೇಕಾದಷ್ಟು ನೀಡುತ್ತಾರೆ. ತಲೆಗೆ ಹಾಗೂ ಸೊಂಟಕ್ಕೆ ಭದ್ರವಾಗಿ ಬಿಟ್ಟೆ ಕಟ್ಟುತ್ತಾರೆ. ೩,೨,೫,೧೧ ದಿನಗಳಲ್ಲಿ ವಮ್ಮಮಂಯ್ಯನನ್ನು ಕರೆಸಿ ಸೂಕ್ತ ತೆಗೆದು ಮಗುವಿಗೆ ಹೆಸರು ಕಟ್ಟುತ್ತಾರೆ. ಅಂದು ಅವರವರ ಶಕ್ತಾನುಕಾರವಾಗಿ ಸಿಹಿ ತಿಂಡಿಯನ್ನು ಹಂಚಿ ತಮ್ಮ ಬಂಧುಗಳಿಗೆ ಸಿಹಿ ಉಬ್ಬ ಹಾಕುತ್ತಾರೆ. ಮಗುವಿನ ನಡುವಿಗೆ ಸೋದರಮಾವ ದಾರ ಕಟ್ಟಿ ಹೆಸರನ್ನು ಹೇಳುವ ಸಂಪ್ರದಾಯವಿದೆ.

ಹೆನ್ನು ಶುತ್ತುವುತ್ತಿರುವುದಾಗ ಮನೆಯ ಬಳಗಡೆ ಪ್ರತ್ಯೇಕವಾಗಿ 'ಗುಡ್ಪ' ಹಾಕುತ್ತಾರೆ. ಗುಡ್ಪ ಹಾಕುವ ಕೆಲಸ ಸೋದರಮಾವ (ಮ್ಯಾನುಮಾಮ)ನ ಪಾಲಿನದಾಗಿರುತ್ತದೆ. ಸೋದರ ಮಾವ ಇಲ್ಲದವರು ಕಾವಾಡಿಗೋತ್ತದವರಿಗೆ ಮ್ಯಾನುಗೋತ್ತದವರೂ; ಮ್ಯಾನು ಗೋತ್ತದವರಿಗೆ ಕಾವಾಡಿ ಗೋತ್ತದವರೂ ಗುಡ್ಪನ್ನು ಹಾಕುತ್ತಾರೆ. ಈ ಗುಡ್ಪನ್ನು ಅತ್ತಿ, ಆಲ, ನೇರಳೆ ಸೊಪ್ಪಗಳಿಂದ ನಿಮಿಷಸುತ್ತಾರೆ. ಇ ದಿನಗಳಿಂದ ಇಂ ದಿನ ಅಥವಾ ತಿಂಗಳವರೆಗೂ ಈಕೆ ಗುಡ್ಪಿನಲ್ಲಿಯೇ ಇರಬೇಕು. ಹೀಗೆ ಹುಡುಗಿ ಶುತ್ತುವುತ್ತಿರುವುದಕ್ಕೆ ಇವರಲ್ಲಿ 'ಸೂತಕವಾದಲು ಎನ್ನುತ್ತಾರೆ. ಈ ಹುಡುಗಿಗೆ ಪ್ರತಿನಿತ್ಯ ಸ್ವಾನ ಮಾಡಿಸಿ ತೆಗೆಗೆ ಕವಿಗೆ ಭದ್ರವಾಗಿ ಬಟ್ಟಕಟ್ಟಿ, ಬೆಚ್ಚನೀಯ ಹೊದಪನ್ನು ಹೊಚ್ಚಿ ಮಲಗಿಸುತ್ತಾರೆ. ತಿಂಗಳವರೆಗೂ ಕಡಲೆ, ಬೆಳ್ಳ, ಕೊಬ್ಬರಿ, ಬೆಕ್ಕಿಯಿಂಡೆ, ಉದ್ದಿನಕಾಳು, ಒಳ್ಳಣಿ ಹೀಗೆ ಪ್ರಶ್ನಿಕರವಾದ ಉಂಟ ತಿಂಡಿಗಳನ್ನು ಕೊಡುತ್ತಾರೆ. ಸೂತಕ ತೆಗೆವ ದಿನದಂದು 'ಪ್ರಾಸಾಗೆ' ಪದಗಳನ್ನು ಹಾಡುತ್ತಾರೆ. ಸೂತಕವು ಆಯಾ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ.

ಇತ್ತೀಚಿನ ವರಣಗಳಲ್ಲಿ ಇತರ ಜಾತಿಗಳ ಪ್ರಭಾವದಿಂದಾಗಿ ಇವರಲ್ಲಿಯೂ ಸಂಕೀರ್ಣ ವಿವಾಹ ವಿಧಾನ ಬಳಕೆಗೆ ಬಂದಿದೆ. ಸಗೋತ್ರ ವಿವಾಹ ನಿರ್ವೇಧವಿದೆ. ಸಾಂಪ್ರದಾಯಿಕವಾಗಿ ನಿಶ್ಚಿತಾರ್ಥ, ಚಪ್ಪರ ಹಾಕುವ ಶಾಸ್ತ್ರ, ಮದಲಿಂಗನ ಶಾಸ್ತ್ರ, ಧಾರೆ, ಪ್ರಸ್ತು ಈ ಕ್ರಮದಲ್ಲಿ ನಡೆಯುತ್ತದೆ. ಏದು ಮಂದಿ ಮುತ್ತೆದೆಯರೊಡನೆ ಹೆಣ್ಣನ್ನು ನೋಡಲು ಹೋಗುತ್ತಾರೆ. ಹೆನ್ನು ಒಟ್ಟಿಗೆ ಆದರೆ 'ಹೂಮುಡಿಸುವ' ಶಾಸ್ತ್ರ ಮಾಡುತ್ತಾರೆ. ಅಂದೇ ಪ್ರಯೋಧಿತರಲ್ಲಿ ಹೋಗಿ ಶಾಸ್ತ್ರ ಕೇಳಿ ಶುಭ ದಿನದಂದು ವಿವಾಹದ ಲಿಂಗನ್ನು ಸಮಸಮ ಮಾಡಿಕೊಳ್ಳಲು ಒಪ್ಪುತ್ತಾರೆ. ಹಿಂದೆ ಗಂಡಿನ ಮನೆಯಲ್ಲೋ ಲಗ್ಗಿ ನಡೆಯಬೇಕೆಂಬ ನಿಯಮ ಇದಿತ್ತಾದರೂ, ಈಗ ಸಡಿಲಗೊಂಡಿದೆ. ಯಾರು ಅನುಕೂಲ ಸ್ತ್ರೀಯಲ್ಲಿರುತ್ತಾರೋ ಅವರ ಮನೆಯ ಹತ್ತಿರ ಅಥವಾ ಯಾವುದೇ ಒಂದು ದೇವಾಲಯದ ಒಳ ಮದುವೆ ಜರುಗುತ್ತದೆ. ಮದುವೆಯಲ್ಲಿ ಹೆಣ್ಣವರು ಗಂಡಿಗೆ, ಗಂಡಿನವರು ಹೆಣ್ಣಿಗೆ ಪರಸ್ಪರ ಕೊಡಬೇಕಾದ ಒಡವೆ, ಬಟ್ಟೆ ಇತ್ಯಾದಿ ಎಲ್ಲಾನ್ನು ಮಾಡಲೇ ತೀವ್ರಾನಿಸಿದ್ದಂತೆ ನೀಡಲಾಗುತ್ತದೆ. ಇವರ ಮದುವೆ ವಿಧಾನವನ್ನು ಅಭ್ಯಾಸ ಮಾಡಿದಾಗ ಬೇರೆ ಬೇರೆ ಜಾತಿಗಳಲ್ಲಿ ನಡೆಯುವ ವಿವಾಹ ಪದ್ಧತಿಯ ಪ್ರಭಾವವಿರುವುದು ಕಂಡು ಬರುತ್ತದೆ. ಒಕ್ಕಿಲಿಗರು, ಕುರುಬರು, ಕುಂಚಿಟಗರು, ರೆಡ್ಡಿಗಳು, ಗೆಲ್ಲಿರು ಮೊದಲಾದ ಜಾತಿಗಳಿಗೂ ಇವರಿಗೂ ಮದುವೆ ಸಂಪ್ರದಾಯದಲ್ಲಿ ಸಾಮೃತ್ಯೆಯಿದೆ. ಸಾಮಾನ್ಯವಾಗಿ ಮದುವೆ ಹೆಣ್ಣಿಗೆ ಮಿಂಚು, ಸುತ್ತು, ವಾಲೆ, ತಾಲಿ, ಮೇರೆಕೊಳ್ಳಬೇ, ಕಾಲುಂದುಗೆ ಮೊದಲಾದ ಆಭರಣಗಳನ್ನು ಇಡುತ್ತಾದರೂ, ತಾಯಿಮನೆಯಿಂದ 'ಉತ್ಸದ್ದೇವಿಯೋಪ್ತ' ಎಂಬ ಒಂದು ತಾಲಿಯನ್ನೂ, ಗಂಡಿನ ಮನೆಯಿಂದ ಸಾದಾ ಮಂಗಳಸೂತ್ರ' ತಾಲಿಯನ್ನೂ ಹಾಕುತ್ತಾರೆ. ಎರಡೂ ತಾಲಿಗಳನ್ನು ಪ್ರತ್ಯೇಕ ಕರಿಮನೇ, ಜೀಸು ಹೀಸುಗಳಿಂದನೆ ಹೂಡಿಸಿ ಕೊರಳಲ್ಲಿ ಧರಿಸಿರುತ್ತಾರೆ. ಆಭರಣಗಳಿಂಬ ಅವರವರ ಆರ್ಥಿಕ ಸ್ತ್ರೀಯ ಮೇಲೆ ಅವಲಂಬಿಸಿರುತ್ತದೆ. ವಧುದಕ್ಷಿಣೆ ಅಥವಾ ವರದಕ್ಷಿಣೆ ಮೊದಲು ಇರಲಿಲ್ಲವಾದರೂ ಇತ್ತೀಚಿಗೆ ಸಡಿಲವಾಗಿದೆ. ಹೆನ್ನು ಮಕ್ಕಳಿಗೆ ಆಸ್ತಿಸಬಹುದ್ದು ಇರುವುದಿಲ್ಲ. ಸಾಲಾವಳಿಯನ್ನು ಗಮನಿಸಿ ಹೆನ್ನು ಗಂಡುಗಳನ್ನು ಆಯ್ದು ಮಾಡುತ್ತಾರೆ. ಉದಾ:- 'ಕಾವಾಡಿ' ಗೋತ್ತದವರು 'ಸಾತ್ಯಾಡಿ' ಗೋತ್ತದವರೋದನೆ, 'ಮ್ಯಾನು' ಗೋತ್ತದವರು 'ಕಾವಾಡಿ' ಗೋತ್ತದವರೋದನೆ ಸಂಬಂಧ ಬೇಕೆಂಬಹುದು. 'ಸಾತ್ಯಾಡಿ' ಮತ್ತು

‘ಮ್ಯಾನು’ ಗೋತ್ತುದವರು ಸೋದರ ಸಂಬಂಧಿಗಳಾಗುವುದರಿಂದ ಇವರಲ್ಲಿ ‘ಕೊಡುವಳಿ’ ‘ತರುವಳಿ’ ಮಾಡುವಂತಿಲ್ಲ ಎಂಬ ನಂಬಿಕೆ ಇದೆ.

ಗಾರುಡಿಗರಲ್ಲಿ ಯಾರಾದರೂ ಸತ್ಯಗ್ರಹ ಕೆಳಕಂಡ ಕ್ರಮದಲ್ಲಿ ಶವಸಂಸ್ಕರ ಮಾಡುವುದು ಕ್ಷೇತ್ರ ಅಧ್ಯಯನದಿಂದ ತಿಳಿದು ಬಂದಿದೆ. ಹೀಗನ್ನು ಗುಡಿಸಲಿನಿಂದ ಹೊರಗಡೆ ಇಡುತ್ತಾರೆ. ಸತ್ಯವರ ಸಂಬಂಧಿಕರಿಗೆ ಸುದ್ದಿ ಕೊಸುತ್ತಾರೆ. ಶವವನ್ನು ಬಿಸಿನೀರಿನಿಂದ ಸ್ಥಾನ ಮಾಡಿಸಿ ಹೊಸಬಿಟ್ಟೆ ತೊಡಿಸುತ್ತಾರೆ. ಹಣೆಗೆ ವಿಭೂತಿ, ಕುಂಕುಮ ಇಟ್ಟಿ ಉಂಡುಗಡ್ಡಿ ಹಚ್ಚಿ, ದಣ್ಣುಕಾಯಿಗಳಿಂದ ಪೂಜೆಮಾಡುತ್ತಾರೆ. ಉದ್ದಾಂತ ಏರಡು ಬಿದಿರು ಬಂಬಿಗಳನ್ನಿಟ್ಟು, ಅದಕ್ಕೆ ಅಧ್ಯಲಾಗಿ ದಬ್ಬೀಗಳನ್ನು ಕಟ್ಟಿ ‘ಚಟ್ಟ’ ವನ್ನು ತಯಾರಿಸುತ್ತಾರೆ. ಕಾವಾಡಿ ಗೋತ್ತುದವರಲ್ಲಿ ಕೂರಿಸುವಂತೆ ಕುಜನ್ನು ಕಟ್ಟಿ ‘ಚಟ್ಟ’ ಸಿದ್ಧಗೊಳಿಸಿದರೆ ‘ಸಾತ್ವಾಡಿ’ ಹಾಗೂ ‘ಮ್ಯಾನು’ ಗೋತ್ತುದವರಲ್ಲಿ ಮಲಗಿಸಲು ಅನುಕೂಲವಾಗುವಂತೆ ಸಿದ್ಧಮಾಡುತ್ತಾರೆ. ಚಟ್ಟದ ಮೇಲೆ ಬಣಿಯಲ್ಲಾನ್ನು ಹಾಸಿ ಆದರ ಮೇಲೆ ಈಚಲ ಚಾಪೆ ಹಾಕಿ ಶವವನ್ನು ಚಟ್ಟಿದ ಮೇಲೆ ತಮ್ಮ ತಮ್ಮ ಸಂಪ್ರದಾಯಕ್ಷಣೆಗುಣವಾಗಿ ಹೂರಿಸಿ ಮಲಗಿಸಿ ಹೂವಿನಿಂದ ಅಲಂಕರಿಸಿ ಹಗ್ಗಿದಿಂದ ಚಟ್ಟಕ್ಕೆ ಬಿರಿಯಾಗಿ ಕಟ್ಟುತ್ತಾರೆ. ನಾಲ್ಕು ಮಂದಿ ಶವವನ್ನು ಹೊತ್ತುಹೊಂಡು ಸ್ವಾಂಜಿಕ್ಕೆ ಹೋಗುತ್ತಾರೆ. ಮಾದಲೇ ಉಂಟಿನ ಜನ ಹೋಗಿ ಸಮಾಧಿ ಮಾಡುವ ಸ್ಥಳದಲ್ಲಿ ಅಗಲವಾದ ಗುಂಡಿಯನ್ನು ಕಾವಾಡಿ ಗೋತ್ತುದವರಲ್ಲಿ ತೋಡುತ್ತಾರೆ. ಶವವನ್ನು ಹೊತ್ತು ತಂದು ಗುಂಡಿಯ ಸುತ್ತ ಮೂರು ಸಲ ಸುತ್ತಿಗೆ ಗುಂಡಿಯ ಪಕ್ಷದಲ್ಲಿ ಇಡುತ್ತಾರೆ. ಅಲ್ಲಿ ಮತ್ತೆ ಪೂಜೆ ಮಾಡಿ ಶವವನ್ನು ಸಂಪೂರ್ಣ ಬತ್ತಲೆಯಾಗಿ ಮಾಡಿ ಪೂರ್ವದಕ್ಕೆ ಮುಖ ಮಾಡಿ ಕೂಡಿಸಿ ಮಣ್ಣ ಮುಚ್ಚುತ್ತಾರೆ. ಇದನ್ನು ‘ಗುಡಪಾಡಿ’ ಎಂದು ಕರೆಯುತ್ತಾರೆ. ಆದರೆ ‘ಮ್ಯಾನುಪಾಡಿ’ (ಮ್ಯಾನು) ಗೋತ್ತುದವರಲ್ಲಿ ದಕ್ಷಿಣಕ್ಕೆ ತಲೆ ಹಾಗು ಉತ್ತರಕ್ಕೆ ಕಾಲನ್ನು ಮಾಡಿ ಸೌದೆ ಮೇಲಿಟ್ಟು ಸುಡುತ್ತಾರೆ. ಅಲ್ಲಿಗೆ ಬಂದ ಬಂಧು ಜನರೆಲ್ಲರೂ ಶವದ ಮೇಲೆ ಬಂದೊಂದು ಹಿಡಿ ಮಣ್ಣನ್ನು ಒಂದೊಂದು ತುಂಡು ಕಟ್ಟಿಗೆಯನ್ನು ಹಾಕುತ್ತಾರೆ. ನಂತರ ಸಲಿಕೆ (ಗುದ್ದಲಿ)ಯಿಂದ ಶವದ ಗುಂಡಿಯನ್ನು ಸಂಪೂರ್ಣ ಮುಚ್ಚುತ್ತಾರೆ. ಅಲ್ಲಿಗೆ ಬಂದ ಜನರೆಲ್ಲ ಗಂಗೆಯಲ್ಲಿ ಕ್ಷೇತ್ರಾಲು ಮುಖ ತೋಳಿದು, ಹತ್ತಿರದಲ್ಲಿನ ಮರಪೂರಂದರ ನೆರಳಲ್ಲಿ ಕೂರುತ್ತಾರೆ. ಎಲ್ಲಿಗೂ ವೀಳೆಯದಲ್ಲಿ ಅಡಿಕೆಗಳನ್ನು ಹಂಚುತ್ತಾರೆ. ಸಂಬಂಧಿಕರು ವಿಧವೆಗೆ ಹೊಸ ಕೀರೆ ಕುಪ್ಪಸ ತೊಡಿಸಿ, ಕುಂಕುಮ ಇಟ್ಟಿ ಹೂ ಮುಡಿಸಿ ಹೊಸ ಬಳಿ ತೊಡಿಸಿ ಹೋಗುತ್ತಾರೆ. ನಂತರ ಹನ್ನೊಂದನೆ ದಿನದಂದು ಬಳಿ ತೆಗೆಯುವ ಶಾಸ್ತ್ರ ಮಾಡುತ್ತಾರೆ. ಅಂದು ವಿಧವೆಯನ್ನು ಅನುಭವ ಇರುವರು ಸಮಾಧಿಯ ಬಳಿ ಕರೆಯೋಯ್ದು ಬಳಿ, ಕುಂಕುಮ, ತಾಲಿ ಕಾಲುಗುರ ಎಲ್ಲವನ್ನು ತೆಗೆಸಿ ಮನಗೆ ಕರೆತೆಯುತ್ತಾರೆ. ಅವರ ಶಕ್ತಾನುಸಾರವಾಗಿ ಬಂದ ನೆಂಟಿರಷ್ಟರಿಗೆಲ್ಲ ಉಂಟದ ಪರಾಮಾದಿರುತ್ತದೆ. ಗುದ್ದದ ಮೇಲೆ ಮಾಂಸ, ಹೆಂಡ (ಕಳ್ಳು) ಭಂಗಿಸೆವ್ಪು, ವಿವಿಧ ಬಗೆಯ ತಿಂಡಿ ತೀಥಂಗಳನ್ನು ಇಡುತ್ತಾರೆ. ಹದ್ದು ಕಾಗೆಗಳು ಬಂದು ಈ ತಿಂಡಿಗಳನ್ನು ಮುಟ್ಟಿರೆ ಆನನ ಜೀವಿತದ ಅವಧಿಯಲ್ಲಿ ದಾನ ಘಮಂಗಳನ್ನು ಮಾಡಿದ್ದ್ವೆ ಈಗ ನೇರವಾಗಿ ಮುಕ್ತ ಹೊಂದುತ್ತಾಗೆಂದೂ; ಹದ್ದು ಕಾಗೆಗಳು ಒಂದು ವೇಳೆ ಮುಟ್ಟದಿದ್ದಲ್ಲಿ ಅವನು ‘ಕರ್ಮೀ’ ಎಂದು ತಿಳಿದು ಸುಟ್ಟಿ ಬೂದಿಯೊಂದನೆ ತಿಂಡಿ ತೀಥಂಗಳನ್ನೇಲ್ಲ ಗಂಗೆ ಪಾಲು ಮಾಡುತ್ತಾರೆ.¹⁵

ವಿಶ್ವದಲ್ಲಿ ಪುರಾತನ ಕಾಲದಿಂದ ಇಂದಿನವರೆಗೂ ಪ್ರಕೃತಿಯಲ್ಲಿರುವ ಏವಿಧ ಶಕ್ತಿಗಳನ್ನು ಮಾನವ ತನ್ನ ಉಪಯೋಗಕ್ಕೆ ಬಳಸಿಕೊಳ್ಳುತ್ತಿದ್ದಾನೆ. ಕೇವಲ ಆಜಾಭಾವನೆಯಿಂದ ಪ್ರಕೃತಿಯನ್ನು ವಶಪಡಿಸಿಕೊಳ್ಳಲು ಮಾನವ ಅನುಸರಿಸಿದ ವಿಧಾನವನ್ನು 'ಮಾಟ' (Magic) ಎನ್ನಲಾಗುತ್ತದೆ. ವೈಭಾನಿಕ ಸಂಶೋಧನೆಗಳಿಂದ ಜಗತ್ತಿನ ಹಲವಾರು ರಹಸ್ಯಗಳು ತಿಳಿದ ಮೇಲೆ ಮಾನವ ಮಾಟಕ್ಕೆ ಕೊಡುತ್ತಿದ್ದ ಮಹಕ್ಕೆ ಕೆಂಪೆಯಾಗಿರುವುದಾದೂ ವಿಜ್ಞಾನ ಸೌಲಭ್ಯಗಳನ್ನು ಪಡೆಯಿರುವ ಬಿಡಕಣ್ಣಗಳು ಇಂದಿಗೂ ಮಾಟಕ್ಕೆ ಹೆಚ್ಚು ಮಹತ್ವವನ್ನು ಕೊಡುತ್ತವೆ. ಮಾಟದ ಬಗೆಗೆ ಅವರಿಗಿರುವ ನಂಬಿಕೆ ಅಭಿಪ್ರಾಯಾಗಿದೆ. ಅಲ್ಲಿಸ್ತೂ ನಂಬಿಕೆಯನ್ನು ಅವಿದ್ಯಾವಂತ ಜನಾಗಂ ಇಟ್ಟಿಕೊಂಡಿದ್ದಾರೂದರೂ, ವಿದ್ಯಾವಂತ ಹಾಡಲ್ಲಿ ಅದರ ಅಸ್ತಿತ್ವ ಕುರಿತವಾಗಿದೆ. ಇವರಲ್ಲಿ ಬೇಸಾಯ, ಬೇಕೆ, ಮಿನಗಾರಿಕೆಗಳಲ್ಲಿ ಹೆಚ್ಚಿನ ಫಲವನ್ನು ಪಡೆಯಲು, ಮಣಿ ಹಂತಿಸಲು, ಶ್ರೀರಿಂದು ಕುದುರಿಸಲು, ದುರದ್ರಷ್ಟವನ್ನು ತಡೆಸ್ತಿಲ್ಲ, ಕಾಯಿಲೆಗಳನ್ನು ದೂರವಿಡಲು, ಅಸ್ತಿಯನ್ನು ಸಂರಕ್ಷಿಸಲು ಮಾಟಗಳನ್ನು ಮಾಡುವುದುಂಟು. ತಾವೇ ಸ್ವತಃ ತಮಗೆ ಅಗತ್ಯವಾದ ಬಳ್ಳಿಯ ಹಾಗೂ ಕಟ್ಟಿ ಉದ್ದೇಶಗಳಾಗಿ ಮಾಟ ಮಾಡುತ್ತಾರೆ. ಇಂದಿಗೂ ಈ ಪದ್ಧತಿ ಪ್ರಚಲಿತವಾಗಿರುವುದಲ್ಲದೆ, ಬೇರೆಯವರಿಗೆ ಅಗತ್ಯವಾದ ಉದ್ದೇಶಗಳಾಗೂ ಮಾಟ ಮಾಡುತ್ತಾರೆ. ಅದಕ್ಕಾಗೆ ಮಾಡಿಸಿದವರಿಂದ ಇವರಿಗೆ ಸೂಕ್ತವಾದ ಸಂಭಾವನೆ ಸಿಗುತ್ತದೆ.

ಇಂದ್ರಜಾಲ, ಮಹೇಂದ್ರಚಾಲ, ಆಗ್ನಿಸ್ತಂಭ, ಜಲಸ್ತಂಭ, ವಾಯುಸ್ತಂಭ, ಉಂಟಾಟನಿ, ಧಾರ್ಕಿನಿ-ಮಂತ್ರಗಳನ್ನು ಬಳಸಿ ಮಂತ್ರ-ತಂತ್ರಗಳನ್ನಾಗಿ ಮಾಡುತ್ತಾರೆ. ಜೇಡಿ ಮಣಿನಿಂದ ಗೊಂಬೆಯಾಂದನ್ನು ತಯಾರಿಸಿ, ಹೊಸ ಒಟ್ಟೆಯನ್ನು ಒಕ್ಕಿ ನೀರಿನಲ್ಲಿ ಅದ್ದಿಗೊಂಬಿಗೆ ಹೊದಿಸುತ್ತಾರೆ. ಕರಿಬಳಿ, ಬಿಂಬಿಗಳನ್ನು ಅದರ ಕ್ರಿಗೆ ತೊಡಿಸಿ, ಹಂಸಿಗೆ ಕುಂಕುಮ ಬಳಿದು, ನಿಂಬೆಕಾಯಿಗಳನ್ನು ಮಂತ್ರಿಸಿ, ಮೂರು ಬಗೆಯ ಅನ್ವಯನ್ನು (ಕರಿಬಳಿ, ಕಿಂಡಿಪಳ್ಳಿ, ರಗತಕೊಳನ್ನು) ಮಾಡಿಸಿ ಎಡೆ ಹಾಕುತ್ತಾರೆ. ಕವ್ಯ ಹೋತವನ್ನು ಅಥವಾ ಕವ್ಯಹಂಡವನ್ನು ಬಲಿಕೊಟ್ಟಿ, ಉಂಡಗ್ಗಿ ಹಚ್ಚಿ ಕಾಯಿಹೊಡೆದು ಪೂರ್ವಿಮಾಡಿ, ಮಂತ್ರವನ್ನು ಹೇಳಿ ಎಡಗಾಲಲ್ಲಿ ಒಮ್ಮೆ ಮೂರು ಸಲ ಗೊಂಬೆ ಮೇಲೆ ಉಗಿದು ಹಿಂದಕ್ಕೆ ತಿರುಗಿ ನೋಡದೆ ಬಂದು ಬಿಡುತ್ತಾರೆ. ಇದು ಸಾಮಾನ್ಯವಾಗಿ ಹೆದರಿದವರಿಗೆ, ಭೂತ ಪ್ರೇತಗಳ ಕಾಟಕ್ಕೆ ಹಾಕುವ ಮಂತ್ರವಾಗಿರುತ್ತದೆ.¹⁶ ಒಂದು ವೇಳೆ ಮಕ್ಕಳ ಹೆದರಿದ್ದರೆ, ಒಳಿ ಜ್ಞರ ಬಂದಿದ್ದರೆ, "ಇಲುಕದೆಲುಕೆ, ಎಲ್ಲಿಂದ ಬಂದೆ, ಕಾಮುತಾಲಿಂದ ಬಂದೆ, ಭೀಮನ ಬಿಲಿಂದ ಬಂದೆ, ನಿಷ್ಣಾತೆ, ನಿಷ್ಣಾತೆ, ಅರಸಿಗಳೊಂಕ, ದೇವರಾಣ, ಬಣ್ಣಮಾಕಲಮ್ಮ ಕಂಕ್ರೆರನ ಪಾದಮಾನ, ಇಲಕ್ಷಣಿ, ಸೊಲಹಣಿ, ಇದ್ದೆ ಇಳಿಬೇಕು."¹⁷ ಎಂದು ಹೇಳಿ ಮಂತ್ರ ಹಾಕುತ್ತಾರೆ.

ಹಂಗಸರು ಹಾಗೂ ಗಂಡಸರು ಕೆಲವು ಯಕ್ಷಿಗೇ ವಿದ್ಯೇಗಳನ್ನು (ಪ್ರಾದಪಯ್ಯ)ಕಣ್ಣಿಟ್ಟು ಬಲ್ಲವರಾಗಿದ್ದಾರೆ. ಉದಾ:- ಕಣ್ಣಿಂದ ಗುಂಡನ್ನು ಕೆಂಪಿಗೆ ಕಾಯಿಸಿ, ಹಲ್ಲುಗಳ ಮೂಲಕ ಅದನ್ನು ತೆಗೆದು ಹಲ್ಲಿನ ಮೇಲೆ ಹಾಕಿದರೆ ಅದು ಹತ್ತಿಕೊಂಡು ಉರಿಯುತ್ತದೆ. ಅದೆ ಅವರ ಹಲ್ಲ, ನಾಲಿಗೆ, ತುಟಿಗಳ ಸುದುವುದಿಲ್ಲ. ಹಾಗೆಯೇ ಕಣ್ಣಿಂದ ಸರಪಿಯನ್ನು ಕೆಂಪಿಗೆ ಕಾಯಿಸಿ, ತಮ್ಮರೂಪ ಅಂಗೀಗಳ ಸಹಾಯದಿಂದ ತೆದುತ್ತಾರೂದರೂ ಅವರ ಕೀಗಳು ಸುದುವುದಿಲ್ಲ. ಒಂದು ಮರ್ಮನ್ ಮಡಕೆಯಲ್ಲಿ ನೂರೊಂದು ರಂಧ್ರಗಳನ್ನು ಮಾಡಿ, ಅದರ ತುಂಬ ನೀರು ನಿಲ್ಲುವಂತೆ

ಮಾಡುತ್ತಾರೆ. ಕಬ್ಬಿಣಿದ ಸರಳನ್ನು ಎದೆಯ ಸಹಾಯದಿಂದ ಬಗ್ಗೆಸುವುದು ಇತ್ಯಾದಿ ಯಶ್ಚೋಽಿದ್ಯೇ ವಿದ್ಯೇ ಈ ಜನಾಂಗಕ್ಕೆ ಹಿಂದಿನಿಂದಲೂ ಒಂದಿರುವ ಪರಂಬುದಾಗಿ ವಕ್ಷಪ್ರಾಣಿರ ಹೇಳಿಕೆ.¹⁸ ಮ್ಯಾಜಿಕ್ ಮಾಡುವವರಿಗೂ ಇವರಿಗೂ ಬಹಳ ವ್ಯಾತಾಸವಿದೆ. ಇವರು ಯಶ್ಚೋಽಿದ್ಯೇ (ಕಣ್ಣಟ್ಟು)ಮಾಡಲು ಮಂತ್ರಗಳನ್ನಲ್ಲದೆ ಬೇರಾವ ವಸ್ತುಗಳನ್ನೂ ಬಳಸುವುದಿಲ್ಲ. ಅದರೆ ಮ್ಯಾಜಿಕ್ ಮಾಡುವವರಿಗೆ 'ಮಂತ್ರದಂಡ' ಇರಬೇಕಾಗುತ್ತದೆ. ಮ್ಯಾಜಿಕ್ ಒಂದು ಕಲೆ ಆಗಿದ್ದು ಆದನ್ನು ಯಾರು ಬೇರಾದರೂ ಕಲಿತು ಪ್ರದರ್ಶಿಸಬಹುದು. ಅದರೆ ಯಶ್ಚೋಽಿದ್ಯೇ ವಿದ್ಯೇಯನ್ನು ನಮ್ಮು ಜನಾಂಗ ಬಿಟ್ಟು ಬೇರೆಯವರು ಕಲಿಯಲು ಸಾಧ್ಯವಿಲ್ಲ ಎಂಬುದಾಗಿ ವಕ್ಷುವಿನ ನಂಬಿಕೆಯಾಗಿದೆ. ಹೇಗಾಗಿ ಮ್ಯಾಜಿಕ್ ನವರಿಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎನ್ನುತ್ತಾರೆ. ಪುಂಗಿ (ಬುರ್ಗ)ನಾದದ ಮೂಲಕ ಹಾವುಗಳನ್ನು ಹಿಡಿಯುತ್ತಾರೆ.

ಕಾಯಿಲೆಗಳು ಬರಲು ಕೆಲವು ಅಲೊಕ ಶಕ್ತಿಗಳು ಕಾರಣ ಎಂಬ ನಂಬಿಕೆ ಇರುವುದರಿಂದ, ಇವರು ಮಾಡಿದ ಮೂಲಕ ಕೆಲವನ್ನು ಹೋಗಿಸಲು ಯಶ್ಚಿದರೆ, ಹಲವನ್ನು ಗಿಡಮೂಲಿಕೆಗಳಿಂದ ನಿವಾರಿಸಲು ಪ್ರಯತ್ನಿಸುತ್ತಾರೆ. ಬೇರೆಯಾದುವುದು ಹಾಗೂ ಪಶುಪಾಲನೆಯಿಂದಾಗಿ ಕಾಡಿನಲ್ಲಿನ ಆನೇಕ ನಾರುಬೇರುಗಳ, ಗಿಡಮೂಲಿಕೆಗಳ ಪರಿಚಯ ಇಟ್ಟಿಕೊಂಡಿದ್ದು, ಹಲವಾರು ಕಾಯಿಲೆಗಳಿಗೆ ವ್ಯಾಪ್ತಿ ನೀಡುವುದುಂಟು. ಹಾವು ಕಚ್ಚಿದವರಿಗೆ ಮೊದಲು ಆ ಭಾಗವನ್ನು ದಾರಾದಿಂದ ಕಟ್ಟಿ ಮಂತ್ರಹಾಕುತ್ತಾರೆ. ನಂತರ ಮೇಣಸಿನಕಾಯಿಯನ್ನು ತಿನಿಸುತ್ತಾರೆ. ಅಥವಾಗೆ ಕಾರವಾದರೆ ವಿಷ ಏರಿಲ್ಲವೆಂತಲೂ, ಒಂದುವೇಳೆ ಕಾರವಿಲ್ಲಿದ್ದಲ್ಲಿ ವಿಷ ಏರಿದೆ ಎಂದೂ ನಂಬಿತ್ತಾರೆ. ವಿಷ ಏರಿಯವುದು ತೀಳಿದು ಬಂದಲ್ಲಿ ಬೇರೊಂದನ್ನು ತಂದು ತೇಯ್ಯ ಅದರ ಕಷಾಯವನ್ನು ಕುಡಿಸಿ ವಾಂತಿ ಮಾಡಿಸುತ್ತಾರೆ. ಜಿಪ್‌ಫಿ ಗಿಡಮೂಲಿಕೆಗಳ ಹೆಸರನ್ನು ಹೇಳುವುದಿಲ್ಲ. ಹೇಳಿದರೆ ಆ ಜಿಪ್‌ಫಿ ಸತ್ಯ ಕಡಿಮೆಯಾಗುತ್ತದೆಂಬ ನಂಬಿಕೆ ಈ ವ್ಯಾಪ್ತಿರದಾಗಿದೆ.

ಗಾರುಡಿಗೆ ಜನಾಂಗದವರ ಆಖಾರ-ವಿಚಾರ, ಜೀವನ ವಿಧಾನಗಳ ಪಕ್ಷಿಸ್ಮೀಎಂಡವನ್ನು ಕೊಡುವ ಒಂದು ಕಿರು ಪ್ರಯತ್ನ ಇಡಾಗಿದೆ. ಆಕಾಡೆಮಿಯಂತಹ ಸಂಸ್ಥೆಗಳು ಇಂಥ ಬುದಕಟ್ಟಿಗಳ ಕಡೆ ಗಮನ ಹರಿಸಿದಲ್ಲಿ ಉತ್ಪನ್ಮ ಸಾಹಿತ್ಯರಾಶಿಯನ್ನು ಸಂಗ್ರಹಿಸಬಹುದಾದ ಸಾಧ್ಯತೆಗಳಿವೆ.

ಪಿಪ್ಯೋಗಳು

1. ಡಾ// ತೀ.ನಂ. ಶಂಕರನಾರಾಯಣ: ಕಾಡುಗೊಳಿಸಿದ ಸಂಪೂರ್ಣಾಯಗಳು ಮತ್ತು ನಂಬಿಕೆಗಳು (ರೇಲ್ಟಿ)ಪ್ರ.ಸಂ. 1
2. ಅದೇ ---"---ಪ್ರ.ಸಂ 2
3. ಅದೇ ---"---ಪ್ರ.ಸಂ.3
4. ಎ.ಸಿ. ಲಲಿತ: ಕಾಡು ಕುರುಬರ ಮತ್ತು ಜೀನುಕುರುಬರ ಸಂಸ್ಕೃತ. ಪ್ರ: 1993 ಪ್ರ.ಸಂ. 2
5. ಕನ್ನಡ ನಿಘಂಟು. ಮೂರನೇಯ ಸಂಪುಟ. ಪ್ರ.ಸಂ. ೨೪೮೩, ಮೊ.ಮು. ೧೯೯೯
6. ಸೂರ್ಯನಾಥ ಯ್ಯಾ. ಕಾಮತ್: ಕನ್ನಡಿಕ ರಾಜ್ಯ ಗ್ರಾಂಡ್‌ಸೆಟ್ಟಿಯರ್. ಭಾಗ-೧. 1984

7. ಗೋರು. ಚನ್ನಬಿಸಪ್ಪ: ಕೊಡುಪಿಕ ಜನಪದ ಕಲೆಗಳು. ಪ್ರಸಂ. 57
8. ಸೋಭಾನೆ ಶ್ರವ್ಯಾಗಾಡ: ಲಕ್ಷ್ಮಿಸಾಗರ, (ಮಂಡ್ಯಾಳಿ)ಮಾಂಡಪಪುರ ತಾಲ್ಲೂಕು.
9. ಮುನಿರಾಜು: ಗೂಕುಂಟೆ, ಮುಳಬಾಗಿಲು ತಾಲ್ಲೂಕು.
10. ಜಯರಾಮಪ್ಪ: ಯಿಡಹ್ಲೀ, ಬಂಗಾರಪೇಟೆ ತಾಲ್ಲೂಕು
11. ರಾಮಕೃಷ್ಣಪ್ಪ: ಗೂಕುಂಟೆ, ಮುಳಬಾಗಿಲು ತಾಲ್ಲೂಕು.
12. ಲಲಿತಮೃ ಪಾವಕಮೃ ಸಂಗಡಿಗರು: ಗೂಕುಂಟೆ, ಮುಳಬಾಗಿಲು ತಾಲ್ಲೂಕು.
13. ಅವರೇ _____
14. ರಾಮಕೃಷ್ಣಪ್ಪ, ರಾಡಮೃ ; ಗೂಕುಂಟೆ, ಮುಳಬಾಗಿಲು ತಾಲ್ಲೂಕು,
15. ರಾಮಲಿಂಗಪ್ಪ: ಮದನಪಲ್ಲಿ ಆಂಡ್ರ ಪ್ರದೇಶ.
16. ರಾಮಕೃಷ್ಣಪ್ಪ: ಗೂಕುಂಟೆ, ಮುಳಬಾಗಿಲು ತಾಲ್ಲೂಕು
17. ಪಾವಕಮೃ: ಯಿಡಹ್ಲೀ, ಬಂಗಾರಪೇಟೆ ತಾಲ್ಲೂಕು.
18. ರಾಜಮೃ: ಗೂಕುಂಟೆ, ಮುಳಬಾಗಿಲು ತಾಲ್ಲೂಕು.
19. ಬುರ್ಗ: ಪ್ರಂಗಿಯನ್ನು ಇವರು ಬುರ್ಗ ಎಂದು ಕರೆಯುತ್ತಾರೆ. ಇದನ್ನು ಸೋರೆಕಾಯಿಯಿಂದ ತಯಾರಿಸುವುದರಿಂದ 'ಸೋರ್ಯಾಯಿಬುರ್ಗ' ಎಂದೇ ಕರೆಯುತ್ತಾರೆ. ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿ ಸೋರ್ಯಾಯಿಬುರ್ಗ ಇರುತ್ತಾದರೂ; ಕೆಲವರು ಕಂಚೆ, ಹಾಗೂ ಬೆಳ್ಳಿಯಿಂದಲೂ ತಯಾರಿಸುವುದುಂಟು. ಅವರವರ ಆರ್ಥಿಕ ಸ್ಥಿತಿಗೆನುಗುಣವಾಗಿ ಬುರ್ಗ ತಯಾರಿಸಿಕೊಳ್ಳಬ ರೂಥಿಯಿದೆ.

ಹಿಂಣು ಅಂತರ್ಗತ

ಮಾಸ್ಟಿಕರು

ಲಕ್ಷ್ಯಪತಿ ಕೋಲಾರ

ಈ ನೇಲದ ಜಾಗಮ ಸಂಸ್ಕृತಿಯ ನೂರಾರು ಶಾಶೀಗಳಲ್ಲಿ ಒಂದಾಗಿರಬಹುದಾದ್ದು ಮಾಸ್ಟಿಕರ ಸಂಸ್ಕृತಿ. ನಾಲಗೆಯಿಂದ ನಾಲಗೆಗೆ ದಾಟಿಕೊಂಡು ಬಂದ ಈ ಸಂಸ್ಕृತಿಯೊಳಗಿನ ಸತ್ಯದ ಶಾಖೆ ಮತ್ತು ವಿವೇಕಗಳು ನಮ್ಮ ಸಂಕೀರ್ಣ ಸಂದರ್ಭದ ಸಾಂಸ್ಕृತಿಕ ಬಿಕ್ಷುಪೂರ್ವ ನೇರವಕ್ಕೆ ಸಿದ್ಧ ಉತ್ತರಗಳಾಗಿಬಲ್ಪವು.

ಪರಿಶ್ವ ಜಾತಿಗಳಾದ ಹೋಲೆಯ ಮತ್ತು ಮಾದಿಗರಲ್ಲಿನ ಒಂದು ಉಪಚಾತಿಯನ್ನಾಗಿ ‘ಮಾಸ್ಟಿಕ’ ಇಂಂಗಂನ್ನು ಗುರುತಿಸಲಾಗುತ್ತದೆ. ಅಂಥ ಮತ್ತು ಕೊರ್ಕಾಟಕದ ಬೇರೆ ಬೇರೆ ಭಾಗಗಳಲ್ಲಿ ಇವರನ್ನು ‘ಮಾಸ್ಟಿನ್’ ‘ಮಾಸ್ಟಿ’ ‘ಮುಲಮಾಸ್ಟಿ’ ಮತ್ತು ‘ಮಾಷಾಲೋಳ್ಜ್’ ಎಂಬುದಾಗಿಯೂ ಕರೆಯುವುದುಂಟು. ಕಿಂತೀಲ್ ನಿಫಂಟಿನ ಪ್ರಕಾರ ‘ಮಾಸ್ಟಿದು’ ಎಂದರೆ ಮಾವಟಿಗೆ ಎಂದರ್ಥ. ತೆಲುಗು ನಿಫಂಟಿಗಳ ಪ್ರಕಾರ ‘ಮಾಸ್ಟಿಡು’ ಎಂದರೆ ಪ್ರಸ್ತಿಪಟ್ಟಿ. ಶಾರ ಎಂದರ್ಥ. ಆದರೆ ಮಾಸ್ಟಿಕರ ಐತಿಹ್ಯಗಳ ಪ್ರಕಾರ ಹೂತು ಹೋಗಿದ್ದ ಕಂಚಿಯ ತೇರೆತೆ ಎಳೆದದ್ದರಿಂದ ಹನುಮಂತರಾವೆ ಎಂಬ ಪರಿಶ್ವ ಜಾತಿಯವರೊಬ್ಬರಿಗೆ ಗೊಲ್ಲರ ಯಂತ್ರಾತಿರಾಜ ಕೊಟ್ಟಿ ಬಿರುದು ‘ಮಹಾರೀಕ್’ ಎಂದು. ಈ ‘ಮಹಾರೀಕ್’ ಎಂಬ ಬಿರುದೆ ಮುಂದೆ ಒಳಕೆಯಲ್ಲಿ ‘ಮಾಸ್ಟಿ’ ಎಂದಾಯಿತೆಂಬುದು ಅವರ ವ್ಯಾಖ್ಯಾನ. ಮತ್ತೊಂದು ವ್ಯಾಖ್ಯಾನದ ಸಾಧ್ಯತೆ ಹೀಗಿದೆ: ‘ಮಾಸು’ ಎಂದರೆ ಗಭ್ರ ಕಸ ಎಂಬರ್ಥವಿದೆ. ಬೆಷ್ಟುಮುನಿ ಎಂಬುವವರ ಕರಳು ಕಲ್ಲಾಗಳ ಮಾಸಿನಲ್ಲಿ ಮಾದಿಗ ಮಾಸ್ಟಿಕರೂ, ಪಾರಾತಿಯ ಮುಟ್ಟಿ ಬಟ್ಟೆಯ ಮಾಸಿನಲ್ಲಿ ಹೋಲೆಯ ಮಾಸ್ಟಿಕರೂ ಹುಟ್ಟಿದ್ದೆಂಬ ಐತಿಹ್ಯಗಳ ಹಿನ್ನೆಲೆಯಲ್ಲಿ ಮಾಸಿನಿಂದ ಜನಿಸಿದವರು ಮಾಸ್ಟಿಗಳಾಗಿರಬಹುದಾದ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ. ಇದಕ್ಕೆ ಪೂರಕವಾಗಿ ಎಂಬಂತೆ ಮಾಸ್ಟಿಕರು ತಮ್ಮ ರಹಸ್ಯ ಭಾವಯೆಯಲ್ಲಿ ತಮ್ಮನ್ನು ಕರೆದುಕೊಳ್ಳುವುದು ಕೂಡ ‘ಮಾಷಾಲೋಳ್ಜ್’ ಎಂದೇ. (ಮಾಸು+ಮಾಸಲ+ಮಾಷಾಲ ಎಂದಾಗಿರಬಹುದು) ಆದರೊಂದಿಗೆ ಮಾಸ್ಟಿಕರು ವೃತ್ತಿಪರರಾಗಿ ಭಿಕ್ಷೆ ಬೇಡುವುದರಿಂದ ‘ಮುಷಿ’ (ಭಿಕ್ಷೆ)ವಲ್ತುವವರು ಮಾಸ್ಟಿಕರಂಬ ವಿಶ್ವೇಷಣೆಯೂ ಇದೆ. ಆದರೆ ಇದು ಕೇಳಜಾತಿಗಳನ್ನು ಕೇವಲ ಕೇಳಿಧಾಗಳಲ್ಲೇ ಪರಿಭಾವಿಸುವ ಒಂದು ಜಾತ್ಯಾಂಧ ಗ್ರಹಕೆಯವ್ಯೇ ಆಗಿದೆ.

ಇಲ್ಲಿ ವಿಶೇಷ ಸಂಗತಿಯೊಂದನ್ನು ಗಮನಿಸಬೇಕಿದೆ. ಹತ್ತಾರು ಜಾತಿಮಾತಗಳ ಜಗಟ್ಟಿಗಳು ಕುಸ್ತಿ ಆಖಾಡದಲ್ಲಿ ತಮ್ಮ ಬದುಕಿಗೇ ಸೆವೆದ್ದರೂ ತಮ್ಮ ಜನಾಂಗದ ಹೆಸರಿಗೇ ಕುಸ್ತಿಯ ‘ವೃತ್ತಿ ಅರ್ಥ’ವನ್ನು ಹಚ್ಚಿಕೊಳ್ಳಲಾಗಿಲ್ಲ. ಜಟಿಗಳಂತಹ ನಿರ್ದಿಷ್ಟ ಅಪವಾದ ಹೊರತುಪಡಿಸಿದರೆ. ಮಾವುತ ಕಸುಬಿನ ಸಂದರ್ಭದಲ್ಲಿಯೂ ಇದೇ ಮಾತನ್ನುಡಬಹುದಾಗಿದೆ. ಆದರೆ ಮಾಸ್ಟಿಕರ ಮಟ್ಟಿಗೆ ಈ ಪ್ರಥಾನ ವೃತ್ತಿಗಳಿರಡೂ ಜಾತಿನಾಮಸೂಚಕ ವೃತ್ತಿಗಳಾದದ್ದು ಮಾತ್ರ ಸೋಜಿಗೇ ಆಗಿದೆ.

ಪ್ರಾರ್ಥನೆ ಪೂರ್ವದ ಸಮಾಜದಲ್ಲಿ ಜಗಟ್ಟಿಗಳಾಗಿ, ವೈಲ್ಯಾನ್ ಚಮತ್ವಾರಗಳಿಗೆ ಹೆಸರಾಗಿ, ಆಸೆಗಳನ್ನು ನಡೆಸುವ ಮಾವುತರಾಗಿ, ಪಾಳಿಗಾರರು ಮತ್ತು ಮಾಂಡಲೀಕರ ಉಳಿಗಾದವರಾಗಿ,

ಮದಾರಿ ಸರಕ್ಕಿನ ಮೂಲಪುರುಷರಾಗಿ, ಇನ್ನಿತರ ಪರಿಶಿಷ್ಟ ಜಾತಿವರಗಳಲ್ಲಿ ಕಂಡುಬಿರದ ವ್ಯತ್ಯಿ ವಿಶೇಷಗಳ ಗೊರವಾದರಿಂದ ಪ್ರಾತ್ರುಗಾರಿ ಸಾಂಸ್ಕೃತಿಕ ಭವ್ಯತೆಯಲ್ಲಿ ಬಹುಕೀ ಬುದ್ಧವರು ಮಾಸ್ಕ್ರೋಕರು. ಧಾರ್ಮಿಕವಾಗಿಯೂ ಶಾಕ್ ಆರಾಧನೆ ಮತ್ತು ಪರಂಪರೆಯಲ್ಲಿ ಮಾಸ್ಕ್ರೋಕರದ್ದು ನಿಲಕ್ಷಣವಿಂತೆ ಮಾಸ್ಕ್ರೋಕರ ಪ್ರಾವಚಜರು ಅಗಿನ ಆಕುಲ ವರಗಳಿಂದ, ತಮ್ಮೆಡ ಯಾರೂ, ಎಂದೂ ಕೈದುಕೊಳ್ಳಲಾಗಂತಹ ‘ಹಕ್ಕಿನ ಭಿಕ್ಷೆಯ’ ರಾಜಕಾರ್ಯಕೆ ಪಡೆದುಕೊಂಡವರು. ೧೦ಂದಿನವರೆಗೂ, ಈಗಲೂ ಸ್ವಲ್ಪಮಟ್ಟಿಗೆ ೯ ಮತ್ತು ೧೮ ಹಳಾಕಟ್ಟುಗಳವರ ಬಳಿಯೂ ಪ್ರಧಾನವಾಗಿ ಹೊಲೆಯ ಮತ್ತು ಮಾದಿಗರ ಬಳಿಯೂ ಹಕ್ಕಿನ ಭಿಕ್ಷೆಯನ್ನು ಪಡೆಯುತ್ತ ಆರೆ ಅಲೆಮಾರಿಗಳಾಗಿಯೇ ಜೀವಿಸುತ್ತಿದ್ದಾರೆ. ಭಿಕ್ಷೆಯನ್ನು ಪಡೆದ ನಂತರದಲ್ಲವರು ಪ್ರೋಗಡು ಬೊಮ್ಮಲಾಟದ (ಪ್ರೋಗಳು ಗೊಂಬೆಯಾಟ)ಮೂಲಕ ತಮ್ಮ ಅಶ್ರಯದಾತರನ್ನು, ‘ತಲೆಮಾರು ಪ್ರೋಷಕ’ರನ್ನು ಹೊಗಳಿ, ಹರಸಿ ಗಂಗಭಾರತಮೆಂಬ ಗೇಯ ಕಥೆಗಳನ್ನು ಕಿನ್ನರಿ ನುಡಿಸುತ್ತ ನಗರಿ ಬಾಲಿಸುತ್ತ ಹಾಡುತ್ತಾರೆ. ಮಾಸ್ಕ್ರೋಕರ ಸಾಂಸ್ಕೃತಿಕ ಬಹುಕೀನ ಅಧ್ಯಯನದ ನಂತರ ಇವರು ಆತ್ಮ ಪರಿಶಿಷ್ಟ ಜಾತಿಗಳಾಗಿಯೂ ಉಳಿದಿಲ್ಲದೆ, ಇತ್ತು ಬುಡಕಟ್ಟುಗಳಿಗೂ ಸೇರಿದೆ ಉಳಿದಿರುವ ಹಾಗೂ ಈ ಏರಿಯ ವರಗೆ ಸ್ವರೂಪಗಳ ನಂತರಿನ ಮಿಶ್ರ ಜನಾಂದಂತಿರುವ ವಿಚಿತ್ರ ಅಂಶ ನಮ್ಮೆ ಗಮನಕ್ಕೆ ಬರುತ್ತದೆ. ಮಾಡಿಗ ಮಾಸ್ಕ್ರೋಕರ ತಮ್ಮ ಕುಲಬಂಧುಗಳಾದ ದಕ್ಷಲರು (ದೊಕ್ಕಲು) ಮತ್ತು ಸಿಂಧೂ ಮಾದಿಗರೊಂದಿಗೆ (ಟಿಂದು ಭಾಗವತರು) ಪರಿಶಿಷ್ಟ ಸಂಸ್ಕೃತಿಯ-ಅದರಲ್ಲಿ ಪ್ರಧಾನವಾಗಿ ಮಾದಿಗರು ಮತ್ತು ಆದಿ ಜಾಂಬವರನೊಳಗೊಂಡ ಜಾಂಬುಕುಲದ ಮೂಲ ಸಂಸ್ಕೃತಿಯ ಅಧಿಕೃತ ವಾರಸುದಾರರೆಂಬಂತಿದ್ದಾರೆ. ಅವರ ಪೂರ್ವ ಕಾಲದ ಸಾಮಾಜಿಕ ವ್ಯುತ್ಪಿಗಳು ಮತ್ತು ಅನಂತರದ ಅವರ ಮಾಂತ್ರಿಕರಣಗಳು, ಗಾರಾಡಿ ವಿದ್ಯೆಗಳು ಕೂಡ ಅವರನ್ನು ಆ ಹಂಗಡದ ಸಾಂಸ್ಕೃತಿಕ ನಾಯಕತ್ವಕ್ಕೆ ರಿಸಿದ್ದಾರೆ. ವೈದಿಕ ಸಂಸ್ಕೃತ ಮತ್ತು ಕಳೆದೊಂದು ಶತಮಾನದ ಯಂತ್ರ ನಾಗರಿಕತೆಯ ಕಬಂಧ ಬಾಹುಗಳ ಬಿಗಿತ ಅಧಿಕವಾಗುತ್ತಾದಿಗಿಂತಲ್ಲಿ ಬಹುಶಃ ಪರಿಶಿಷ್ಟ ಸಮಾಜದಲ್ಲಿನ ಮಾಸ್ಕ್ರೋಕರು ಮತ್ತುವರ ಸಹಕುಲಗಳ ಸಾಂಸ್ಕೃತಿಕ ನಾಯಕತ್ವ ಪರಿಸೊಳ್ಳಲೊಡಗಿರಬೇಕು. ಅಲ್ಲಿಂದಾಗಿ ಮಾಸ್ಕ್ರೋಕರನ್ನು ನಾಯಕತ್ವಕ್ಕೆ ರಿಸಿದ ಸಾಂಸ್ಕೃತಿಕ ಅಂತರಗಳೇ ಅವರ ಅಶ್ರಯದಾತರನ್ನು ರಂಜಿಸುವ ವೈಸ್ನೋದಿಕ ಅಂತರಗಳಾಗಿ ಪರಿವರ್ತನೆಗೊಂಡಂತಿರೆ.

ಪ್ರಾಯಶ್ಚಿತ್ತ ಮಾಸ್ಕ್ರೋಕರ ಅಲೆಮಾರಿ ಬಹುಕು ಕೊನೆಗೊಳ್ಳುತ್ತಿದೆ. ೪೦೦ ಅಥವಾ ಬಹುಶಃ ಅಧಕ್ಕಿಂತಲೂ ಹಚ್ಚಿ ವರವರಗಳ ಜಂಗಮ ಸಂಸ್ಕೃತಿಗವರು ಈಗ ಅನಿವಾರ್ಯವಾಗಿ ಸ್ವಾಸ್ಥ್ಯ ಹೇಳಲೊಡಗಿದ್ದಾರೆ. ಈ ಜನಾಂದಂದೊಳಗೆ ಈಗಿಗೆ ಆಗುತ್ತಿರುವ ಅಲ್ಲಿ ಪ್ರಮಾಣದ ಸಾಮಾಜಿಕ ಪರಿವರ್ತನೆ ಹಾಗೂ ಆಗಾಧ ಪ್ರಮಾಣದ ಸಾಂಸ್ಕೃತಿಕ ಬದಲಾವಣೆ ಮೇಲ್ಮೈಬಹುದ್ದು ಸರ್ವಜ ಬೆಳೆವಾರೆಗುಗಾಗಿಯೇ ಜಾಂಬುಕುದಾರುಗೂ-ಆಧುನಿಕತೆಯ ಕುಲ ಪ್ರತಿಫಲಸಂಘರ್ಷಿತವಾಗಿದೆ. ಮಾಸ್ಕ್ರೋಕರು ತಾವಿರುವ ನೆಲೆಯಲ್ಲಿಯೇ ಸಾಮಾಜಿಕವಾದ ಮೇಲ್ಮೈ ಚಲನೆಗೊಳಿಸುವುದಕ್ಕಾಗಿ, ಸಾಂಸ್ಕೃತಿಕ ಅನ್ವಯತೆಯನ್ನು ಉಳಿಸಿಕೊಳ್ಳಲು ಪ್ರಮಾಣ ಈ ಸಧ್ಯದ ಪರಿಸ್ಥಿತಿಯಲ್ಲಂತೂ ಸಂಭವಿಸಲಾರದು. ಅಂದರೆ ಮಾಸ್ಕ್ರೋಕರಿಗೆ ಉನ್ನತ ಶಿಕ್ಷಣ ಮತ್ತು ತಮ್ಮ ಮೂಲ ಸಂಸ್ಕೃತಿಯೊಂದಿಗೇ ತಮ್ಮನ್ನು ಗುರುತಿಸಿಕೊಳ್ಳಲುವುದು

ಹೆಮೇರು ವಿವರವೆಂಬ ಸಾಂಸ್ಕೃತಿಕ ಎಚ್ಚರ ಮತ್ತು ಅರಿವು-ಕ್ಷಿತಿಯನ್ನು ಸಾಧ್ಯವಾಗುವದಾದರೂ ಹೇಗೆಂಬುದೇ ಯಶ್ವಪ್ರತ್ಯೇಯಾಗಿದೆ. ಎದ್ದರೂ ಥರ್ಸುರ ಪ್ರಟ್ಟಿ ಚಿಪ್ಪಣಿಯನ್ನು ಹೊರತುಪಡಿಸಿದರೆ ಬಹುಶಿ ಮಾಸ್ಕಿಕರ ಬಗ್ಗೆ ಇದುವರೆಗೂ ಅಧ್ಯಯನವೇ ನಡೆದಿಲ್ಲ. ಕನ್ವಾಟಕ, ಅಂಧ್ರ-ತಮಿಳುನಾಡು ಮತ್ತು ಸ್ವಲ್ಪಮಟ್ಟಿಗೆ ಮಹಾರಾಷ್ಟ್ರದಲ್ಲಿ ಬೆಂದಿರಂತೆ ಮಾಸ್ಕಿಕರು ಹರಡಿಕೊಂಡಿದ್ದಾರೆ. ಆದರೆ ಭಾಷೆ ಮತ್ತು ನಡಾವಳಿಗಳ ದೃಷ್ಟಿಯಿಂದ ಅಂಧ್ರ ಮೂಲದವರಂತೆ ಕಂಡು ಬಂದರೂ ಪ್ರತಾಣೀತಿಹಾಸಗಳ ನೆಲೆಯಿಂದ ನೋಡಿದಾಗ ಮಾಸ್ಕಿಕರ ಸಾಂಸ್ಕೃತಿಕ ಕೇಂದ್ರ ಕಂಚಿಯಿಂದೇ ಜೇಳಬೇಕಾಗುತ್ತದೆ. ದುರಂತವೆಂದರೆ ಥರ್ಸುರನ್ನು ಬಿಟ್ಟರೆ ಮಾಸ್ಕಿಕರ ಬಗ್ಗೆ ಕಂಚಿ ಮೊದಲೀಳಾಡು ಇನ್ನಲ್ಲಿ ಮಾಸ್ಕಿಕರ ಬಗ್ಗೆ ಉಲ್ಲೇಖಿಸಿ ಶಾಸನ, ಸಾಹಿತ್ಯ ಪ್ರಸ್ತಾಪಗಳು ಇಲ್ಲವೆಂದೇ ಹೇಳಬೇಕು. ಮಾಸ್ಕಿಕರ ಬಗೆನ ಈ ಅತ್ಯಲ್ಲ ಉಲ್ಲೇಖಿವೇ ಅವರ ಸಾಮಾಜಿಕ ಸಾಫ್ತ್ವಮಾನಗಳ ಕುರಿತಂತೆ ಹೊರಿಗಿನ ಸಮಾಜ ಹೊಂದಿದ್ದ ತಿರಸ್ವಾರ ಧೋರಣೆಯನ್ನು ತಿಳಿಸುವಂತಿದೆ. ಮಾದಿಗ ಮಾಸ್ಕಿಕರ ಪ್ರತಾಣ ಮೂಲಪ್ರರೂಪ ಹನುಮಂತರಾವು ವಾಸವಿದ್ದಂತೆ ಕಂಚಿಯಲ್ಲಿ, ಮಾದಿಗ ಮಾಸ್ಕಿಕರು ತಾವು ನುಡಿಯುವ ನನಿಗಳಿಗೆ ಕಂಚಿಯನಲ್ಲಿನ ಶಾಸನವ್ಯಾಂದನ್ನು ಆಧಾರವಾಗಿಸಿ ಹೇಸರಿಸುತ್ತಾರೆ. ಮಾಸ್ಕಿಕರ ಪ್ರತಾಣ ಹಾಗೂ ಸಾಂಸ್ಕೃತಿಕ ಜಗತ್ತಿನೊಂದಿಗೆ ಅತ್ಯಂತ ನಿಕಟ ಸಂಬಂಧವನ್ನು ಹೊಂದಿರುವ ಸ್ಥಳವೆಂದರೆ ಕಂಚಿಯಾಂದೇ.

ಮಾಸ್ಕಿಕರ ಪ್ರತಾಣ ಜಗತ್ತು ಅತ್ಯಂತ ಅದ್ಭುತವಾದದ್ದು. ಈ ನೆಲದ ಆಕ್ರಮಣಾಳೀಲ ಸಂಸ್ಕೃತಿಯ ಆತ್ಮರಾತಿ ಪ್ರಲಾಪಗಳ ಸುಧಿಫಾ ಇತಿಹಾಸದಲ್ಲಿ, ಹಚ್ಚು ಸದ್ಗುಲಿಂದ ತರಗೆಲಿಗಳಂತೆ ತಲೆಮಾರಿನಿಂದ ತಲೆಮಾರಿಗೆ ನೆತ್ತರ ಒಳಮಾರಣಗಳ ಮೂಲಕ ತಮ್ಮ ಜಾನಪದ ಪ್ರತಾಣ ಜಗತ್ತಿಗೆ ಜೀವ ಏರಿಯತ್ತ ಸಾಗಿಬಂದಿರುವರು ಮಾಸ್ಕಿಕರು. ಆದರೆ ಸಾಂಸ್ಕೃತಿಕವಾಗಿ ಕುತ್ಕಾಹಲದ ಅಯ್ಯಾಮಗಳನ್ನು ಪಡೆದುಕೊಳ್ಳುವ ಈ ತರಗೆಲಿಯ ಅಡಿಯಲ್ಲಿ, ಜತನವಾಗಿ ಕಾಪಾಡಿಕೊಂಡು ಬಂದಿರುವ ಅದಿಮೂಲದ ಶಾವಿದೆ; ಬುದ್ಧಿಯನ್ನು ಬೆಚ್ಚಿ ಬೀಳಿಸುವ ತಕ್ಷವಿದೆ; ಹೃದಯಿಂಘರೇಸಿವ ಹೂಕಲೆಯಿದೆ. ಆಕ್ರಮಣಾಳೀಲ ಸಂಸ್ಕೃತಿ ಸೃಷ್ಟಿಯಿರುವ ಶಿಷ್ಟ ಪ್ರತಾಣಗಳನ್ನು ಈ ಜಾನಪದೀಯ ಮುಗ್ಗೆ ಪ್ರತಾಣಗಳು ಅತ್ಯಂತ ಮಾನವೀಯ ಸ್ತರಗಳಲ್ಲಿ ಅವರೊಲ್ಲಗೊಳಿಸಿಬಿಡುತ್ತವೆ. ಮಾಸ್ಕಿಕರ ಜಾನಪದ ಜಗತ್ತನ್ನು ಅರಿಯುವುದೆಂದರೆ, ಸಾವಿದಾರು ವರ್ಣಾಳಿಂದಲೂ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ಪ್ರಾಚಿನ ನರಕುಲದ ಸಂಸ್ಕೃತಿಯ ಅನುಸ್ತಾತೆಯನ್ನು ಸಂಧಿಸುವುದೆಂದೇ ಅಧ್ಯಾ. ವಿಶ್ವತಪೆಂದರೆ ವೃತ್ತಿಯಿಂದ ಮಾಪುತರೂ, ಮಲ್ಲರೂ, ಗಾರುಡಿ ಮಾಡುವವರೂ, ಹಕ್ಕಿನ ಭಿಕ್ಷೆಯ ವಾರಸುದಾರರೂ ಆಗಿದ್ದ ಮಾಸ್ಕಿಕರೂ, ಅವರೆದೆಗಳಲ್ಲಿ ಅರಿಧಿವ ಪ್ರತಾಣಗಳಿಗೂ ಎಲ್ಲಿಗೂ ನಂಬಿ ಎನ್ನುವುದೇ ಅಧ್ಯಾತ್ಮರಾಸ್ಯ ಜಟಿಲವಾಗಿ ಕಣಸುತ್ತದೆ. ಹಾಗೆಯೇ ಇವರ ವೃತ್ತಿ ಮೂಲದ ಪ್ರತಾಣಗಳೇ ಬೇರೆ; ಸಾಮಾಜಿಕ ನೆಲೆಯಿಂದ ಪರಿಭಾವಿಸಿ ಸೃಷ್ಟಿಯಿರುವ ಪ್ರತಾಣಗಳೇ ಬೇರೆ. ಶ್ರೋತರ್ಕೃತ ವ್ಯವಸ್ಥೆಯ ಕಟ್ಟಕಡೆಯ ಈ ಜೀವ ತನ್ನ ಮೇಲೆ ಕುಳಿತವರೆಲ್ಲರ ಜಾತಕಗಳನ್ನು ಅದರೆಲ್ಲಾ ಸೂಕ್ತ ವಿವರಗಳ ಸಹಿತ ಬಿಟ್ಟಿಡಬಲ್ಲದು.

ಇವರ ಪರಿಶಿಷ್ಟ ಪ್ರತಾಣ ಜಗತ್ತು ಶಿಷ್ಟ ಪ್ರತಾಣ ಪ್ರಪಂಚಕ್ಕೆ ಪರ್ಯಾಯಮಣ್ಣ ಸೃಷ್ಟಿಸಿಲ್ಲದು. ಅಪ್ರಗಳಲ್ಲಿ ವಿಶ್ವ ಸೃಷ್ಟಿಯ ಕಥೆಯಿಂದ ಮೊದಲೀಳಾಡು ಈ ಜಾಂಬವ ಕುಲಗಳ ಹುಟ್ಟಿ

ಶ್ರೀವೈಂತರಗಳವರೆಗೂ ಸುವಿಸ್ತಾರವಾಗಿ ಹರಡಿದೆ. ಅವರು ಪ್ರಕಾರ ಕಂಚಿಯ ಆರುಂಧತಿ-ವಸಿಷ್ಠರ ಅಂತರ್ಜಾಹತೀಯ ವಿವಾಹ ಪ್ರಮುಖವಾದುದು. ಎಡ-ಬಳಗಳ ಪರಿಕಲ್ಪನೆ, ಶಿವನ ಮದುವೆ, ಆದಿಜಾಂಬವಂತ ಮತ್ತು ವಿಶ್ವಕರ್ಮನ ಸಂಬಂಧಗಳು, ತಂಗಡಿಗಿಡದ ಮಹತ್ವ ಹಾಗೂ ಕಂಚಿಯ ಕಾಲೀಯಾಂದಿಗಿನ ಇವರೆಲ್ಲರ ಸಂಬಂಧಗಳ ಸ್ವರೂಪವನ್ನು ಗೇಯ ಕಥೆಗಳ ಮೂಲಕ ಅವರು ಹಾಡುತ್ತಾರೆ.

ವೃತ್ತಿಮೂಲದ ಕಥೆಗಳ ಪ್ರಕಾರ ಕಂಚಿಯ ಹೂತು ಹೋಗಿದ್ದ ಕಾಲಿಯ ತೇರಳಿದ ಹನುಮಂತರಾವು ಎಂಬ ಆದಿ ಜಾಂಬವ ಕುಲದಾತನೇ ಮಾದಿಗ ಮಾಸ್ಯಿಕರ ಮೂಲಪುರುಷ. ಈತನೇ ಗೊಲ್ಲರ ಯಿಯಾತಿ ರಾಜನಿಂದ ‘ಮಹಾಲೋ’ ಎಂಬ ಬಿರುದನ್ನು ಭಿಕ್ಷೇಯ ಹಕ್ಕಿನೊಂದಿಗೆ ಪಡೆದಾತ. ಹಾಗೆಯೇ ನಿತ್ಯಮುದುವರೋಗನಾಗಿ ಹೋಲಿಯ ಕುಲದ ಹೆಣ್ಣುಗಳನ್ನು ವಿವಾಹವಾಗುತ್ತದ್ದ ಆದಿ ಜಾಂಬವಾನನ್ನು ಸಂಹರಿಸ ಹೋಲಿಯ ಕುಲದ ಹೆಣ್ಣುಗಳಿಗೆ ಮತ್ತು ನೆಡಿದ ಚೆನ್ನಮ್ಮಡಾಸರಿಯೇ ಹೋಲಿಯ ಮಾಸ್ಯಿಕರ ಮೂಲಪುರುಷ. ಹೋಲಿಯ ಮತ್ತು ಮಾದಿಗ ಮಾಸ್ಯಿಕರಲ್ಲಿ ನಿಘಂತಯಾಗಿಯೂ ಮಾದಿಗ ಮಾಸ್ಯಿಕರೇ ಅತ್ಯಂತ ಪ್ರಾಚೀನ ಪರಂಪರೆ ಹೊಂದಿರುವವರು. ಹೋಲಿಯ ಮಾಸ್ಯಿಕರ ವೃತ್ತಿ ಮೂಲದ ಪುರಾಣಕಥೆಯಂತೂ ಈ ಎರಡು ಪರಿಶ್ವ ಪಂಗಡಗಳ ದಾಯಾದಿ ಮತ್ತರ ಹಾಗೂ ಪರಿಸ್ಥಿರ ನಿಂದಾರೋಷಕಗಳಿಂದಲೇ ಗಮನ ಸೆಳೆಯುತ್ತದೆ. ಹೋಲಿಯ ಕುಲದ ಶ್ರೀಷ್ಟೇಯನ್ನು ಸಾಚಿತುಪಡಿಸಲಿಕ್ಕೊತ್ತೋ ಜಾಂಬುಕುಲದ ಕಳಂಕವನ್ನು ಎತ್ತಿ ಆಡಲಿಕ್ಕೂ ಈ ಅಸೂಯಾ ಮೂಲದ ಪುರಾಣ ಕಥೆ ಶ್ರಮಿಸುತ್ತದೆ. ಈ ಯಾದವೀ ಕಲಹದಲ್ಲಿ ಎಡಗೈ-ಬಳಗೈ ಎಂಬ ಭೇದವೂ, 9 ಮತ್ತು 18 ಪಣಕಟ್ಟಿಗಳಿಂಬ ಭಿನ್ನ ಕುಲಾಚಾರ ಪಂಗಡಗಳ ವ್ಯಾತಾಸವೂ ಹಾಗೂ ಶಿವಮತ-ಹರಿಮತಗಳಿಂಬ ಭಿನ್ನಪುಂಧಾಗಳ ಸಂಘರ್ಷವೂ ಮೇಲ್ಮೈಸಿವೆ.

ಮಾಸ್ಯಿಕರ ಪುರಾಣಗಳ ಜಗತ್ತನ್ನು ಆರಿಯುತ್ತಾ ಹೋದುತ್ತೆ ಈ ನೆಲದ ಕಿಟು ವಾಸ್ತವಾದ ಜೂತಿ ಹಾಗೂ ಈ ಶ್ರೀಜೀಕೃತ ವ್ಯವಸ್ಥೆಯಿಂದಾಗಿ ನಿರಂತರ ಸಮಸ್ಯೆಯಾಗಿರುವ ಉದರಪ್ರೋಫೆಕ್ಟ್ ಮಾಸ್ಯಿಕರ ಕೇಂದ್ರ ಬಿಂಭಿಂಬ ಅಂತ ಸ್ವಷ್ಟವಾಗುತ್ತದೆ. ಮಾಸ್ಯಿಕರ ಪುರಾಣಗಳ ಜಗತ್ತಲ್ಲಿ ಅಂತರ್ಗತವಾಗಿರುವ ಇತಿಹಾಸದ ಆಗೋಚರ ಎಳೆಯಾದನ್ನು ಹಿಡಿಯುತ್ತ ಹೊರಟರೆ-ಸಾಂಸ್ಕೃತಿಕ ಪಲ್ಪಟಗಳಿಂದಾಗಿ ಅವರ ಸಾಮಾಜಿಕ ಸ್ಥಾನಮಾನಗಳಲ್ಲಿ ಆದ ಏರುಪೋರ್ಗಳ-ಮಾಹಿತಿಯೂ ಸಿಗುತ್ತದೆ.

ದಕ್ಷಿಣಾಭಾರತದ ಅತ್ಯಂತ ಪ್ರಾಚೀನ ಸಾಮಾಜಿಕ ವ್ಯವಸ್ಥೆಯಾದ ಪಣಕಟ್ಟಿ ಸೀಮೆಯನ್ನು ಉಲ್ಲಭಿಸಿ, ಪಂಗಡದ ಹೋರೆಗೆ ವಿವಾಹಾದಿ ಸಂಬಂಧಗಳನ್ನು ಬೆಳೆಸಿಕೊಂಡ ಹಾಗೂ ಅತಿವಾಮಮಾಗಿಗಳಾಗಿ ವರಿ ಸಮಾಜದಿಂದ ಒಹುವ್ಯಾತರಾಗಿದ್ದಲ್ಲದೆ ಶಂಕರಾಚಾರ್ಯರ ನಂತರದಲ್ಲಿ ತಂತ್ರಧಾರಣೆಯ ಶ್ರೀರಂಸತ್ಯೋದಿಗಿದ ಮೇಲಿ ಮಾಸ್ಯಿಕರು ಮತ್ತು ಪರ ಸಮಾನ ಸಹಕರಳಿಲ್ಲ ಪ್ರನೇತ್ರು ಮಾತ್ರಾಧರ್ಮಕ್ಕೆ ಮರಳಿ- ಎರಡನೇ ದಜೆಯ ಸ್ಥಾನಗಳಲ್ಲಿ ಅನಿವಾರ್ಯವಾಗಿ ನಿಂತಂತಿದೆ. ಆನಂತರದಲ್ಲಿ ಪರಿ ಸಮಾಜದ ಒಳಗೇ ತಮ್ಮ ಎಂದಿನ ಸಾಮಾಜಿಕ ಸ್ಥಾನಮಾನಗಳನ್ನು ಪಡೆಯಲು ಸಮರ್ಪಣನೆಯ ಪುರಾಣ ಸಾಹಿತ್ಯ ಸೃಷ್ಟಿಸಿದೆ. ಒಟ್ಟಾರೆ ಮಾಸ್ಯಿಕರ ಸಾಂಸ್ಕೃತಿಕ ಪರಂಪರೆಯನ್ನು

ಸೂಕ್ತವಾಗಿ ಗಮನಿಸಿದಾಗ ಅದು ಅವರ ಅಸ್ತಿತ್ವದ ಸಮಸ್ಯೆಯಾಗಿಯೇ ಕಂಡುಬರುತ್ತದೆ. ಅದು ಸಾಂಸ್ಕೃತಿಕ ಅಸ್ತಿತ್ವವೂ, ಸಾಮಾಜಿಕ ಹಾಗೂ ಅಥಿಕಾರ ಅಸ್ತಿತ್ವದ ಸಮಸ್ಯೆಯೂ ಆಗಿದ್ದಿರಬಹುದು.

‘ತಂಗಡಿ ಗಿಡದ ದ್ವಾರವರ ಪದ’ ಸಾಹಿತ್ಯ ಮತ್ತು ಆಚರಣೆಗಳೆರಡರ ದೃಷ್ಟಿಯಿಂದಲೂ ಮಾಡಿಗ ಮಾಸ್ಕೆರಿಗಷ್ಟೇ ಅಲ್ಲದೆ, ಇಡೀ ಜಾಂಬುಕುಲಕ್ಕೇ ಮೂಲ ದಿಕ್ಕಾಚಿ ಪದವಾಗಿದೆ. ಜಾಂಬುಕುಲದ ಗಂಗಭಾರತವೇ ಅದರಲ್ಲಾಡಿದೆ. ಜಾಂಬುಕುಲ ಮೂಲಗಳ ಪ್ರಾಚೀನ ನನ್ನಿಯನ್ನ ಹೇಳಬ ಈ ಪದ ಮಾಸ್ಕೆ ಬೈಬಲವ್ಯೇ ಅಲ್ಲದೆ ಇಡೀ ಜಾಂಬುಕುಲದ ಬೈಬಲ್ ಆಗಿದೆ. ದ್ವಾರವರದ ಪುರಾಣ ದೃಷ್ಟಿಯಿಂದ ಹೇಳುವುದಾದಲ್ಲಿ ಪಂಚ ಜಾಂಬುಕುಲಗಳು ಮತ್ತು ಪಂಚ ಕುಶಲಕರ್ಮ ಕುಲಗಳಾದ ಪಾಂಚಾಲಿಗೆ ಮಾತ್ರ ಸಂಬಂಧಿಸಿದ್ದು ಈ ತಂಗಡಿ ದ್ವಾರವರ. ಮೊದಲನೆಯದಾಗಿ ತಂಗಡಿಗಿಡ ಜಾಂಬುಕುಲಗಳ ಮೂಲಪ್ರಯವನಾದ ಅದಿಜಾಂಬಂವಂತನ ಮನೆದೇರದು. ಎರಡನೆಯದಾಗಿ ತಂಗಡಿ ಚಕ್ಕೆಯಿಂದಲೇ ಮಾಡಿಗ ಕುಲಗಳು ಚಮಕ್ಕೆ ಬಣ್ಣ ಹಾಕುವುದು. ಮೂರನೆಯದಾಗಿ ತಂಗಡಿ ಗಿಡದ ರಕ್ತ (ವಲ್), ಹೂಪು, ಮತ್ತು ಕಾಯಿಗಳಿಂದಲೇ ಶಿವನಿಗೆ ತಾಳ, ಮೂರುತಿ ಮತ್ತು ಕಾಲುಂಗರಗಳನ್ನು ವಿಶ್ವಕರ್ಮ ಮಾಡಿಕೊಳ್ಳಿದ್ದು ವಿಶ್ವಕರ್ಮನಿಗೇ ಸ್ಥಳ ಪೂಜನೀಯವಾದ ಈ ಗಿಡ ವಿಶ್ವಕರ್ಮನನ್ನು ತಮ್ಮ ಮೂಲ ಪ್ರರೂಪಸೆಂದು ಕರೆದುಕೊಳ್ಳಬ ಪಂಚ ಕುಶಲಕರ್ಮ ಪಂಗಡಗಳಾದ ಪಾಂಚಾಲಿಗೆ ಹೇಗೆ ಪೂಜನೀಯವಲ್ಲದಿರಲು ಸಾಧ್ಯ? ಪಂಚ ಜಾಂಬುಕುಲಗಳು ಇಂದಿಗೂ ತಂಗಡಿ ಗಿಡದ ದ್ವಾರನ್ನು ಆಚರಿಸುತ್ತಿಲೇ ಇವೆ. ಆದರೆ ದುರಂತವೆಂದರೆ ಸಾಂಸ್ಕೃತಿಕರೋಕ್ಕಳಪ್ರಯೋಗ ಪಾಂಚಾಲ ಕುಲಗಳು, ಆದರಲ್ಲಿ ವಿಶ್ವಕರ್ಮರು ಹಾಗೂ ಶಿಲ್ಪಿಗಳು ತಮ್ಮನ್ನು ಜಾಂಬುಕುಲಗಳ ಸಾಂಸ್ಕೃತಿಕ ಸಾಹಭಯದಿಂದ ಬಿಡಿಸಿಕೊಂಡು ಒಳಹ್ಯಾರ ಸಮಕ್ಕೆ ತೊಕ ಮಾಡಿ ಮಾತನಾಡುವಾಗ ತಂಗಡಿ ದ್ವಾರವರ ಮಾಡುತ್ತಾರೆಂದು ನಿರ್ದ್ಣಾಯಿಸುವುದು ಕೂಡ ಕಷ್ಟವೇ. ಆದರೆ ತಮ್ಮ ಕುಲಮೂಲದ ದೃಷ್ಟಿಯಿಂದ ಅತ್ಯಂತ ಮಹತ್ವದ್ವಾದ ತಂಗಡಿ ದ್ವಾರನ್ನು ಪಾಂಚಾಲ ಕುಲಗಳು ಆಚರಿಸಲೇಬೇಕಿಲ್ಲ. ದುರಂತವೆಂದರೆ ಅವರನ್ನು ವೈದಿಕ ಬಾಹುಗಳು ಅವರ ಮೂಲ ನೆಲೆಯಿಂದಲೇ ಕಿಟ್ಟು ಬಿಸುಡಿದೆ. ಹೀಗೆ ಸಾಂಸ್ಕೃತಿಕವಾಗಿ ನೆಲೆ ಹೀನರಾದವರು ಗಿಡದ ಪುರಾಣ ಕಟ್ಟಿಕೊಂಡು ಮಾಡುವುದೇನಿಂದ?

ತಂಗಡಿ ಗಿಡದ ದ್ವಾರನ್ನು ಬ್ರಿಟಿಷ್ ಸ್ಕೌರ ಎರಡು ಬಾರಿ ನಿರ್ವಹಿಸಿದ್ದಿತ್ತಿಂಬುದಾಗಿಯೂ ತಿಳಿದು ಬರುತ್ತದೆ. ಬಹುಶಃ ಈ ದ್ವಾರವರದ ಆಚರಣೆಯಲ್ಲಿನ ಅತಿವಾಮವಾಗಿರುತ್ತದೆ. ರಕ್ತ, ಬಲಿ, ಮಾಟಮಂತ್ರ, ಜಾತಿವ್ಯವಸ್ಥೆಯ ಕೆಟುವಿಮರ್ತೆ ಹಾಗೂ ಅದರ ಲ್ಯಾಪಿಕವಾದ ತೀವ್ರ ಸಂಕೀರ್ತನೆ ಅಭಿಲಂತಗಳನ್ನು ದೃಷ್ಟಿಯಲ್ಲಿಸುಕೊಂಡು ಈ ನಿರ್ವಹಿಸಿದ ಕಾನೂನು ರಾಷ್ಟ್ರಾಗಿದ್ದಿಂದು ಭಾವಿಸಿಲ್ಪಮಾಡುತ್ತದೆ. ಆದರೆ ಈಗ ಹಿಂದಿನವ್ಯೂ ತೀವ್ರವಾಗಿಯಲ್ಲಾದರೂ ದ್ವಾರವರ ಆಚರಣೆಯಂತೂ ನಡೆಯುತ್ತದೆ.

ಮಾಡಿಗ ಮಾಸ್ಕೆರು ಆಚರಿಸುವ ಈ ದ್ವಾರವರದಲ್ಲಿ ಸಿಂಧ್ರಾಮಾಡಿಗರು ಗುರುಗಳಾಗಿ ಭಾಗಪಡಿಸುತ್ತಾರೆ. ತಲುಗು ಮೂಲದ ಪದವಾದ ‘ಸಿಂಧ್ರಾ’ ಎನ್ನಿವುದು ‘ಚಿಂದು’ ಎಂಬ ಸ್ವತ್ತ ಸೂಚಿತ ಪದದ ಆದುಭಳಕೆಯಾಗಿದೆ. ತಂಗಡಿ ಗಿಡದ ಸುತ್ತಲೂ ಸಾರಿಸಿ, ರಂಗೋಲಿ ಹಾಕಿ, ಹರಿಮರಿಯನ್ನು ಬಲಿಸಿದೆ, ಆದರ ನೆತ್ತರನ್ನು ಗಿಡದ ಮೇಲೆ ಚೆಲ್ಲಿ, ಆದರ ತಲೆಯನ್ನು ಕತ್ತಿಗೆ

ಸಿಕ್ಕಿಸಿಕೊಂಡು ಗುರುಗಳಾದ ಸಿಂಧ್ರಾಮಾದಿಗರು ಆವೇಶದಿಂದ ಕುಣಿಯುತ್ತ ತಂಗಡಿ ಗಿಡದ ದ್ಯುವರ ಪುರಾಣವನ್ನ ಹಾಡುತ್ತಾರೆ. ಈ ಕುಣಿತವು ಕೂಡ ಅಹೋ ರಾತ್ರಿಗಳ ಕ್ಷುಪ್ಯರುಷನ ಲೈಂಗ ತಾಡನಗಳೆಂಬಂತಯೇ ಅಷ್ಟುಕಸ್ಲಿಟ್ಟಿದೆ. ನಿನ್ನ ತಂಡ ಹೋಗಿ ನಿನ್ನ ತಾಂತ್ರಿಯನ್ನ ತುಳಿದಿದ್ದರಿಂದಲೇ ನೀನು ಹುಟ್ಟಿದ್ದ್ವೆ ಎಂಬಫಾದ ಸಾಲುಗಳು ಈ ದ್ಯುವರದ ಹಾಡಿನಲ್ಲಿ ಬರುತ್ತದೆ. ಒಟ್ಟಾರೆ ತಂಗಡಿ ದ್ಯುವರ ಇಡೀ ಜಾಂಬಿಲುಲದ ಆದಿಮೂಲ ಸಂಸ್ಕರಿತ ಪ್ರಾಚೀನ ಅಂತಸ್ಥರಾಗಳು, ಪ್ರಾಚೀನ ಸಂಕೇತಗಳು ಹಾಗೂ ಪ್ರಾಚೀನ ಆಚರಣೆಗಳ ದೃಷ್ಟಿಯಿಂದ ಅತ್ಯಂತ ಕುತ್ತಾಹಲಭರಿತವಾದುದಾಗಿದೆ; ಅಧ್ಯಯನ ಯೋಗ್ಯವಾದುದಾಗಿದೆ ಇದರಷ್ಟೇ ಪ್ರಾಮುಖ್ಯತೆ ಪಡೆದ ಮೆತ್ತೊಂದು ದ್ಯುವರ ಕಮ್ಮಾಲಿ ದ್ಯುವರ. ನೇರಳೆ ಕಂಬಕ್ಕೆ ಸಂಬಂಧಿಸಿದ ಈ ದ್ಯುವರ ಜಂಬೂ ಹಣ್ಣಿನ ವೃಕ್ಷಕ್ಕಾಳಿ ಈ ಜಂಬೂ ಕುಲಕ್ಕೂ ಇರುವ ಪ್ರಾಚೀನ ಸಂಬಂಧಗಳನ್ನು ಹೇಳುವಂತಿದೆ. ಜಂಬೂ ವೃಕ್ಷಕ್ಕಿಂದಾಗಿ ಹೆಸರಾದ ಜಂಬೂ ದ್ವಿಪಕ್ಷ ಪ್ರದೇಶಿಕಿದ ಮೊಟ್ಟಮೊದಲ ವಕ್ತಿಯೇ ಅದಿ ಜಾಂಬಿವನ್ನ ಎಂಬುದಾಗಿ ಹೆಸರು ಪಡೆದರೆಂಬುದು ಪುರಾಣಮೂಲದ ಅಭಿಪ್ರಾಯವಾಗಿದೆ. ಅಲ್ಲಿದೆ ಜಂಬೂ ವೃಕ್ಷದ ಕೆಳಗೆ ಜಗತ್ತು ನಿಮಾಣಾವಾಯಿತೆಂಬ ಕಥೆಯಾಂದು ಸಿಂಧ್ರಾ ಮಾದಿಗರಲ್ಲಿದೆಯುಂತೆ. ಈ ಹಿನ್ನಲೇಯಲ್ಲಿ ತಮ್ಮ ಕುಲಮೂಲ ಪುರುಷನು ಜಂಬೂವೃಕ್ಷ ಮತ್ತು ಆ ವಕ್ಕೆ ನಡಿಗಳಿಂದ ಜಂಬೂದ್ವಿಪದೋಂದಿಗೆ ಹೊಂದಿದ್ದ ಪ್ರಾಚೀನ ಸಂಬಂಧಗಳನ್ನು ಈ ದ್ಯುವರದ ಆಚರಣೆಗಳ ಮೂಲಕ ನೆನಪಿಸಿಕೊಳ್ಳಲಿಕ್ಕಾಗಿಯೇ ಮದುವೆ ಮನೆಯಲ್ಲಿ ನೇರಳೆ ಕಂಬ ನಡುವುದು ಮತ್ತು ನೇರಳೆ ಕಂಬದ ದ್ಯುವರ ಆಚರಿಸುವುದು ಎಂದು ಖಿಚಿತವಾಗಿ ಭಾವಿಸಬಹುದಾಗಿದೆ. ವಿಶೇಷವೆಂದರೆ ಮಾದಿಗ ಮಾಸ್ಟಿಕರು ಆಚರಿಸುವ ಎರಡೂ ಮನುಖಿ ದ್ಯುವರಗಳಲ್ಲಿ ವಕ್ಕೆ ಗಿಡಗಳೇ ಛೇದವಾಗಿರುವುದು. ಮತ್ತೊಂದು ಗಮನಾರ್ಹ ಅಂಶವೆನ್ನಂದರೆ ಹೊಲೆಯ ಮಾಸ್ಟಿಕರಲ್ಲಿ ಹೀಗೆ ಮಾಸ್ಟಿಕ ಸಂಸ್ಕರಿತಗೇ ವಿಶೇಷವಾದ್ದು ಎಂಬಂತಹ ದ್ಯುವರವಿಲ್ಲದಿರುವುದು. ಈ ದೃಷ್ಟಿಯಿಂದ ಮಾದಿಗ ಮಾಸ್ಟಿಕರ ಸಂಸ್ಕರಿತ ಹೊಲೆಯ ಮಾಸ್ಟಿಕರಿಗಿಂತಲೂ ತುಂಬಾ ಪ್ರಾಚೀನಪೂ, ದಟ್ಟಾ ಸಂಸ್ಕರಿತ ವಿವರಗಳಿಂದ ಹೂಡಿ ಮಹತ್ವದ್ವಾರೆ ಆಗಬೇಯೇನಿಸುತ್ತದೆ.

ಪರಿಶೀಲಿಸುವ ವರ್ಗದ ಒಂದು ಉಪಜಾತಿಯಾದ ಮಾಸ್ಟಿಕರು ತುಂಬಾ ಸಹಜವಾಗಿಯೇ ಮಾಂಸಾಹಾರಿ ಶ್ರೀಯರು. ಈ ಮಾಂಸಾಹಾರ ಶ್ರೀಯತೆ ಎನ್ನುವುದು ಒಂದು ವ್ಯಾಸನಮೇಖಲು ದಾಢುಮ್ಮೆ ಪ್ರಮಾಣದಲ್ಲಿ ಅವರ ಬದುಕು ಮತ್ತು ಪುರಾಣಗಳನ್ನು ಆವರಿಸಿಕೊಂಡಿದೆ. ಇದರೊಂದಿಗೆ ಮಧ್ಯ ಕೂಡ ಸಮಾನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಬಹುತ್ವಾಗಿ ಮಧ್ಯಪ್ರಾಯಿತೆಯ ಮತ್ತು ತಂತ್ರಜ್ಞಾನದಲ್ಲಿ ನಿಕಟತೆಯ ಘಳವಾಗಿರಬಹುದಾದಂತಯೇ ಇವರ ಉಪಾಧಿ ಉಪಾಧಿ ಅಭಿರುಚಿತಯನ್ನು ಸಮರ್ಪಿಸುವಂತಿದ್ದ ಪಂಥವೈಂದ್ರಕ್ಕೆ ಇವರು ಸುಲಭವಾಗಿ ಒಲಿದಿದ್ದಿರಬಹುದೆಬಿತ್ತಿರುತ್ತಾರೆ.

ಆದರಲ್ಲಿ ಗೋಮಾಂಸಭಕ್ಷಕರೆಯ ದಟ್ಟಪರಾನೆಗಳು ಮಾಸ್ಟಿಕರ ಪುರಾಣಗಳಲ್ಲಿನ ಪ್ರಥಾನ ಅಂಶವಾಗಿದೆ. ಪಾರ್ವತಿಯ ಮುಟ್ಟು ಬಟ್ಟೆಯಲ್ಲಿ ಹುಟ್ಟಿದ ಮಾಸ್ಟಿಕ ಬಾಲಕ, ಕಾಮಧೇನುವಿನ ಹಾಲಿನ ಕೆನೆ, ಗಿರ್ಕಲಿನ ರುಚಿ ಸವಿದು-ಈ ಹಾಲು, ಕೆನೆ, ಗಿರ್ಕಲೇ ಇಮ್ಮು ರುಚಿಯಿರಬಹುದಾರೆ ಇನ್ನು ಕಾಮಧೇನುವಿನ ಮಾಂಸವಿಂದ ಹಾಗೂ ತಲೆಗಳು ಎಷ್ಟು ರುಚಿಯಾಗಿರಬೇಕೆಂದ ಎಂದು

ಯೋಚಿಸಿ, ಕಾಮಧೇನುವನ್ನು ಕೊಂಡು ತಿನ್ನುತ್ತಾನೆ. ಗೋಪಾಂಸ ಭಕ್ತಿಯೀಯ ಇಂತಹ ಪರೋಕ್ಷ ಪ್ರಸಂಗಗಳು ಮಾಸ್ಟಿಕರ ಪ್ರದಾಣಗಳಲ್ಲಿ ವಿಪುಲವಾಗಿ ದೊರಕ್ತವೆ.

ದಲಿತ ಕೇರಿಗಳ ಹೊರಗೆ ರಿಕಾನೆ ಹಾಡಿ, ನಗಾರಿ ಭಾರಿಸಿ ಭಿಕ್ಷೆ ಕೇಳುವಾಗ ಕೂಡ ಮಾಸ್ಟಿಕರು ‘ತುಪಡ ಗಿಪಡ ನೀವು ತಿಂದು ದೊಡ್ಡಮೂಲಿ ನಮಗೆ ಹಾಕಿ’ ಅಂತಲೇ ಕೇಳುತ್ತಾರೆ. ಮಾಸ್ಟಿಕರ ಮದುವೆಗಳಲ್ಲಿ ಇತ್ತಿಜೆನವರೆಗೊ ಮೂಂಸದುಗೊಯೇ ಪ್ರಥಾನ ಭಕ್ತಿ. ಆದರೆ ಮದ್ವಿಲ್ಲದ ಮಾಂಸ ಉಖ್ಯಲ್ಲದ ಅಡುಗೆಯಂತೆ ಅವರಿಗೆ ರುಚಿಸುವುದಿಲ್ಲ, ಈ ಅಭಿರುಚಿಯ ಹಿನ್ನೆಲೆಯಲ್ಲಿ ಯಾರೋ ಒಬ್ಬರು ಮದುವೆಯೂಟದಲ್ಲಿ ತುಪಡಗಳು ಹೆಚ್ಚಿಗೆ ಬಡಿಸಲಿಲ್ಲವೆಂಬ ನೆವಹೂಡಿ ತಕರಾರ್ತಿ ಜಗತ ಮಾಡುವ ಶಾಸ್ತ್ರವೇ ಇವರಲ್ಲಿದೆ. ಆಗ ಉಳಿದವರೂ ಉಳಿಟ ಬಿಟ್ಟೆದ್ದು ಪಂಚಾಯಿತಿ ನಡೆಸಿ, ಮದುವೆಯ ಮನೆಯವರಿಗೆ ದಂಡ ವಿಧಿಸಿ ಈ ದಂಡದ ಹಣದಲ್ಲಿ ಮದ್ವ ತರಿಸಿ, ನಂತರ ತುಪಡವಿರಲಿ, ಇಲ್ಲದಿರಲಿ ಎಲ್ಲರೂ ಸಂತೋಷದಿಂದಲೇ ಬೀಳುಣುತ್ತಾರೆ. ಈ ಜಗತದ ಶಾಸ್ತ್ರವನ್ನು ‘ಕಡ್ಡಿ ಪ್ರರುಳಿ ಅಡ್ಡಹಾಕುವ’ ಶಾಸ್ತ್ರವೆಂದು ಕರೆಯುತ್ತಾರೆ. ಅಡ್ಡಹಾಕೆದ್ದು ಹಗುರವಾದ ಕಡ್ಡಿಪ್ರಳ್ಯಿಯಮ್ಮೆ ಕ್ಷುಲಕ್ಷಮಾದ ತಕರಾರೇ ಆದರೂ, ಹಾಕಿದ ಷ್ವಾಸಿ ಅಪ್ಪು ಸುಲಭದಲ್ಲಿ ವ್ಯಾಜ್ಯಾದಿಂದ ಹಿಂದೆ ಸರಿಯುವುದಿಲ್ಲವಾದ್ದರಿಂದ ತಕರಾರಿನ ಕಡ್ಡಿಪ್ರಳ್ಯಿಗೂ ವಿಶೇಷವಾದ ‘ತಾಕ’ ಸೀಕ್ಕಿ ಬಿಡುತ್ತದೆ ಮಾಸ್ಟಿಕರ ಮದುವೆ ಮತ್ತು ಸಾವಿನ ಸಂದರ್ಭದ ಅನೇಕ ಆಚರಣೆಗಳು ಪರಿಶಿಷ್ಟ ಜಾತಿಯ ಹೊಲೆಯ ಮತ್ತು ಮಾಡಿಗರ ಆಚರಣೆಗಳನ್ನೇ ಬಹುತೆಕ ಹೋಲುವಂತಹವು. ಕೆಲವು ಮೂಲಭೂತ ವಿಧಿ, ಆಚರಣೆಗಳಲ್ಲಿ ಮಾತ್ರ ಮಾಸ್ಟಿಕರು ಬುಡಕಟ್ಟು ಸಮಾಜದ ಕೆಲವು ಲಕ್ಷಣಗಳನ್ನು ಉಳಿಸಿಕೊಂಡಿಡ್ಡಾರೆ. ಇವರಲ್ಲಿ ಬ್ರಹ್ಮಾ ಪೌರೋಹಿತ್ಯವು ಇಂದಿಗೂ ಇಲ್ಲ. ಅವರ ಪೈಕಿಯೇ ಗುರುಗೋಣೆಯಿರುತ್ತಾರೆ. ಇವರಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಅನುಕೂಲಕ್ಕಾಗಿ ತಮಗೆ ತಾವೇ ಸಂಸ್ಥಾನಗಳ ಸೀಮೆಗಳನ್ನು ಗುರುತಿಸಿಕೊಂಡು ಆ ಸಂಸಾಧನಗಳ ಎಲ್ಲರಿಗೂ ಅನ್ವಯಿಸುವಂತೆ ತಮದ್ದೇ ಆದ ಕುಲಾಭಾರಗಳ ಒಂದು ಸಂಹಿತೆಯನ್ನು ರೂಪಿಸಿಕೊಂಡಿರುತ್ತಾರೆ.

ಹಿಂದೆ ಇವರಲ್ಲಿ ‘ಚೆನ್ನಾಟಿ ಪೆಡ್ಲಿ’ ಅಂದರೆ ಬಾಲ್ಯವಿವಾಹ ಪದ್ಧತಿ ಜಾರಿಯಲ್ಲಿತ್ತು. ಈಗದು ಬದಲಾಗಿದೆ. ವಿಧುರ ಹಾಗೂ ವಿಧಪೆಯರಿಗೆ ಕಟ್ಟುಬಡಿ ಎಂಬ ಕೂಡಿಕೆಯು ಅವಕಾಶವಿರುವುದಿಂದ ಲ್ಯಾಂಗಿವಾಗಿ ಮಾಸ್ಟಿಕ ಸಮಾಜ ಒತ್ತಡ ಮತ್ತು ಹಾಗೂ ಸ್ವರ್ಪಂಚ ಸಮತೋಲನವನ್ನು ಹಾಯ್ದಕೊಳ್ಳಬಿಲ್ಲದು. ಇವರಲ್ಲಿ ಅಂತಹಣಾ ವಿವಾಹ ಕಟ್ಟುಬಡಿಕೊಂಡಿ ನಿರ್ವಹಿಸುತ್ತಿದ್ದರೆ. ಆಕೂತ್ತ್ವ ತಮ್ಮ ಪೂರ್ಕಿನೊಳಗೇ ವಿವಾಹವಾದಾಗ ಮದುಗಿಯ ನಾಲಿಗಿಯ ಮೇಲೆ ಚಿನ್ನದ ಹಾಯಿಸಿದ ತಂಡಿನಿಂದ ಬರಹಾಕ ಶಕ್ತುರೂಪ’ ಎಂಬ ವಿಧಿಯ ಮೂಲಕ ಶಾಶ್ವತವಾಗಿ ತಮ್ಮ ಕುಲಕ್ಕೆ ಸೇರಿಸಿಕೊಂಡು ಬಿಡುತ್ತಾರೆ. ಮದುವೆಯಲ್ಲಿ ‘ಒಲಿ’ ಎಂಬ ಸಾಂಕೇತಿಕವಾದ ವಥು ದಢಿಕೆಯ ಉಫವ ಕನ್ನಾಶುಲ್ಲದ ಪದ್ಧತಿಯಿದೆ. ಇದು ಮಾಸ್ಟಿಕರಲ್ಲಿನ ಮಾತ್ರ ಪ್ರಥಾನ ಸಂಸ್ಕृತಿಯ ಬಗ್ಗೆ ಮಾಡಿತ ನೀಡುವಂತಹೇ ಕನ್ನಾಶುಲ್ಲದ ಮೂಲಕ ಮದುವೆಯಾಗುವುದರಿಂದ ಇವರ ವಿವಾಹ ಹಿಂದೂ ಶಾಸ್ತ್ರಗಳ ಪ್ರಕಾರ ಅಸುರೀ ವಿವಾಹ ಪದ್ಧತಿಯಾಗಿದೆ. ಮಾಸ್ಟಿಕರಲ್ಲಿನ 9 ಪೂರ್ವದ ಮಾಡಿಗ ಮಾಸ್ಟಿಕರಲ್ಲಿ ‘ಕುಡಿಪ್ರೇಚ್’ ಎಂಬ ಬಲ ಸೆರಿಗಿನ ಪದ್ಧತಿ ಕಂಡುಬರುತ್ತದೆ.

ಸಾವಿನ ಸಂದರ್ಭದಲ್ಲಿನ ಗಮನಾರ್ಹ ವಿಧಿಯೆಂದರೆ ಹೇಣವನ್ನು ಮುಂದಿಟ್ಟುಕೊಂಡೇ ರೆಡ್ ಇಂಡಿಯನ್ ಬುಡಕಟ್ಟಿಗಳಂತೆ ಕಲಸಿದ ಅನ್ವಯ ರಾಶಿಯ ಸುತ್ತ ಎಲ್ಲರೂ ಕೂತು ಸಾಮಾಜಿಕವಾಗಿ ಕ್ಯಾ ಹಾಕ ಎಂಜಲಾಟ ಮಾಡುವುದು. ಮಾಸ್ಟಿಕರಲ್ಲಿ ಹೇಣವನ್ನು ಮುಖಿ ಅಡಿಯಾಗಿ ಹೊಳುವ ಪದ್ದತಿಯಿದೆ. ಮಾದಿಗ ಮಾಸ್ಟಿಕರಲ್ಲಿ 'ಆಂಬ್ರು' ಎನ್ನವ ತಮ್ಮ ತಮ್ಮಲ್ಲಿ ಮಾತ್ರ ಮಾತನಾಡಿಕೊಳ್ಳುವ 'ಮರುಗುಭಾವ' ಅಂದರೆ ಗುಪ್ತಭಾವಯೋಂದಿದೆ. ನಮ್ಮಲ್ಲಿ ಸಂಧಾರಾವೆ ಎಂದು ಕರೆಯುವ ಈ ಬಗೆಯ ಗುಪ್ತಭಾವ ಹೋಲೆಯ ಮಾಸ್ಟಿಕರಲ್ಲಿ ಮಂತ್ರೋಚ್ಚಾರಣೆಗಳ ಮಷ್ಟಿಗೆ ಸೀಮಿತಗೊಂಡು ನಾಶಹೋಂದಿದರೆಂದೆ. ಆದರೆ ಈ ಬಗೆಯ ಧಾರ್ಮಿಕ ಮೂಲದ ಗುಪ್ತಭಾವಯೋಂದನ್ನು ಸಾಮಾಜಿಕ ಭಾವಯಾಗಿಸುವ ಪ್ರಯೋಗಗೀಲತೆ ಮಾದಿಗ ಮಾಸ್ಟಿಕರಲ್ಲಿ ಕಂಡುಬರುತ್ತದೆ. ಬಹುತ್ವಃ ಹೀಗಾಗಿಯೇ ತಾಂಬ್ರು ಭಾವಯೋಂದಲ್ಲಿ ತೆಲುಗು-ಕನ್ನಡ ಪದಗಳೂ ವಿಪುಲವಾಗಿವೆ. ದ್ರಾವಿಡ ಜಾತಿಯ ಈ ಅಲಿಟಿ ಉಪಭಾವ ಯಾವ ಮೂಲಭಾವಯಿಂದ, ಯಾವ ಸಾಂಸ್ಕೃತಿಕ ತುರಿನ ಕಾಲಫಾಟ್ಟಿದಲ್ಲಿ ಹೇಗೆ ತಿಳಿಲೊಡೆದು ಒಂದು ಪ್ರತ್ಯೇಕ ಆದುಭಾವಯೆ ಅಸ್ತಿತ್ವವನ್ನು ಪಡೆದುಕೊಂಡಿತೆಂಬುದು ಈಗ ಕತ್ತಲಲ್ಲಿ ಹುದುಗಿರುವ ಸತ್ಯವಾಗಿದೆ.

'ತಾಂಬ್ರು' ಭಾವಯನ್ನು ರಹಸ್ಯತತ್ಕತೆ ಆವರಿಸಿದ್ದಾದರೂ ಯಾಕಿರಬಹುದು? ರಹಸ್ಯತತ್ಕತೆಯರೇ, ಸ್ನಿವೇಶಾರ್ಥಲ್ಲಿ ಬಳಸಲ್ಪಡುವ ಭಾವಗಳೂ ಆ ರಹಸ್ಯತತ್ಕತೆ ಬಂದಿರಬಹುದೆ? ಮತ್ತೊಳ್ಳಿಗೆ ತಮ್ಮ ಇಂಗಿತಗಳು ಆಧ್ಯಾತ್ಮಿಕರಲ್ಲಿ ಮತ್ತು ಆಧ್ಯಾತ್ಮಿಕನ್ನು ಪದಗಳಲ್ಲೇ ಅಂತರಾಮಿಯಾಗಿಸಲು 'ತಾಂಬ್ರು' ಭಾವ ರಹಸ್ಯವಾಗಿರಬಹುದೆ? ಲಭ್ಯ ಮಾಹಿತಿಗಳ ಪ್ರಕಾರ ಮಾಸ್ಟಿಕರ ಗುಪ್ತಭಾವ ಧಾರ್ಮಿಕ ಮೂಲದಿಂದಲೇ ಸ್ಪಷ್ಟಿಯಾದುಂತೆ ಕಂಡುಬರುತ್ತದೆ. ಮಾಸ್ಟಿಕರು ಆತಿವಾಮಮಾರ್ಗಾಳಾಗಿದ್ದರೂ ಹಿನ್ನಲೆಯಲ್ಲಿ ಹೀಗೆ ತೆಕ್ಷಣಸುಹುದು: ವಾಮಾಚರಣೆಗಳು ರಹಸ್ಯವಾಗಿಯೇ ನಡೆಯುವದರಿಂದ ಆದರೂ ಮಂತ್ರೋಚ್ಚಾರಣೆಗಳು ಕೂಡ ರಹಸ್ಯ ಭಾವಯೋಂದರಲ್ಲಿ ಪ್ರಾಸ್ಲಾಡುತ್ತಿದ್ದಿರಬೇಕು. ಅನುತರಬಲ್ಲಿ ವಾಮಪಂಥದ ತಕ್ಷೇಯಿಂದ ಹೋರಬಂದರೂ ರಹಸ್ಯಭಾವ ಅವರನ್ನು ಬಿಟ್ಟಂತಿಲ್ಲ ಇವ್ವಾಗಿಯೂ ವಾಮ ಸಂಪರ್ಕದ 'ತಾಂಬ್ರು' ಭಾವಯನ್ನು ಮಂತ್ರಕ್ಷೇ ಹೋರತಾದ ಹಾದುಪಾಡಿಗೆ ಬಳಸಲು ಒಂದೋ ಅನುಮತಿಸಿರಲಾರದು ಇಲ್ಲವೇ ಮಾಸ್ಟಿಕರೇ ಈ ವಾಮಾಚರಣೆಗಳ ಮಂತ್ರಭಾವಯನ್ನು ಸಾಹಕತ್ವ ಸ್ಪಷ್ಟಿಗೆ ಬಳಸಲು ಹಿಂಜರಿದಿರಬೇಕು.

ಮಾಸ್ಟಿಕರ ಸಂಸ್ಕೃತಿಯ ಕೆಲವು ಮುಖ್ಯ ಅಂತರಗಳನ್ನು ಹೀಗೆ ಕೈಗೊಡಿಕರಿಸಿ ಕೊಡಬಹುದೆನಿಸುತ್ತದೆ:

१. ಮಾಸ್ಟಿಕರು ಹೋಲೆಯ ಮತ್ತು ಮಾದಿಗರ ಅನ್ವೇತಿಕ ಸಂತಾನವೆಂಬ ಅಭಿಪ್ರಾಯವಿದೆ. ಆದರೆ ಈ ಗ್ರಹಿಕೆಯೇ ಅಂತಿಮವೆಂದೆನೂ ಭಾವಿಸಬೇಕಾದ್ದಿಲ್ಲ. ಅವರು ತಂತ್ರಪಂಥವ್ಯಾಂದರ ಅತಿಮಾರ್ಗಾಳಾದರಿಂದಲೂ ಆವರ ಮೂಲ ಸಮಾಜದಿಂದ ಬಿಂಬಿಸುತ್ತಾಗಿ-ಪ್ರಾಣ ಮಾತ್ರಧರ್ಮಕ್ಕೆ ಮರಳಿದಾಗ ಎರಡನೇ ದಟ್ಟೆಯಲ್ಲಿ ನೆಲೆ ನಿಂತಿರಬಹುದು.
२. ಕಂಚಿ ಮಾಸ್ಟಿಕರ ಮೂಲ ಸಾಂಸ್ಕೃತಿಕ ಕೇಂದ್ರ. ಮಾಸ್ಟಿಕರ ಮೂಲ ಕೂಡ

ತಂತ್ರಪಂಥವೇಂದರಲ್ಲಿದೆಯೆಂಬುದು ಸೂರ್ಯಸ್ವಾಷ್ಟ. ಆದರೆ ತಂತ್ರಪಂಥ ಶ್ವೇತ ಶಾಕ್ತರೂದೋ, ವಜ್ರಾಯನವೇ ಅಥವ ದಂಡಾ ಜೀವಿಕವೇ ಬಗೆಹರಿವುದಿಲ್ಲ.

೧. ಮಾಸ್ಕಿಕರಲ್ಲಿ 'ಚಾತಿ' ಎಂಬ ಪದ್ಭಾಷೆ ಬದಲಿಗೆ 'ಬಂಧು' ಎಂಬ ಪದೆನ್ನು ಪ್ರಯೋಗಿಸುತ್ತಾರೆ. ನೆಂಟರಿಪ್ಪೆಯ ಒತ್ತುಕ್ಕಿಗೆ ಸೇರುವುದನ್ನು 'ಬಂಧು' ನಡೆಸುವುದು ಎನ್ನುತ್ತಾರೆ. ಬಹುಶಃ ಈ 'ಬಂಧು ಸಮಾಜ' ಚಾತಿಪದ್ಭಾಷೆಗೆ ಆಳೆಗಿನ ಮೂಲ ಪರಿಶಿಷ್ಟ ಪರಿಕಲ್ಪನೆಯೇ ಆಗಿದೆ.
೨. ಮಾದಿಗ ಮಾಸ್ಕಿಕರು ಕುಸ್ತಿ ಪ್ರಥಾನ ಕಸುಬಿನವರೂ ಹೊಲೆಯ ಮಾಸ್ಕಿಕರು ಮಾವೃತ ಪ್ರಥಾನ ಕಸುಬಿನವರೂ ಆಗಿದ್ದರು. ಆದರೂ ಇಬ್ಬರಿಗೂ ಏರಡು ವೃತ್ತಿಗಳ ಪರಿಭಯವೂ ಇದ್ದಿತು. ಮಾದಿಗ ಮಾಸ್ಕಿಕರಿನನ್ನು ಅಲ್ಲಿ ಇಲ್ಲಿ ಭಿಕ್ಷೆ ಪಡೆಯುತ್ತಿರುವರಾದರೂ ಹೊಲೆಯ ಮಾಸ್ಕಿಕರು ಸಂಪೂರ್ಣ ತೋರೆದ್ದಿದೆ. ಹೊಲೆಯ ಮಾಸ್ಕಿಕರು ಮಾದಿಗ ಮಾಸ್ಕಿಕರಿಂತ ಬೇಕು ಆಧುನಿಕ ಬಹುಕಿಗೆ ಸ್ವಂದಿಸತ್ತೊಡಗಿದ್ದಾರೆ.
೩. ಮಾಸ್ಕಿಕರು ಅಸ್ಕೃತರಲ್ಲಿ ಅಸ್ಕೃತರಾದರೂ, ದಕ್ಕಲರು ಅಸ್ಕೃತ್ಯ ಚಾತಿಗಳಲ್ಲಿನ ಕಟ್ಟಕಡೆಯು ಕುಲವಾಗಿದೆ. ಹಾಗಿದ್ದರೂ ಮಾದಿಗ ಮಾಸ್ಕಿಕರಿಗೆ ದಕ್ಕಲರು ಮತ್ತು ಸಿಂಧ್ರ ಮಾದಿಗರು ಸಾಂಸ್ಕೃತಕವಾಗಿ ತುಂಬಾ ಸಮೀಕರಿಸಿದವರು.
೪. ಎಡಗೇ, ಬಲಗ್ಗೆಗ ಪೂಣಿಸಮಾಜ ಈಗ ನಾಶವಾಗಿದ್ದರೂ, ಆ ಪಟ್ಟಿಯಲ್ಲಿನ ಕಟ್ಟಕಡೆಯು ಕುಲಗಳಾದ ಹೊಲೆಯ ಮತ್ತು ಮಾದಿಗ ಕುಲಗಳಿಗೆ ಮಾತ್ರ ಅವು ಗಳಿಗೆಯಾಗಿ ಅಂಟಿಕೊಂಡವು. ಆದರ ಪ್ರತಿಫಲನಗಳಿಂಬಂತೆಯೇ ಹೊಲೆಯ ಮತ್ತು ಮಾದಿಗ ಮಾಸ್ಕಿಕರ ಪುರಾಣಗಳಲ್ಲಿ ತೀವ್ರ ಸ್ವರೂಪದ ಪೂರ್ವಾಂದ್ರಿತ ಸಂಘಾಷಾತಕ್ರ ಸ್ವಿತಿಯಿದೆ. ಅದು ಪೂಣಿಸಮಾಜದ ಮೇಲ್ಮೈಗಳಲ್ಲಿ ಹಾಡ್ಯಾಗಿದ್ದೂ ಮಾಸ್ಕಿಕರಲ್ಲಿ ದಾಯಾದಿ ಮತ್ತುರೂಪೆಂಬುತೆ ಉಳಿದುಕೊಂಡೆ ಬಂದಿದೆ.
೫. ಮಾಸ್ಕಿಕರಲ್ಲಿ ಅಂತರೋಪಣ ವಿವಾಹಕ್ಕೆ ಅವಶಾಶವೇ ಇಲ್ಲ. ಅಕ್ಷಾತ್ ಯಾಗೇನಾದರೂ ಆದಲ್ಲಿ ಏರಡು ಗುಂಪುಗಳಿಂದಲೂ ಪಣಕಟ್ಟಿ ಮುರಿದವರಿಗೆ ಕುಲಬಹಿಷ್ವಾರ ಕಾಡಿಟ್ಟ ಶಿಕ್ಷೆ.
೬. ಪಣಕಟ್ಟಿನ ಮೂಲ ಸತ್ಯಗಳು ಕತ್ತಲಲ್ಲಿ ಹೂತು ಹೊಗಿವೆ. ಆದರೂ ಆದರ ಲಭ್ಯ ಸ್ವರೂಪವನ್ನು ಹೀಗೆ ಗ್ರಹಿಸಬಹುದಾಗಿದೆ. ಗಳ ಜಾತಿಗಳ ಗಳ ಪಣಕಟ್ಟಿ ಬಲಗ್ಗೆ ಗುಂಪಾದರೆ, ಇ ಜಾತಿಗಳ ಇ ಪಣಕಟ್ಟಿ ಎಡಗೇ ಗುಂಪಾಗಿದೆ. ಈ ವಿಂಗಡಕೆಯೇ ಪಣಿಸಮಾಜದ ಕೇಂದ್ರ ತಿರುಜಾಗಿದೆ. ಈ ಪಣಿಸಮಾಜದ ಎಡಗೇ, ಬಲಗ್ಗೆ ಗುಂಪುಗಳು ತಮ್ಮ ಮೂಲವನ್ನು ಕಾಲಿಯ ಶಕ್ತಿ ಉಪಾಸಕರ ಎಡಗ್ಗೆ ಮತ್ತು ಬಲಗ್ಗೆ ವಿಧಾನವನ್ನು ಸರಿಸಿದ್ದರಲ್ಲಿಯೇ ಕಂಡುಕೊಳ್ಳುತ್ತಾರೆ.
೭. ಮಾಸ್ಕಿಕ ಎಂಬ ಪದಕ್ಕೆ ಮಾವೃತ ಮತ್ತು ಮಲ್ಲ ಎಂಬ ಏರಡು ಅಭಿಗಳೂ ಇರುವುದನ್ನು

ಗಮನಿಸಿದರೆ-ಮಾಸ್ಕೀಕ ಜನಾಗ ಮಾಡುತ್ತಿದ್ದ ಈ ವ್ಯತ್ಯಿಗಳಿಗೇ ಆ ಜೂತಿಯ ಹೆಸರು ಪದವಿನೇನುವಾಗಿ ಅಂಟಿಕೊಂಡಂತಿದೆ. ನಿಜದಭಾದಲ್ಲಿ 'ಮಾಸ್ಕೆ' ಎಂದರೆ 'ಮಹಾರೋಗಿ ಇರುವನು ಎಂದಾಗಿದೆ. ಪ್ರತಾಣ ಹಿನ್ನೆಲೆಯಲ್ಲಿ ಗಿಫ್ಟ್ ಕೆಮ್ಮೆದ 'ಮೂಸು' ಹಿನ್ನೆಲ್ಲ ಜನಿಸಿದನು ಎಂಬಭಾಗ ಹೊರಡುತ್ತದೆ.

೧೦. ಮಾಸ್ಕೀಕರಲ್ಲಿಗ ಏಕಾಲದಲ್ಲಿಯೇ ಕನ್ನಾಶುಲ್ಲಿ ಮತ್ತು ವರದಕ್ಕಿಣಿ ಪದ್ಧತಿಗಳಿರುತ್ತಾ ಜಾಲಿಯಲ್ಲಿವೆ. ಇದು ಮಾತ್ರಪ್ರಥಾನ ಸಂಸ್ಕಾರಿಯಾಂದು ಪಿತ್ಯಪ್ರಥಾನ ಸಂಸ್ಕಾರಿಯ ದಾಳಿಗೆ ತುತ್ತಾತ್ಮಿಯವರ ಕುರುಹಾಗಿದೆ.
೧೧. ಸಾಬಿನ ಸಂದರ್ಭದಲ್ಲಿ ಹೇಣ ಸಂಸ್ಕಾರಕ್ಕೆ ಮುಂಚೆಯೇ ಬಂಧುಗಳಿಲ್ಲ ನೆರೆದು ಗುರು ಕಲೆಸಿದ ಅನ್ವಯ ರಾಯಿಯಂದ ಎಲ್ಲರೂ ಕ್ರೇಹಾಕೆ ಮುಣ್ಣಿ ಅನ್ನ ತೆಗೆದು ತಿನ್ನಬ್ಬುದು ಪ್ರಾಚೀನ ಬಿಡಕಟ್ಟಿಗಳ ಸಂಪ್ರದಾಯವ್ಯಾಂದನ್ನು ಹೋಲಿವಂತಿದೆ. ಉದ್ದರೂ, ಅದರಲ್ಲಿಯೂ ವಾದಿಗ ಮಾಸ್ಕೀಕ ಸಂಸ್ಕಾರಿ ಹೊಲೆಯೂ ವಾಸ್ಕೀಕರಿಗಿಂತಲೂ ಅತ್ಯಂತ ಪ್ರಾಚೀನವಾದದ್ವಾಗಿದೆಯೆಂಬುದು ಮತ್ತು ಕುತೂಹಲದ ಸಂಗತಿಯಾಗಿದೆ.
೧೨. ಪೂರ್ವ ಜಾಂಬು ಕುಲಕ್ಕೆ ಮಾತ್ರ ವಿಶೇಷವಾಸ್ತವಂತಹ 'ತಂಗಡಿದ್ದಾವರ' ಮತ್ತು 'ಕಮ್ಮುಲಿದ್ದಾವರ' (ನೇರಳೆ ಕಂಬದ ದ್ದಾವರ)ವನ್ನು ಮಾದಿಗ ಮಾಸ್ಕೀಕರು ತಮ್ಮ ಸಾಂಸ್ಕಾರಿಕ ಬಹುಕಿನ ಬಹುಮುಖ್ಯ ಆಚರಣೆಯನ್ನಾಗಿಸಿಕೊಂಡಿದ್ದಾರೆ. ಈ ತಂಗಡಿ ದ್ದಾವರದ ಕಳೆ ಮತ್ತು ಪೂರ್ವ ಜಾಂಬುಕುಲದ ಬ್ಯೂಬಲ್ ಎನ್ನಬಂತಿದೆ.
೧೩. ಪರಿಶ್ವ ಜಾತಿಗಳಲ್ಲಿಯೇ ಬಹುಶಃ ಮಾಸ್ಕೀಕರೂಬ್ಬರೇ ಮಾವೃತರಾಗಿ, ಪ್ರೇಲ್ಜುನರಾಗಿ, ಚಮತ್ವಾರಿ ಸರ್ಕಾರ್ ಕಲಾವಿದರಾಗಿ, ತಮ್ಮ ಸಾಹಿತ, ಪೂರ್ಕಮಾಳಿಂದ ರಾಜರಂತಹವರಿಂದೆಲ್ಲ ಮೋಗಳಿಕೊಂಡು, ಆಂಬಾರಿ ಮೇರಂಗೆಗೆಂಬು ಗೋರಕ್ಷೆ ಪ್ರತಾಣಾದಂತಹ ವೃತ್ತಿರೂಪರೆಯನ್ನು ಹೊಂದಿರುವವರು.
೧೪. ಮಾಸ್ಕೀಕರ ಪರಿಶ್ವ ಜಾತಿಗಳಲ್ಲಿನ ಉಪ-ಪಂಗಡವೇ ಆಗಿದ್ದರೂ ಅವರಲ್ಲಿ ಇಂದಿಗೂ ಒಳಿರೂ ಪದವಿಧರಾಗಿಲ್ಲಿರುವುದು ಪರಿಶ್ವ ಮೇಲ್ಜ್ಞಿಗಳಿಗೂ ಮತ್ತು ಮಾಸ್ಕೀಕರಿಗೂ ನಡುವಿನ ಲಾಂಛನ ಅಂತರವನ್ನು ಕಾಣಿಸಬಲ್ಲದು.
೧೫. ಮಾಸ್ಕೀಕರ ಪ್ರತಾಣ ಜಗತ್ತು ಮುಗ್ರು ಪ್ರಮಂಚವಾಗಿರುವಂತೆಯೇ, ಆದ ಶಿವ್ಯ ಪ್ರತಾಣಗಳಲ್ಲಿನ ಅಸಾಂಸ್ಕಾರಿಕ ಆಂಶಗಳನ್ನೆಲ್ಲ ಮಾನವೀಯ ಸ್ತರಗಳಲ್ಲಿ ಅವವರ್ತಿಗೂಳಿಸಿದಿದ್ದುತ್ತದೆ. ದುರಂತಮೆದರೆ, ಮಾಸ್ಕೀಕ ಸಂಸ್ಕಾರಿಯ ಜೀವಧಾತುವಾಗಿರುವ ಈ ಅದಿಮೂಲದ ಶಾಖಿವನ್ನು ಉಳಿಸಿಕೊಂಡೂ, ಆ ಜನಾಂಗದ ಅಧಿಕ ಹಾಗೂ ಸಾಮಾಜಿಕ ಸ್ವರ್ತೆ ಒದಗಿಸುವುದು ಈ ತಾತ್ಕ್ಷಣಾದ ಸಮಾಲಾಗಿದ್ದರೂ, ಆದನ್ನು ಗುರುತಿಸಬಲ್ಲ ಹೃದಯವಂತ ವ್ಯವಸ್ಥೆ ಇಲ್ಲಿರುವುದು.
೧೬. ಮಾದಿಗ ಮಾಸ್ಕೀಕರು 'ತಾಂಬ್ರ' ಎನ್ನಬ ಆಲ್ರಿ ರಂಕ್ ಭಾವೆಯಾಂದನ್ನು ತಮ್ಮಾಳಗೆ

- ಮಾತ್ರ ಬಳಸುತ್ತಾರೆ. ಕನ್ನಡ ಮತ್ತು ತೆಲುಗಿನ ಗಾಢ ಪ್ರಭಾವದ ಈ ಮಿಶ್ರ ದ್ವಾರಿದ ಉಪಭೂತೆಯ ಪ್ರಸ್ತಾಪ ಕೂಡ ಎಲ್ಲಾ ಆದಂತಿಲ್ಲ. ದ್ವಾರಿದ ಭಾಷಾ ವಂಶವ್ಯಕ್ತಿದಲ್ಲಿ ಸೇವಕರೆಯಾದಂತಿಲ್ಲ. ಈ ಭಾಷೆಯ ಗೌಪ್ಯತೆ ಶಾಕ್ತ ಮೂಲದ್ವಾಗಿರುವುದರಿಂದ, ಆ ಭಾಷೆಯಲ್ಲಿ ಮಾಸ್ಕಿಕರ ಪ್ರದಾನ, ಸಾಹಿತ್ಯಗಳ ಸ್ವಜ್ಞಾ ಆಗಿಯೇ ಇಲ್ಲ.
೧೯. ಕಂಚಿಯ ತೇರೆಳೆವ ಮಾದಿಗ ಮಾಸ್ಕಿಕರ ಕಥೆಯಾಂದಿಗೆ ಹೋಟಾ ಇದ್ದಿರಬಹುದೆಂದು ನಿಧರಿಸಲಾಗಿರುವ ತಾಮ್ರಫಳಿದ ಶಾಸನದಲ್ಲಿನ ಒಕ್ಕಂಶಗಳು ತಡ್ಡತ್ವಾಗಿ ಹೋಲುವುದರಿಂದ - ಈ ವಿಶ್ವೇಶ್ವರು ಮತ್ತು ಆ ಶಾಸನಕ್ಕೂ ಸಂಬಂಧಿಸಿದ್ದಿರಬಹುದೆಂದು ತಕ್ಷಿಸಬಹುದಾಗಿದೆ.
೨೦. ಪಣಸಮಾಜ ಶ್ರೀರೇಖಿಸಿರುವಂತೆಯೇ, ಮಾಸ್ಕಿಕರ ಸಂಸ್ಕೃತಿಕ ಸಂಸ್ಥಾನಗಳೂ ನಾಶವಾಗಿವೆ. ಮಾಸ್ಕಿಕರಿಗೆ ತಮ್ಮ ಜಂಗಮ ಸಂಸ್ಕೃತಿಗೆ ಶಾಕ್ತ ವಿದಾಯ ಹೋಗೇತ್ತಾಗಿದ್ದಾರೆ. ಮಾಸ್ಕಿಕರ ಸಂಸ್ಕೃತಿ ನಾಶವಾಗುತ್ತ ಬಂದಿರುವಷ್ಟು ವೇಗದಲ್ಲಿ ಅವರ ಬದುಕು ಆಧುನಿಕವಾಗಿಯೂ ಇಲ್ಲ; ಆಧಿಕ, ಸಾಮಾಜಿಕವಾದ ಪ್ರಗತಿಯೂ ಆಗಿಲ್ಲ. ಬದಲಿಗೆ ಹಿಂದೆ ಇದ್ದ ಕನ್ವಾ ನೆಲೆಯನ್ನು ಕೆಳಿದಕೊಂಡು ತತ್ತ್ವಜ್ಞಾದ ಪರಿಮಾಣಯಿಲ್ಲದ ಅರ್ಥತ್ ಸ್ಥಿಗಿ ದೂಡಲ್ಪಟ್ಟಿದ್ದಾರೆ.
೨೧. ತಮ್ಮ ವೃತ್ತಿಗಳಿಂದಾಗಿಯೇ ಹಿಂದೊಮ್ಮೆ ರಾಜಸತ್ಯಗೆ ಹತ್ತಿರವಾಗಿದ್ದ ಮಾಸ್ಕಿಕರಿಗೆ ಇಂದಿನ ರಾಜಕಾರಣದ ಮಹಂವಾಗಲೀ ತಳಿಬುಡವಾಗಲೀ ತಿಳಿಯುವಂತೆಯೇ ಇಲ್ಲ.
೨೨. ಮಾಸ್ಕಿಕರ ಗಾಢ ನಂಬಿಕೆಯ ಬೇರುಗಳು ಪರಿಶೀಪ್ತ ಸಂಸ್ಕೃತಿಯಲ್ಲೋ ಹುದುಗಿದ್ದರೂ, ವಿಚಿತ್ರವಾಗಿ ಸಮಾಜದ ಪ್ರಭಾವದಿಂದಾಗಿ ವೈದಿಕ ಸಂಸ್ಕೃತಿಯ ದ್ವಾರಾ ಇಲ್ಲಿನ ಆರಾಧಿಸುತ್ತಾರೂದರೂ ಈ ಏರಡೂ ಸಂಸ್ಕೃತಿಗಳ ನಡುವಿನ ವ್ಯರ್ಥಾಪೆಲ್ಲಾ ಹೇಗೂ ಸಂಘರ್ಷಾರ್ಥಕ ಸ್ಥಿತಿ ತಲುಪುವುದೇ ಇಲ್ಲ.
೨೩. ಆದಿಮೂಲ ಸಂಸ್ಕೃತಿಯ ಕೇಂದ್ರ ನೆಲೆಯಿಂದ ಆಯ್ದಾ ಜನಾಂಗಗಳು ದೂರಸರಿದವ್ಯಾಪ್ತಿ ಅವರ ಆಧಿಕ, ಸಾಮಾಜಿಕ ಉಸ್ನತ್ವ ಸಾಧ್ಯವೆಂಬ ಗ್ರಹಿಕೆಯನ್ನೇ ಈ ಆಕ್ರಮಣಾರ್ಥಿ ಸಂಸ್ಕೃತಿ ಉಗ್ರಸುತ್ತ-ಆ ವಿಲಕ್ಷಣವಾದ ಮಿಥ್ಯೆ ಧಂಡ್ಯಮಾನದ ಕಚ್ಚಿ ತಿಳಿವಾಕೆಯಿಂದನ್ನು ಮಾಸ್ಕಿಕರಂತಹ ಅನಕ್ಕರಸ್ತ ಮುಗ್ದ ಸಮೂಹದ ಅಲೋಚನೆ ವಿಧಾನಗಳವರೆಗೂ ತಲುಪಿಸುತ್ತಿದೆ. ಈ ಅಪಾಯ ಏರಡು ಸಂಸ್ಕೃತಿಗಳ ನಡುವೆ ಸದ್ವಿಳಿದೆ ಸಂಭವಿಸುತ್ತಿದೆ. ಇಂತಹ ದಾಸ್ಯ ಮನೋಭಾವದ ತತ್ತ್ವವನ್ನು ಅತ್ಯಂತ ಯಶಸ್ವಿಯಾಗಿ ಜನಾಂಗದಿಂದ ಜನಾಂಗಕ್ಕೆ ದಾಟಿಸುತ್ತಿರುವ ಯಜಮಾನ ಸಂಸ್ಕೃತಿಯ ಆಕ್ರಮಣಾರ್ಥಿಲಕ್ಷ್ಯ-ವಿಲವಾಗುತ್ತಿರುವ ಮಾಸ್ಕಿಕರ ಸಂಸ್ಕೃತಿಯ ಈ ಅಧ್ಯಯನವೇ ಜೀವಂತ ಕಾಳ್ಯಯಾದಾಗಿಸಬಲ್ಲದು.
೨೪. ಮಾಸ್ಕಿಕರ ಸಂಸ್ಕೃತಿಯ ಬಗ್ಗೆ ಥರ್ಸ್‌ಸ್ವಾ ಟಿಪ್ಪಣಿ ಬಿಟ್ಟರೆ ಬೇರೆ ಅಧ್ಯಯನವೇ ನಡೆದಿಲ್ಲ.

ಜನಾಂಗೀಯ ಅಧ್ಯಯನ

ಪ್ರೊ.ಎ.ಬಿ. ಬಸವರಾಜು

(ಅಧ್ಯಕ್ಷ ಭಾಷಣ)

ಸಂಸ್ಕृತಿಕೆ ಮಾನವ ವಿಜ್ಞಾನದ ದೃಷ್ಟಿಯಿಂದ ಒಂದು ಜನಾಂಗದ ಅಧ್ಯಯನ ಅಶ್ಯಂತ ಮೌಲಿಕವಾದುದಾಗಿದೆ. ಒಂದು ಜನಾಂಗದ ಸಂಪ್ರದಾಯ, ಆಚಾರ ಮತ್ತು ನಂಬಿಕೆಗಳು ಆ ಜನಾಂಗದ ಸಂಸ್ಕृತಿಯ ಅಧ್ಯಯನಕ್ಕೆ ಸಾಕಷ್ಟು ಸಾಮಗ್ರಿಯನ್ನು ಒದಗಿಸಿಕೊಡಬಲ್ಲದು. ಯಾವುದೇ ದೇಶದ ಆದಿವಾಸಿಗಳು ಆ ದೇಶದ ಮೂಲನಿವಾಸಿಗಳು. ಆ ಆದಿವಾಸಿಗಳ ಸಂಸ್ಕृತಿಗೆ ಆತಿ ಹತ್ತಿರದಲ್ಲಿರುವವೆ ಬುಡಕಟ್ಟಿಗಳು. ಬುಡಕಟ್ಟಿ ಜನಾಂಗ ನಿಂತಲ್ಲಿ ನಿಲ್ಲದ ಅಲೆಮಾರಿಗಳಾಗಿ ಬದುಕನ್ನು ಸಾಗಿಸುವುದೂ ಉಂಟು. ಅವರು ಕಾಗಲೂ ತಮ್ಮತನವನ್ನು ಕಾಯ್ದುಕೊಳ್ಳಲು ಸತತ ಹೋರಾಟ ನಡೆಸುತ್ತಿದ್ದಾರೆ. ಆದಿವಾಸಿಗಳು ನಗರ, ಗ್ರಾಮಗಳಿಂದ ದೂರವಿರುವ ಬೆಟ್ಟೆ, ಗುಡ್ಡ, ಕಾಡುಗಳಲ್ಲಿ ವಾಸಿಸುತ್ತಿದ್ದರು. ಇದರಿಂದ ಅವರ ಸಂಸ್ಕृತಿ ನಗರ ಹಾಗೂ ಗ್ರಾಮಗಳಲ್ಲಿ ವಾಸಿಸುವ ಜನರ ಸಂಸ್ಕृತಿಗಿಂತ ಪ್ರತ್ಯೇಕವಾಗಲು ಕಾರಣವಾಯಿತು.

ಕನಾಡಟಕದ “ಬೆಟ್ಟೆ, ಗುಡ್ಡ ಕಾಡುಗಳಲ್ಲಿ ವಾಸವಾಗಿರುವ ಇರುಳರು, ಕಾಡು ಕುರುಬರು, ಕಾಡುಗೊಲ್ಲರು, ಹಲಸರು, ಮಲೆರು, ಬಿಳಿಗಿರಿ ರಂಗಸಂಟ್ರೆಡ ಸೋಲಿಗರು, ನೀಲಿಗಿರಿ ಬೆಟ್ಟೆಗಳಲ್ಲಿರುವ ತೋಡರು, ಬಡಗರು, ಕೊಡಗಿನ ಎರವರು, ದಕ್ಕಿನ ಕನ್ನಡ ಜಿಲ್ಲೆಯ ಕೊರಗರು, ಕುಡಿಯರು, ಬಳ್ಳಾರಿ ಜಿಲ್ಲೆಯ ಕೋಟರು, ಕೋರುಯರು, ಕೋಡರು, ಮರಿಯರು, ವನಿಯರು-ಮುಂತಾದವರೆಲ್ಲ ಆದಿವಾಸಿಗಳು. ಇವರನ್ನು ವಿಂಗಡಿಸುವಾಗ ನರವಿಜ್ಞಾನಿಗಳು ಇವರ ಬಣ್ಣ ಕೂದಲು, ಎತ್ತರ, ತಲೆಯ ಆಕಾರ, ಮೂಗಿನ ಮತ್ತು ಮುಖಿದ ಅಳತೆ ಮುಂತಾದ ಲಕ್ಷಣಗಳನ್ನು ಪರಿಶೀಲಿಸಿದ್ದಾರೆ. ಇವರ ಕವ್ಯ ಬಣ್ಣ ಉದ್ದ್ವಾದ ತಲೆ, ಚಪ್ಪಟೆಯ ಮೂಗು, ಗಿಡ್ನಾದ ದೇಹ-ಮುಂತಾದ ಕುರುಹುಗಳಿಂದ ಇವರು ದ್ವಾರಿಸಿರಿಂತ ಹಿಂದೆ ಇಲ್ಲಿ ವಾಸಿಸುತ್ತಿದ್ದ ಮೂಲನಿವಾಸಿಗಳಿಂದು ನಿರ್ಧರಿಸಲಾಗಿದೆ.¹ “ಸಾಮಾನ್ಯವಾಗಿ ಈ ಆದಿವಾಸಿಗಳಿಗೆ ಕುಳ್ಳಿದೇಹ, ತುಂಬಿದ ಮುಖ, ಸೊಂಪಾಗಿ ಬೆಳೆದ ಕೂದಲು, ಬಲವಾದ ದವಡೆ, ಗಟ್ಟಿಯಾದ ಹಲ್ಲು, ಗಟ್ಟಿ ಮುಟ್ಟೆದ ಕೈ ಕಾಲುಗಳು, ಚಪ್ಪಟೆಯ ಮೂಗು, ಕವ್ಯದ ಬಣ್ಣ-ಇಷ್ಟೆಲ್ಲ ಅವರ ಶರೀರ ರಚನೆ. ಇವರು ಕವ್ಯ ಸಹಿತ್ತುಗಳು”²

ಮನುಷ್ಯ ಸಂಘಾಜಿವಿ. ಮನುಷ್ಯ ಸಮಾಜದ ವಿಶಿಷ್ಟ ಕೂಡುಗೆ ಸಂಸ್ಕृತಿ. ಈ ಸಂಸ್ಕृತಿ ಮನುಷ್ಯ ಸಮಾಜವನ್ನು ಪ್ರಾಣಿ ಸಮಾಜದಿಂದ ಬೇರೆಡಿಸಬಲ್ಲ ಪ್ರಮುಖ ಸಾಧನವಾಗಿದೆ. ಮನುಷ್ಯ ಸಮಾಜಕ್ಕೆ ವಿಶೇಷವಾದ ಈ ಸಂಸ್ಕृತಿಯ ಅರ್ಥ ವಿಶಾಲವಾದುವಾಗಿದೆ.

1. ಪ್ರೇಮಕು ರಾಜ್ಯ 1950 ಪೃ. 49,50

2. ಅದೇ ಪೃ. 53

ಮನವ ವಿಜ್ಞಾನಿ Edward Burnett Tylor ಪ್ರಕಾರ "culture is that complex whole which includes knowledge, belief, art, Morals, Law, custom and any other capabilities and habits acquired by man as a member of society" (ಸಮಾಜದ ಸಚಯನಾದ ವ್ಯಕ್ತಿಯೊಬ್ಬನು ಅರ್ಜಿಸಿದ ಜ್ಞಾನ, ನಂಬಿಕೆ, ಕಲೆ, ನೀತಿ, ಹಾನುನು, ಸಂಪುರ್ಣತ್ವ ಹಾಗೂ ಇತರೆ ಯಾವುದೇ ಶಕ್ತಿ ಸಾಮಧ್ಯಗಳು ಅಭ್ಯಾಸಗಳೆಲ್ಲವನ್ನೂ ಒಳಗೊಂಡ ಸಂಕೀರ್ಣ ಸ್ತ್ರೀಯೇ ಸಂಸ್ಕೃತಿ.) ಈಗ ಯಾವುದನ್ನು ನಾವು ಭಾರತೀಯ ಸಂಸ್ಕೃತಿ ಎಂದು ಕರೆಯುತ್ತೇವೆಯೋ ಅಥ ಮೇಲ್ಗೊಂಡನ್ನು ಪ್ರತಿನಿಧಿಸುವಂಥಾಗಿದೆ. ಈ ಸಂಸ್ಕೃತಿಯ ಕ್ಷೇತ್ರಗೆ ಒಳಪಡದ ಹಲವಾರು ಅಲ್ಲಿತ್ತ ಜನಾಂಗಗಳು ನಮ್ಮೆ ದೇಶದಲ್ಲಿವೆ. ಅವೆಲ್ಲ ಜನಾಂಗಗಳ ಸಂಸ್ಕೃತಿಯ ಸಮಗ್ರ ಅಧ್ಯಯನದ ಮೇಲೆ ನಾವು ಭಾರತದ ಸಂಸ್ಕೃತಿಯನ್ನು ರೂಪಿಸಿಕೊಳ್ಳಬೇಕಾಗಿದೆ. ಕನಾಟಕದ ಗಡಿ ಪ್ರದೇಶವಾದ ಕೋಲಾರಜಿಲ್ಲೆಯಲ್ಲಿ ಮಾಸ್ಕ್ರಿಕರು, ಸಿಂದ್ರ ಮಾಡಿಗರು, ಯಾನಾಡಿಗಳು, ಮೊಂಡರು, ನಟಪರು, ಇಲ್ಲಿಗರು, ಗಾರುಡಿಗರು, ಇತ್ಯಾದಿ ಜನಾಂಗಗಳನ್ನು ಹಾಬಿಸುದು. ಇದರಲ್ಲಿ ಕೆಲವು ಜನಾಂಗಗಳು ಪಕ್ಷಪ ರಾಜ್ಯದಿಂದ ವಲಸೆ ಬಂದು ಇಲ್ಲಿ ನೆಲೆ ನಿಂತವರಾಗಿದ್ದಾರೆ.

ಪರಿಶ್ಲೇಷಣಾಗಾದ ಹೊಲೆಯ ಮತ್ತು ಮಾಡಿಗರಲ್ಲಿನ ಒಂದು ಉಪಚಾರಿಯಿಂದ ಗುರುತಿಸಲಾಗುವ ಮಾಸ್ಕ್ರಿಕ ಜನಾಂಗವನ್ನು ಅಂದ್ವಪ್ರದೇಶ, ತಮಿಳನಾಡು, ಕನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಹಾಬಿಸುದು. ಮಾಸ್ಕ್ರಿಕರು ಹೊ ಹೊತ್ತು ಸಾಗಿಸುವ ಸಂದರ್ಭದಲ್ಲಿ ಹಾಡಲಾಗುವ ಪದಗಳಿಗೆ 'ಯಾಲಾಲ ಪದಗಳು' ಎಂದು ಕರೆಯಲಾಗುತ್ತದೆ. ಒಂದು ಯಾಲಾಲ ಹಾಡು ಎಂಜಲಿನ ಸರ್ವವ್ಯಾಪ್ತಿಯವನ್ನು ಅಶ್ಯಂತ ಸಮರ್ಥವಾಗಿ ಚಿತ್ರಿಸುತ್ತದೆ. ಪರಮ ಪವಿತ್ರವಾದ ಜಲಪೆಂದು ಯಾವುದನ್ನು ತಿಳಿದಿರುವೆಂೱು ಅಥ ಜಲಚರಗಳಿಂದ ಆಗಲೆ ಎಂಜಲಾಗಿದೆ. ಹಸುವಿನ ಹಾಲನ್ನು ಕರು, ತಾಯಿಯ ಹಾಲನ್ನು ಒಡಹುಟ್ಟಿದೆವರು ಈಗಾಗಲೆ ಎಂಜಲು ಮಾಡಿರುವರು. "ಕೆರೆಯ ನೀರು ಕುಡಿಯೋಣವೆಂದರೆ ಮೀನಿನೆಂಜಲು, ಬಾವಿ ನೀರು ಕುಡಿಯೋಣವೆಂದರೆ ಕಪ್ಪೆಯೆಂಜಲು, ಹಸುವಿನ್ನಾಲು ಕುಡಿಯೋಣವೆಂದರೆ ಕರುವಿನೆಂಜಲು, ತಾಯಿ ಹಾಲು ಕುಡಿಯೋಣವೆಂದರೆ ಒಡಹುಟ್ಟಿಮಂಜಲು" ಇನ್ನಲ್ಲಿ ಮನೆ ಮಾಡಿರುವ ಸೋಮಾರಿಂಹಪೆ ನಮ್ಮೆಲ್ಲ ದಾರಿದ್ರ್ಯಕ್ಕೆ ಕಾರಣವಾಗಿದೆ ಎಂಬಿದನ್ನು 'ನಾಜಾಹಾದ ಕಾಲ' ಎಂಬ ಜನಪದಗಳೆಯಲ್ಲಿ ತುಂಬ ಅಧ್ಯವತ್ತಾಗಿ ತಿಳಿಸಲಾಗಿದೆ.

ಹಾಲವೆನ್ನ ನಾಡುಕಾಯಿತೋ

ಒ ನರಹರಿ! ದುಷ್ಪರಿಗನುಹಾಲವಾಯಿತೋ॥

ನೀರು ಜೋಳ ಮನೆಯಲ್ಲಿದ್ದೆ

ಬಿಂಬಿಕೊಳ್ಳಲು ಪಾಲುಮಾರಿ

ನಷ್ಟ ಮುಂಡೆರಲ್ಲ ಕೂಡಿ

ಮಿಲ್ಲಿಗಂತ ಹೋದರಲ್ಲೋ ? ಹಾ

3. The New Encyclopaedia Britanica Vol.16 (15th Edition) (1992) p.874.

4. ಲಕ್ಷ್ಮಿಪತಿ ಕೋಲಾರ: ಮಾಸ್ಕ್ರಿಕರ ಸಂಸ್ಕೃತಿ (1993) ಪು. 204

ಭತ್ತದ ಮೀಲ್ಲು ಅಧಿಕವಾಯ್ತು
ಬುದ್ದೆರಚೇ ಅಂದವಾಯ್ತು
ಕಡಿನಲ್ಲಿ ತಾರು ಹಾಕಿ
ಬಿತ್ತಿ ಮೇಲಿಯು ಬರದೆ ಹೋದ್ದೆ
ದೃವವಾದ್ದೂ ಏನು ಮಾಡಿತ್ತು? ಕಾ।
ಹಳ್ಳವೆಲ್ಲ ದಿಕ್ಕೆಯಾಯ್ತು
ಮಾರ್ಪಿಗೊಂದು ಸೋಲಿಗೆಯಾಯ್ತು
ಬ್ಯಾಗು ತಿತ್ತಿ ಎತ್ತಿ ಜನರು
ಜೋಗಿಗಳಾಗಿ ತಿರುಗೊಡಾಯ್ತು ಕಾ।
ಯಂತ್ರದಡಿ ಗೇಯೋಡಾಯ್ತು
ಉಳಿಕೆ ಬ್ರಾಹ್ಮಗಳಾಯ್ತು
ಬೆಳೆದಿರುವ ಲೋಕದಲ್ಲಿ
ಗಂಜಿಗೊಳು ಶಿಗದಾಯ್ತು ಕಾ।⁵

ಆಧುನಿಕ ನಾಗರಿಕ ಸೋಲಭ್ಯಾಗಳನ್ನು ಟೈಕಿಸುವದರ ಚೋಕಿಗೆ, ಮನುಷ್ಯ ಶಕ್ತಿಯೇ ನಾಕೆಣಿಯವಾಗ ಯಂತ್ರಗಳ ಬಳಕೆಯ ಅಗತ್ಯವಾದರೂ ಏನು ಎಂದು ಇಲ್ಲಿ ಪ್ರಶ್ನಿಸಿದಂತಿದೆ. ಮಾರಿಗಿ ಜವಾಗಕ್ಕೆ ಸೇರಿದ ಉಪಪಂಗಡವಾದ ಸಿಂದ್ರ ಮಾರಿಗಿರು ಮೂಲತಃ ಅಂಥ ಪ್ರದೇಶದವರಾದರೂ, ಕನಾಟಕ ಹಾಗೂ ತಮಿಳುನಾಡಿನಲ್ಲಿಯೂ ವಿರಳ ಸಂಪೂರ್ಣವಾಗಿ ಕಂಡಬಂತು. “ಕೋಲಾರ ಜಿಲ್ಲೆಯ ಮಾಲಾರು ತಾಲ್ಲೂಕಿನ ಮಾತಂಗಪುರ, ಸುಗ್ರಿಂಡಹಳ್ಳಿ, ಹುಳ್ಳದೇನಹಳ್ಳಿ, ಕೂರ್ಕಡ್ಲೊಸಳಿ, ಕೋಲಾರ ತಾಲ್ಲೂಕಿನ ಅಲಹಳ್ಳಿ, ಗುಲಂಜಿಗುರ್ಕಿ, ಚಿಂತಾಮಣಿ ತಾಲ್ಲೂಕಿನ ಮಂಗಳಪ್ಪಲ್ಲಿ ಶ್ರೀರಾಮಪುರ ಕಾಲೋನಿಗಳಲ್ಲಿ ಇವರು ನೆಲ್ಲಿನಿತಿದ್ದಾರೆ.” “ಸಿಂದ್ರ ಮಾರಿಗಿರು ಮತ್ತು ಮಾಸ್ಕಿಕರ ಮಧ್ಯ ಆಚರಣೆಗಳಲ್ಲಿ, ವೃತ್ತಿಯಲ್ಲಿ, ಬಳಸುವ ಭಾವೆಯಲ್ಲಿ ಮೂಲಭೂತವಾದ ಭಿನ್ನತೆಗಳೇನೂ ಇಲ್ಲ”⁶ ಮಾಸ್ಕಿಕರು ಮತ್ತು ಸಿಂದ್ರ ಮಾರಿಗಿರ ನಡುವೆ ಹಲವು ಸಮಾನ ಅಂಶಗಳು ಇರುವುದರಿಂದ ಈ ಎರಡು ಜನಾಂಗಗಳನ್ನು ತೊಲನಿಕವಾಗಿ ಅಧ್ಯಯನ ಮಾಡುವ ಅಗತ್ಯವಿದೆ. “ಅಂಥುದಲ್ಲಿ ಮತ್ತು ಅಂಥುದ ಗಡಿಭಾಗವಾದ ಕೋಲಾರ ಜಿಲ್ಲೆಯಲ್ಲಿ ‘ನಟುವ’ ಎಂಬ ಜನಾಂಗವ್ಯಾಂದು ಕೆಳೆದು ಹೊದೆದ ರಮ್ಮೆ ಸಂಪುರ್ಣವಾಯಿದ್ದರ ಪಳೆಯುಳಿಕೆಯಾಗಿ ಉಳಿದಿದೆ. ಚಿಂತಾಮಣಿ ತಾಲ್ಲೂಕಿನ ರೇಳಾರು, ಉಲಾವಾಡಿ ಎಂಬ ಉಳಿರುಗಳಲ್ಲಿ ಈ ಜನಾಂಗದವರೇ ತುಂಬಿದ್ದಾರೆ”⁷ ಭಾರತ ಬಹು ಭಾಗೆಗಳನ್ನು ಪಡೆದಿರುವಂತೆಯೇ ಬಹು ಜನಾಂಗಗಳನ್ನು ಹೊಂದಿದೆ. ಯಂತ್ರನಾಗರಿಕತೆಯ

5. ಅದೇ ಪು. 305, 306

6. ಕೊಟ್ಟಾರಾಮಂಡಿ ರಾಮಯು: ಸಿಂದ್ರ ಮಾರಿಗಿರ ಸಂಸ್ಕಿತ ಪು10 (1993)

7. ಅದೇ ಪು. 262

8. ರಂಗಾರೆಡ್ಡಿ ಕೋಡಿರಾಂಪುರ: ಮಿನಾಕ್ಷಿ: ಸಂಪುರ್ಣ. ಒಂದು ಪೆಟ್ಟು ಪು. 54

ತೀವ್ರಧಾಳಿಯಂದಾಗಿ ಬುಡಕಟ್ಟಿ ಜನಾಂಗಗಳು ತಮ್ಮ ಮೂಲ ಅಸ್ತಿತ್ವವನ್ನು ಕಾವಾಡಿಕೊಳ್ಳಲ್ಪಡು ಕಷ್ಟಾಗಿರುವುದರಿಂದ ಇಲ್ಲಿಯ ಎಲ್ಲ ಜನಾಂಗಗಳ ಸಮರ್ಪಣಾದ ಆಧ್ಯಯನ ತುಳಾಗಿ ಆಗಬೇಕಾದ ಕ್ರಿಯೆ ಆಗಿದೆ.

ಒಂದು ಜನಾಂಗದ ಆಧ್ಯಯನ ಯಾವುದೇ ಕಾಲಮಿತಿಯೋಳಿಗೆ ನಡೆಯುವಂಥದಲ್ಲಿ ನಾವು ಆಧ್ಯಯನ ನಡೆಸಲಿರುವ ಜನಾಂಗದೊಳನೆ ಮಾಸವಾಗಿದ್ದು ಅವರ ಎಲ್ಲ ಉಟುವಟಿಕೆಗಳನ್ನು ಹತ್ತಿರದಿಂದ ನೋಡಿ ದಾಖಲಿಸಬೇಕು. ಜನಾಂಗದ ಭಾಷೆ ತೀಳಿದಿರುವವರು, ಆ ಜನಾಂಗದ ಕ್ಷೇತ್ರ ಕಾರ್ಯ ಕ್ಷೇಗೊಂಡರೆ ಸಮರ್ಪಕ ಮಾಹಿತಿಗಳನ್ನು ಅವರಿಂದ ಸಂಪೂರ್ಣವಿಕೆಳಬಹುದು. ಜನಾಂಗದ ಆಧ್ಯಯನ ವಿಷಯದಲ್ಲಿ ಆಗಿರುವ ಕೆಲಸ ಆಗಬೇಕಿರುವುದಕ್ಕೆ ಹೋಲಿಸಿದರೆ ಕಡಿಮೆ ಎಂದೆ ಹೋಳಬೇಕು. ಭಾರತದ ಸಂಸ್ಕृತಿಗೆ ಸಮರ್ಪಣೆಯನ್ನು ತಂದು ಕೊಡುವ ನಿಟ್ಟಿನಲ್ಲಿ ಎಲ್ಲ ಜನಾಂಗದ ಆಧ್ಯಯನ ಅಶ್ವಗತ್ಯಾಗಿ ನಡೆಯಬೇಕಾಗಿದೆ.

ಈಣಿಲು ಔಡಣಿ

ದ್ವಿಭಾಷಾ ಜಾನಪದ ಸ್ವರೂಪ(BILINGUAL FOLKLORE)

-ವಿ. ಚಂದ್ರಶೇಖರ ನಂಗಲ

ನಗರ ಜಾನಪದ, ಬಂಡಾಯ ಜಾನಪದ, ಅರಣ್ಯಜಾನಪದಗಳ ಪಟ್ಟಿಗೆ ನಾವಿಂದು ಹೊಸದಾಗಿ ಸೇರಿಸಬೇಕಾದ ಉಪ ಶಾಖೆಯನ್ನಾಗಿ 'ದ್ವಿಭಾಷಾ ಜಾನಪದ' ಎನ್ನ ಪ್ರಸ್ತಾಪಿಸಬೇಕಾಗಿದೆ. ಕೋಲಾರದಂಥ ದ್ವಿಭಾಷಾ ಪ್ರದೇಶದ ಸಂಸ್ಕೃತಿಯಲ್ಲಿ 'ದ್ವಿಭಾಷಾ ಜಾನಪದ' ವೆಂಬ ಗ್ರಹಿಕೆಯ ಜಿಚಿತವು ಸ್ವಯಂ ವೇದ್ಯವಾಗಿದೆ. ಈ ದಿಸೆಯಲ್ಲಿ ನಡೆಸಬೇಕಾದ ಜಾನಪದ ಕ್ಷೇತ್ರ ಕಾಯಿಕ್ಕೆ ಸಂಬಂಧಿಸಿದೆ ಪ್ರಾಣಾವಿಕ ಮಾತುಗಳನ್ನಾಡುವುದಷ್ಟೆ ಈ ಟಿಪ್ಪಣಿಯ ಉದ್ದೇಶವಾಗಿದೆ.

ಜಾನಪದವನ್ನು ಅಂತರ್ ರಾಷ್ಟ್ರೀಯ ನೆಲೆಗಳಲ್ಲಿ ಕಂಡುಕೊಳ್ಳುವ, ಅಂತರ್ ರಾಷ್ಟ್ರೀಯ ಪ್ರಮಾಣೀಕರಣದಾಗಿ ಉತ್ಪನ್ನಪಡಿಸುವ ಉತ್ಪನ್ನಕೆಂಬೇ ಇಂದಿನ ಕ್ಷೇತ್ರಕ್ಕೆ ವ್ಯಾಸಂಗವಲ್ಲಿ ಸರ್ವಾಷಾಷಿಂಹಾಗಿದೆ. ದ್ವಿಭಾಷಾ ಜಾನಪದ ಮತ್ತು ಅಂತರ್ ಪ್ರಾದೇಶಿಕತೆಯ ಪ್ರತಿಷಾಧನೆಯು ನವನವಿನ ವಿಚಾರವೇನಲ್ಲ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ದ್ವಿಭಾಷಾ ದ್ವಿಷ್ಟಿಕೋನ ಮತ್ತು ಅಂತರ್ ಪ್ರಾದೇಶಿಕತೆಯ ನೆಲೆಗಳನ್ನು ಗುರುತಿಸುವುದು. ಏಕೆಂದರೆ ಜಾನಪದ ಒಂದು ಭಾಷೆಯನ್ನು ಬಗ್ಗೆ ಪ್ರಾಣಾಪ್ರಮಾಣದ ಮಹಾಕಾವ್ಯ ರಚನೆ ಆದ್ದನ್ನು ಮೊದಲಿಗೆ ತೆಲುಗಿನಲ್ಲಿ ಸರ್ವಜ್ಞ-ವೇಮನ-ತಿರುವಳ್ಳಿರೂ ಸಮಾನ ಧ್ಯಾನಿ ಧೋರಣೆಗಳ ಈ ಡಾರಣಾ ಕರಿಗಳು ಅಂತರ್ ಪ್ರಾದೇಶಿಕತೆಯ ಸೇತುವೆಗಳಾಗಿದ್ದಾರೆ. ಸತ್ಯಾಸತ್ಯತೆಗಳನ್ನು ಬದಿಗಿಟ್ಟಿರೂ 'ಸರ್ವಜ್ಞ ವೇಮನ ಸಂವಾದ' ಎಂಬಂಥ ಕೃತಿಗಳು ದ್ವಿಭಾಷಾ ದ್ವಿಷ್ಟಿಕೋನದ ಉತ್ಪನ್ನ ನಿರ್ದಿಷ್ಟವಾಗಿದೆ. ಈ ಕೃತಿಯಲ್ಲಿ ಒಂದೇ ಪಾಶ್ಚಾತ್ಯಾಂತಿಕ ಮತ್ತು ವೇಮನ ಪದ್ಯಗಳನ್ನು ಸಂವಾದ ಶೈಲಿಯಲ್ಲಿ ಆಂಗೋಳಿಸಲಾಗಿದೆ. ಕೋಲಾರ ಜಿಲ್ಲೆಯ ತತ್ತ್ವಪದಗಳಲ್ಲಿ, 'ದ್ವಿಭಾಷಿಕತೆ' ಇದೆ. ತಲುಗು ತತ್ತ್ವ ಪದಗಳನ್ನು ಹಾಡಿರುವ ಸಂತರು (ಕ್ರೀವಾರದ ನಾರಾಯಣಪ್ಪ ತಾತನವರು, ಗಟ್ಟಪಣ್ಣ ಲಂಜನಪ್ಪ ಸ್ವಾಮಿಯವರು) ಕನ್ನಡದಲ್ಲಿ ತತ್ತ್ವ ಪದಗಳನ್ನು ಹಾಡಿದ್ದಾರೆ. ಆಲ್ಯಾಡೆ ಒಂದೇ ಹಾಡಿನಲ್ಲಿ ತೆಲುಗು ಮತ್ತು ಕನ್ನಡಗಳಿರದರ ಹಾಸುಹೊಕ್ಕಾದ ನೆಯ್ಯಾಯಿದೆ. ಇದನ್ನು ಕುರಿತು ಎಚ್. ಎಸ್. ಶಿವಪ್ರಕಾಶ ಹೇಳಿರುವ ಮಾತುಗಳು ಇಲ್ಲಿ ಉಲ್ಲೇಖನಾಡಿರುವಾಗಿವೆ:

"ತತ್ತ್ವಪದಗಳ ಭಾಷಿಕ ಸ್ವಭಾವ ಕನ್ನಡ ಕಾವ್ಯದ ಕಲ್ಪನೆಯನ್ನು
ಸಮಸ್ಯೆಕರಣಕ್ಕೆಳಬಿಡುಸುತ್ತದೆ. ಯಾಕೆಂದರೆ ಒಮ್ಮೆ ಸಾಂಸ್ಕೃತಿಕ
ಸಾಂಸ್ಕೃತಿಕ ಮೈತ್ರಿ ತತ್ತ್ವಪದಗಳು ದ್ವಿ ಬಹುಭಾಷಿಕತೆಯ
ಉಸಿರಾಡುತ್ತವೆ. ಪರೀಫರು, ಮೌನೇಶ್ವರರು ಕನ್ನಡ-ಉದ್ದು
ಎರಡೂ ಭಾಷೆಗಳಲ್ಲಿ ಹಾಡು ಕಟ್ಟಿರುವುದಲ್ಲದೆ ಒಂದೊಂದು ಸಾರಿ
ಒಂದೇ ರಚನೆಯಲ್ಲಿ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ
ಸಲೀಸಾಗಿ ಮೊರಳುತ್ತಾರೆ. ಕ್ರೀವಾರ ನಾರಾಯಣ ತಾತ ಆವರು
ಇದೇ ರೀತಿ ತೆಲುಗು-ಕನ್ನಡ ಎರಡರ ಜೊತೆಗೂ ಆಟ

ಮಾಡುತ್ತಾರೆ. ಈ ತತ್ವಪರದಕಾರರು ದ್ವಿ ಭಾಷಿಕ ಮತ್ತು
ಉಪಭಾಷಿಕ ಸ್ವಾತಂತ್ಯಗಳ ಮೂಲಕ ಕಾವ್ಯವನ್ನು ಕಸ್ತುದ ಕಾವ್ಯದ
ಕಲ್ಬನೆಯಿಂದ ಬಿಡುಗಡೆ ಮಾಡುತ್ತಾರೆ. ಜೊತೆಗೆ ಕನಾಟಕ
ಕಾವ್ಯದ ಕಸ್ತುದರರತನದ ಬಗ್ಗೆ ಮರುಚಿಂತನೆ ಮಾಡಲು
ಪ್ರೇರೇಪಿಸುತ್ತಾರೆ. ಅದು ಎಷ್ಟರ ಮಣಿಗೆ ಅಂದರೆ, ಕಸ್ತುದ
ಸಂಸೃತಿ, ಕಾವ್ಯಗಳ ಬಗ್ಗೆ ಮಾತಾಡುವುದಕ್ಕಿಂತ ಕನಾಟಕದ
ಸಂಸೃತಿ ಮತ್ತು ಕಾವ್ಯಗಳ ಬಗ್ಗೆ ಮಾತಾಡುವುದೇ ಮೇಲು
ಅನಿಸುವಂತೆ”

ಈ ಮಾತುಗಳನ್ನಿಲ್ಲಿ ಉಲ್ಲೇಖಿಸಿದ್ದೇಕೆಂದರೆ ಕೋಲಾರದ ಕಸ್ತುದ ಮತ್ತು ಸಂಸೃತಿಯ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿದ್ದ ನನ್ನ ಮಿತ್ರರೊಬ್ಬರು ತಮ್ಮಗೆಳೆಯರ ಬಳಿ ಸಲ್ಲಿಸುತ್ತಿದ್ದ ಒಂದು ಸಾಮಾನ್ಯ ದಾರು ಹೀಗಿದೆ: “ನೋಡಿ! ಇಲ್ಲಿ ಬರುವ ಬಹುತೇಕ ಕಲಾವಿದರು ತೆಲುಗು ಭಾಷೆಯಲ್ಲಿ ಪ್ರದರ್ಶನ ನೀಡುತ್ತೇವೆ ಎನ್ನುತ್ತಾರೆ. ಆದರೆ ಕಸ್ತುದ ಮತ್ತು ಸಂಸೃತಿ ಇಲಾಖೆಯಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಹೇಳಿ ಕಸ್ತುದದಲ್ಲಿ ಪ್ರದರ್ಶನ ನೀಡಿದರೆ ಮಾತ್ರ ಸಹಾಯಧನ ಸಿಗುತ್ತದೆ” ಎಂಬಧೀದ ಮಾತುಗಳನ್ನು ಗೆಳೆಯರ ಸಮಕ್ಕೆಮುಹ್ಮತಿಂಬಿ. ಸಹಾರಿ ಇಲಾಖೆಯ ಅಧಿಕಾರಿಗಳಾಗಿ ಅವರು ಹೇಳಿರುವ ಮಾತುಗಳಲ್ಲಿ ಸಹಾರದ ಕಾರ್ಯನೀತಿ, ಕಸ್ತುದದ ಅಭಿಪ್ರಾಯಿ-ಪ್ರೌಢಾದ ಮುಂತಾದ ಜಾಡಿಗೆ ಬಿಧ್ಯ ಅಂಶಗಳಿವೆ. ಈ ಸಂಬಂಧ ನನ್ನ ಪ್ರಶ್ನೆಯೆನಂದರೆ, ಕೋಲಾರದಂತಹ ದ್ವಿಭಾಷಿಕ ಬಹು ಸಾಂಸೃತಿಕ ಪ್ರದೇಶದ ಜನಪದ ಕಲೆಗಳು ಮೂಲಗೊಂಡಬಾಗಬೇಕೆ? “ತೆಲುಗನಲ್ಲಿಫೇ” ಎಂಬ ಏಕಮಾತ್ರ ಕಾರಣಕ್ಕೆ ಜಾನಪದ ಕ್ಷೇತ್ರ ಕಾರ್ಯದಿಂದ ದೂರವಿಡುವುದೇ ಹೀಗೆ ದೂರವಿಟ್ಟಿಲ್ಲಬೇಂಬುದೇ ಸಮಾಧಾನದ ಸಂಗತಿಯಾಗಿದೆ.

ಗ್ರಂಥಿಕ ನೆಲೆಯಲ್ಲಿ ಕಸ್ತುದ ಮತ್ತು ತೆಲುಗು ಸಾಹಿತ್ಯಗಳ ಸಂಬಂಧವನ್ನು ವಿವ್ಯಾಂಸರ ನೇರಕು ಪರಿಶೀಲಿಸಿ ಲೇಖನಗಳನ್ನು, ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಹಂಪ-ನನ್ನಯ್ಯ, ಸವಣ್ಣ-ವೇಮನ, ಬಳವಂತಾರ್ಥಿ ಮುಂತಾದವರ್ಗಗಳನ್ನಿಲ್ಲಿ ಸೃಷ್ಟಿಸುತ್ತಾರೆ. ಗ್ರಂಥಿಕ ನೆಲೆಯಲ್ಲಿ ವಿವ್ಯಾಂಸರನೇಕು ನಮ್ಮೆಗಿರುವ ಕಾರ್ಯವನ್ನೇ ಇಂದು ನಿರ್ದಿಷ್ಟ ಗ್ರಂಥಿಕ ನೆಲೆಯಲ್ಲಿ (ಜಾನಪದ ಕ್ಷೇತ್ರದಲ್ಲಿ) ಮಾಡಬೇಕಾಗಿದೆ. ಕೋಲಾರದಲ್ಲಿ ಬಿಧ್ಯ ವಕ್ಷೇಪಿಸಿದಂತಹಲೇ ದೂರವಿಮುದ ತೆಲುಗು ಮತ್ತು ಕಸ್ತುದದ ಕಾಡುಗಳನ್ನು ಸಂಗ್ರಹಿಸಬೇಕು. ಇಂತಹ ದ್ವಿಭಾಷಾಗಿತ್ತೇಗಳನ್ನು ಅಂಧ್ರೇಯರು ಕೋಲಾರವು ಕನಾಟಕ ರಾಜ್ಯಕ್ಕೆ ಸೇರಿದ್ದಂಬ ಕಾರಣಕ್ಕೆ ದೂರವಿಟ್ಟಿದ್ದಾರೆ. ಇದು ತಪ್ಪಿ! ಕಸ್ತುದಗಾರಾದರೂ ಇವು ತೆಲುಗು ಗೀತೆಗಳಿಂದ ದೂರವಿರಿಸಬಾರದು. ಆದ್ದರಿಂದ ಭಾಗೀಗಳಿಕೆ ಗದಿರೆಖೆ ಮತ್ತು ಭಾಷಾಭೇದಗಳನ್ನು ಮೀರಿದಂತೆ ನಾವಿಂದು ಜಾನಪದ ಕ್ಷೇತ್ರ ಕಾರ್ಯ ನಡೆಸಬೇಕಾಗಿದೆ. ಇಂತಹ ಪ್ರಯುತ್ತದ ಉತ್ತಮ ಅರುಂಭವನ್ನು ಲಕ್ಷಿಸಬೇಕೆಂದು ಕೋಲಾರ ಬರೆದ ‘ಮಾಸ್ಕ್ರಿಕರ ಸಂಸೃತಿ’ ಮತ್ತು ಕೋಟಿಗಾನಹಳ್ಳಿ ರಾಮಯ್ಯ ಅವರ ಸಿಂಧ್ರ ಮಾದಿಗರ ಸಂಸೃತಿ’ ಎಂಬ ಗ್ರಂಥಗಳಲ್ಲಿ ಮನಗಾಣಬಹುದು.

ಕೊನೆಯದಾಗಿ, ನಾನು ನಮ್ಮ ತಾತನವರಿಂದ ಕೇಳಿದ್ದ ‘ರ್ಯಾಮರೋದನ’ (ರ್ಯಾತನ ಗೋಳಿ) ಎಬು ಆಲೀವಿತ ಗೀತೆಯನ್ನಿಲ್ಲಿ ಉಲ್ಲೇಖಿಸಿ ನನ್ನ ಮಾತಾಗಳನ್ನು ಮುಗಿಸುತ್ತೇನೆ;

‘ರ್ಯಾಮರೋದನ’

ಪಸ್ತೇಟು ರ್ಯಾತುಲಕು ಏಮುಂದಿರೂ ಬಾಯಿ

ಏಮುಂದಿರೂ ಬಾಯಿ।

ಕಷ್ಟ್ಯಾಲ ಲೋಪಲನು ನಷ್ಟ್ಯಾಲಿಸಿ॥

ಚೆನುಲಂತಾ ಎಂಡಿ ಚತ್ತೆ ಕಂಪುವಲಾಯ

ಚೆರುವುಲಕು ನೀಳ್ಳಿಕ ಏರಿಪಂಟ ಕರುವಾಯ॥ ಪಸ್ತೇಟು.....

ಕಂಡಾಯ ಮೆಮ್ಮೆನ ತಗ್ಗಿಂಬುತಾರ

ಕಂಡಿಲೋ ನೀಳ್ಳೆಂಬ್ರೆ ಕರುವೆಂಬುತಾರ

ವಾರಿ ಇಷ್ಟಮೊಣಿನ ರೀತಿ ಕಂಡಾಯ ಮೆಚ್ಚುಬ್ಬುತಾರಂಡಿ॥ ಪಸ್ತೇಟು.....

ಚೆರುವೆನ ಒಕೆಂಬೇಟ ಕ್ಷೇತ್ರಿಂಬುತಾರ

ಕ್ಷೇತ್ರಿಂಚಿಸಿಸಾನಿ ನೀಳ್ಳುರುಡಮೋವಂಡಿ॥ ಪಸ್ತೇಟು.....

ಪತ ಮೆತ್ತಿಂಜೆಯೋ ಗೂಡ ವೇಯಂಚಿಯೋ

ಕಹಿಲದೋಲಿಂಚಿಯೋ ಹಂಡಿಂಚಿ ಕುನ್ನಾಮು।

ಹಂಡಿಂದಿಯನಿ ಮನಮನು ಕುನ್ನಾಮು॥ ಪಸ್ತೇಟು.....

ಪಬ್ಜಿಮೆಹು ಹೈರು ಬೆಟ್ಟು ಬುಂಪಿ

ಎಂಡು ಕಡ್ಡಿ ತಮ್ಮಿ ಏಕ್ರಿಂಬುನಿಂಬೆಹು॥ ಪಸ್ತೇಟು.....

ಜೆದ ಹೆನ್ನ ಹೈಕೆಲ್ಲಿ ತಮ್ಮಿ ಒಕಡಂಬೆ

ಚೆನ ಚೆನ ಕೋಡಿ ಗುಡ್ಕು ಮಿಂಗುತಾನನೆ ಒಹು॥ ಪಸ್ತೇಟು.....

ಮಾಮೂಲಿಲೋ ರ್ಯಾತು ಮಟ್ಟಿಯ್ಯು ಹೈತಾಡು,

ಮಟ್ಟಿಯ್ಯು ಹೈತಾಡು, ಶವರಮ್ಮೆ ಹೈತಾಡು॥ ಪಸ್ತೇಟು

ವಕ್ತು: ದಿ॥ ಬಿ.ಡಿ. ನಾರಾಯಣಪ್ಪ, ಸಂಗೀ

ರ್ಯಾತನ ಗೋಳಿ

ಪಸ್ತೇಟು ರ್ಯಾತರಿಗೆ ಏಮುಂಟಿಯೂ ತಮ್ಮು!

ಏಸುಂಟಿಯೂ ತಮ್ಮು!

ಕಷ್ಟ್ಯಾಲಕೆಳಿಗೆ ನಷ್ಟಗಳೇ ಮೊರ್ತು!

ಕರೆಗಳೆಲ್ಲ ಬಾಗಿ ಕಸಕ್ಕಿಡುಯಾದೋ

ಕರೆಗಳಿಗೆ ನೀರಿಲ್ಲದೆ ಒತ್ತುದ ಬೆಳೆ ಬರವಾದೋ॥ ಪಸ್ತೇಟು....

ಕಂಡಾಯನಾದ್ದು ತಗ್ಗಿಸ್ತುರೋ
 ಕಣ್ಣಲ್ಲಿ ನೀರುಕ್ಕಿಂತ ಕರುಳಿಸ್ತುರೋ
 ಅವರಿಷ್ಟ ಬಂದರಿತಿ ಕಂಡಾಯವೆಚ್ಚಿಸುವರವ್ಯಾ|| ಏಸ್ಟೇಟು.....
 ಕರೆಯೂದ್ದು ಒಂಧ್ಯಾತೆ ಕೆಸ್ಟೇಸುವರೇಲಿ
 ಕ್ಕಿಸ್ತಿಸಿದರೂ ನೀರು ಇರುವುದಿಲ್ಲ|| ಏಸ್ಟೇಟು.....
 ಏತವೆತ್ತಿರೋ ಗೂಡೆ ಹಾಕಿರೋ
 ಕಟಿಲೆ ಹೊಡೆದೋ ಬೆಳೆದುಕೊಂಡೆವರ್ವಾ|
 ಬೆಳೆದ್ದು ನಮ್ಮದೆಂದು ತಿಳಿದೆವರ್ವಾ|| ಏಸ್ಟೇಟು.....
 ಹಸಿಹುಲ್ಲಿಗ್ಗಾಣ್ಣ ಹಂಗಿ ಚೊಬ್ಬಿಸ್ತಿತ್ತೆ
 ಒಂಕಟ್ಟಿ ತಾರೆಂದು ಅಳಸುವನಿನ್ನಾಣ್ಣ|| ಏಸ್ಟೇಟು.....
 ದೂಡ್ತ ದೂಡ್ತ ಹೊತ್ತಗಳತಾರೆಂದು ಒಬ್ಬಂದ್ಯೆ
 ಚಿಕ್ಕ ಚಿಕ್ಕ ಕೋಳ ಮೊಟ್ಟಿಗೆ ನುಂಗುವನೆಂದಿನ್ನಾಣ್ಣ|| ಏಸ್ಟೇಟು.....
 ಮಾಮೂಲಾಗಿ ಧೃತನು ಮಣಣಿ ಹೋಗ್ನಾನೆ,
 ಮಣಣಿ ಹೋಗ್ನಾನೆ, ಚೌರಮಾಗಿ ಚಿಡ್ಯಾನೆ. || ಏಸ್ಟೇಟು...

ಅನುವಾದ: ಲೇಖಕ.

ಈಜಿಪ್ತ ರಾಜ್ಯ

ಅತ್ಯೆ ಒಬ್ಬಕು ಬೇಕಿದ್ದಾಗಿ?

- ಸ. ರಘುನಾಥ

ಇಂದು ನಮ್ಮೆ ಹಳ್ಳಿಗಳು ಮಾತು, ನಡವಳಿಕೆ, ಭಳಕು ಬಳಕುಗಳಲ್ಲಿ ನಗರದ ನೆರಳುಗಳಾಗಿ ಕಾಣಲ್ಪಡಿದೆ. ನೊರ್ಮಿಕರೂದ ಹೆಚ್ಚಾಗಿಯನ್ನು ಉಬಬಾಗಿಲವರೆಗೂ ಕರೆಹೊಳ್ಳಬ ಸ್ವಾಧೀನದ ಆಶುರದಲ್ಲಿದೆ. ಇದರ ಹಿಂದೆಯೇ ಯಂತೆ ಸಂಸ್ಕೃತಿಯ ಶಬ್ದ ಮಾಡುವುದು ಮಧ್ಯಸ್ಥಿತಿಯಲ್ಲಿ ಹೃದಯಾಙ್ಕ ಅಡಿಮಾರದಲ್ಲಿದೆ. ಈಗಾಗಲೇ ಮಲಿನ ಮಾಡಿರುವ ಸಿನೆಮಾದ ಪಕ್ಷದಲ್ಲಿ ಟಿ.ವಿ ನಿಂತು ಕುಟುಂಬದ ದುಬಳ ಆರ್ಥಿಕ ಸ್ಥಿತಿ ಮತ್ತು ದುಬಳಲವಾಗುವಂತೆ ಹಳ್ಳಿಗರ ಆಸೋಗನ್ನು ಕೆರೆಸುವಂತೆ, ನಯ ನಾಡೂಕೆನೆ, ವಸ್ತು ಸಾಮಗ್ರಿ, ತಿಂಡಿ ತಿನಿಸುಗಳ ಜಾಹೀರಾತುಗಳ ಮೂಲಕ ಕಾಡುತ್ತೇಡಿದೆ. ಚೆಕ್ಕುಲಿ, ನಿಷ್ಪತ್ತಿ, ಚೋಂಡ, ಕಡ್ಡಾಯ, ಒಬ್ಬಾಟುಗಳ ಸ್ವಾಫ್ರಾಂಕ್ ದುಬಳಿ ಚಾಕೊಲೇಟು, ಕೆಕ್ಕು, ಬಿಸ್ಕಿಟ್‌ಗಳು ಹೈಪ್ರೋಟಿಕ್ ನಡೆಸಿದೆ. ನೀರು ಮಜ್ಜೆಗೆ, ಪಾನಕಗಳ ಲೋಟಿಗಳಲ್ಲಿ ತುಂಬಿ ತುಳುಕಲು ಚೋರಿನೊ, ಲಿಮ್ಮೆ, ಥಫ್‌ಫ್ ಇತ್ಯಾದಿಗಳು ಹಾಡುರೆಯುತ್ತಿದೆ. ಲಾಭಕೋರರ ಎಲ್ಲ ಜಾಹೀರಾತುಗಳ ಬೆಳಕು ದೀಳುದಿಂಗಳ ಬೆಲುವನ್ನು ಮಾರು ಮಾಡುತ್ತಿದೆ. ಎಲ್ಲಿ ಜಾನಪದ ಹಾಡಿನ ಇಂಟಿನ ಸೋಂಪ್ರ ತುಂಬಿತ್ತೊ ಆಲ್ಲಿ ಕ್ಕೆಕೆವಾದ ಅಭ್ಯರದ ಹಾಡುಗಳ ಮರೆಯುತ್ತಿದೆ. ಮೌಖಿಕ ಪರಂಪರೆ ಅಳಿದು ಚಿತ್ರಗ್ರಾಹಿಗಳ ಪ್ರಸ್ತರಗಳು, ಕ್ಕಾಸ್‌ಪಿಗಳು ತನ್ನ ವರ್ಕ ಕುಣಿತ ಮಾಡುತ್ತಿದೆ. ಪರಂಪರೆಯನ್ನು, ಅದರಲ್ಲಿನ ಉತ್ತಮಾಂಶಗಳನ್ನು ಮರೆಯುವಂಥ ಒಂದು ರೀತಿಯ ಸನ್ನಿ ಅವರಿಸಿದೆ. ಈ ಸನ್ನಿಹಿತದ ಹಿನ್ನಲೆಯಲ್ಲಿ ಜಾನಪದ ಸಂಗ್ರಹಕಾರ ತನ್ನ ಸಂಗ್ರಹಕೆಯ ಕೆಲಸ ಮಾಡಬೇಕಿದೆ.

ಹಳ್ಳಿಗೊಳಿಬ್ಬಿ ನಗರದ ಸವಲತ್ವಗಳನ್ನು ಬಿಯಸುವುದು ತಪ್ಪಲ್ಲ. ಆದರೆ ಸಾಂಸ್ಕೃತಿಕವಾಗಿ ಇಂದು ಪರಂಪರೆಯ ತಂತ್ರಜ್ಞ ಕೆಡುಕೊಳ್ಳಲುಪ್ರಯುಧ ನೋಟಿನ ಸಂಗತಿ. ಯಾವ ಎತ್ತರಕ್ಕೂ ಕೊಂಡೊಯಾದು, ನೆಮ್ಮದಿಗೆ ದೂರ ಮಾಡುವ ಕ್ಕತಕ ಪರಿಸರ ಹಾಗೂ ಅದು ನಿಮಿಂತ ಪರಿಕರಗಳನ್ನು ಬಿಯಸಿ, ಆದರ ಬೇಡಿಕೆ ಹೆಚ್ಚಿಸುವುದರಲ್ಲಿ ತನ್ನ ಆರ್ಥಿಕಸ್ಥಿತಿ ದಿನವಾಗುವುದನ್ನು ಗ್ರಹಿಸಬೇ ಹೋಗುತ್ತಿರುವುದು, ಎಂಥೂಂಟೋ ಸುಖಿವುಂಟಿಂದು ಭೂಮೆಗೆ ಪ್ರಾಣಿತ್ವಿಸುವುದು ಆತಂಕದ ವಿಹಾರ. ಇಂಥನ್ನು ಪಡೆಯಲಿಕ್ಕಾಗಿ ಪರಿಸರದ ಸ್ವಸ್ಥಿತಿಕ ಸಂಪತ್ತುದ ಮರ, ಮರಳು, ಕಲ್ಲು ಇತ್ಯಾದಿಗಳನ್ನು ಮಾರಿಕೊಳ್ಳಲ್ಲಿ ನಾಲ್ಕಿಗೆ ಕವ್ಯವನ್ನು ಬರಡುತನವನ್ನು ಬರಮಾಡಿಕೊಳ್ಳಲು ಹೋರಣಿರುವುದು ಬೇದದ ಸಂಗತಿ. ಜಾನಪದ ಸಂಗ್ರಹಕಾರ ಈ ಭೂಮಾದೀನರಿಂದ ಸಂಗ್ರಹಕೆಯ ಕಾರ್ಯ ಮಾಡಬೇಕಿದೆ.

ತೆಲುಗಿನದೊಂದು ಗಾದೆ ನೇನುವಾಗುತ್ತಿದೆ-'ಯಾವತೋ ಮಜ್ಜೆ ಅಮ್ಮೆ ಪಂಡುಗ ಚೀಸಿಂದನಿ ಇವಿಡ ಕೂತುರಿನಮ್ಮೆ ಪಂಡುಗ ಚೀಸಿಂದಬೆ' (ಯಾವಳೋ ಮಜ್ಜೆಗೆ ಮಾರಿ ಹಬ್ಬಮಾಡಿದಳಿಂತೆ ಇವಳು ಮಗಳನ್ನು ಮಾರಿ ಹಬ್ಬ ಮಾಡಿದಳಿಂತೆ.) ಈಗ ಹಳ್ಳಿಜನ ಮಾಡುತ್ತಾರೆಯವುದೂ ಇದನ್ನು ಅನ್ನಿಸಿದೆ. ಇಂದು 'ಮುಗ್ಗೆ ಜಾನಪದಗಳಲ್ಲಿ' 'ದಗ್ಗೆ ನಗರ ಗೊಂದಲಗಳು ಕಾಣಲೊಡಗಿದೆ. ಹಿಸಿರು ಮಾಡುವಾಗುತ್ತಿದೆ. ಉದ್ದ್ಯಾಸಗಳು ಇರಬೇಕಾದ ಎದೆಗಳಲ್ಲಿ ಬರಡು ನೆಲ ವಿಸುಸಿಸುತ್ತಿದೆ. ಹಳೆಯ ಪ್ರೋಫೆಸರ್ ಮತ್ತು ಹೋಸ ಪೀಠಿಗೆಯ ನಡುವೆ ಏಷಟ್ಟೆ ಅಂತರ ದೊಡ್ಡಾಗುತ್ತಿದೆ. ಇಂಗ್ಲೀಷ್‌ನ

ವ್ಯಾಮೋಹ ಗಟ್ಟಿಗೊಳ್ಳುತ್ತಿದೆ. ಅದರ ಕ್ಷತಕ ಬೆಳಕನ್ನೇ ಸಹಜವೆಂದು ತೋರಿಸುವ ಹಿತೂರಿಗೆ ಬಲಿಯಾಗುತ್ತಿರುವ ಈ ಸನ್ನಿಹಿತದಲ್ಲಿ ಜಾನಪದ ಸಂಗ್ರಹಕೆಗೆ ತೋಡಗಬೇಕೆದೆ.

ಆಲ್ಲಿ ಇಲ್ಲಿ ಕಲೆಯ ಬಗ್ಗೆ ಭಕ್ತಿ, ಗೌರವ, ಅಭಿಮಾನವಿಟ್ಟುಕೊಂಡಿರುವ ಕಲಾವಿದರು ಸಂಗ್ರಹಕೆಕಾರರ ಬಗ್ಗೆ ಒಮ್ಮೆತ್ತು ಸಾರಣಾ ಮತ್ತು ಬಹುತೇಕ ವೇಳೆ ಆಕಾರಣ ಗುಮಾನಿಗಳನ್ನು ತಳೆದಿದ್ದಾರೆ. ಇದಕ್ಕೆ ಅವರಡೆ ಆದ ಅನುಭವವೂ ಒಂದು ಕಾರಣವಾದರೆ, ಯಾರೋ ಸುಹಕಿಗಳು ತಮ್ಮಿಂದ ಸಂಗ್ರಹಿಸಿದ್ದನ್ನು ಬಿಕರಿ ಮಾಡಿ ಇವರು ಗಂಟು ಮಾಡುತ್ತಿದ್ದಾರೆ ಎಂದು ಬಿತ್ತಿರುವ ಬೀಜ ಮೊಳಕೆ ಒಡೆದಿರುವುದೂ ಕಾರಣವಾಗಿದೆ. ಬಾಯಿ ಬಿಟ್ಟರೆ ಏನು ಕೊಡುತ್ತೀರಿ ಎಂದು ಕೇಳಿದ್ದರೂ ಅನುಭವ ನನಗಾಗಿದೆ. ಒಂದು ಅನುಭವವನ್ನು ಹೇಳುವುದು ಸೂಕ್ತ-ಒಮ್ಮೆ ಬಿಬ್ಬ ಬೂರುಬಾರು ಗಂಗಮ್ಮ ಸಿಕ್ಕಿದೆ. ಕ್ಯಾಮರಾವನ್ನು ಅವನತ್ತೆ ತೆರಿಗಿ ಒಂದು ಸಲ ಕ್ರೀಕ್ ಮಾಡಲು ಎರಡು ರೂಪಾಯಿ ಕೊಡಬೇಕಾಗಿ ಬಂದಿತು. ಬಿಬ್ಬ ಅಲೇಮಾರಿ ಗಾಯಕ ಹೆಚ್ಚು ಹಾಡಿಸಿಟ್ಟು ಕೊಡಬೇಕೆಂದು ಕೇಳಿದ್ದ್ವಾ ಉಂಟು. ಇದಕ್ಕೆ ಭಿನ್ನವಾದ ಅನುಭವವೂ ಆಗದೆ ಇಲ್ಲ. ಒಂದು ಕೇಳಿದರೆ ನಾಲ್ಕು ಹೇಳುವ ಸಹ್ಯದರ್ಯ ಕಲಾವಿದರೂ ಉಂಟು. ಈ ಮಾತು ಏಕಿಂದರೆ, ಜಾನಪದ ಸಂಗ್ರಹಕೆ ಅಪ್ಪು ಸಲೀಸಿನದಲ್ಲಿ ಎಂಬುದಕ್ಕೆ.

ಸಂಗ್ರಹಕೆಕಾರರ ನಡವಳಿಕೆಯೂ ಒಮ್ಮೆತ್ತು ತೋಡಕಾಗಿ ಪರಿಣಿಸಬಹುದು. ಇವರ ಶಿಷ್ಯ ನಡವಳಿಕೆ, ತಮ್ಮ ಕಳಿಕೆ ಪ್ರದರ್ಶನ, ಆಧ್ಯಾತ್ಮಿಕ ಮಾತ್ರಗಳಿಂದ ಮುಕ್ತಿಸುವ ಗಾಬರಿಯಿಂದಾಗಿ ಕಲಾವಿದರು ಸಂಕೊಳೆಪಡುವ, ಮುದುಡಿಕೊಳ್ಳುವ ಸಂದರ್ಭಗಳು ಉಂಟು. ಇದರಿಂದ ಇವರೂ ಸಫ್ಫರಿಸುವುದನ್ನು ಹೇಳಬೇಕಿಲ್ಲ. ತನ್ನ ಪಾಸಲೆಯಲ್ಲಿ ಯಾರಿಗೋ ಪ್ರತಿಸ್ಕೃತಿ, ಬಿರುದು, ಧನಸಹಾಯ ಸಿಕ್ಕಿದ್ದೆ ಅನ್ನೂ ಕೊಡಿಸುವುದಾದರೆ ಸಹಕರಿಸುವ ವರತ್ತು ಮುಂದಾಗುವುದಂಟು. ಇದರ ಪರಿಣಾಮ ಸಂಗ್ರಹಕೆಯ ಕಾರ್ಯವನ್ನು ನುಂಗಿಬಿಡುವುದು. ಕೋಲಾರದಂಥ ಪ್ರದರ್ಶಕಗಳಲ್ಲಿ ಭಾವೇಯೂ ಒಂದು ಸಮಸ್ಯೆಯಾಗಿ ನಿಲ್ಲುತ್ತದೆ. ಇಲ್ಲಿನ ಹತ್ತು ಕೇಳಿಕೆಗಳಲ್ಲಿ ಒಂದು ಕನ್ನಡದ ಕೇಳಿಕೆ ಇದ್ದರೆ ಅದೇ ದೊಡ್ಡದು. ಹಾಡುಗಾರರಲ್ಲಿ ಬವತ್ತುಕ್ಕೆ ಬಿಬ್ಬರು ಸಿಕ್ಕರೂ ಈ ಜನ್ಮದ ಪ್ರಣಾ. ಕೋಲಾರದ ತೆಲುಗು ಜನಪದ ಹಾಡುಗಳು ಎಷ್ಟುಂದು ಕಾವ್ಯತತ್ವವೂ, ಸುಂದರಪೂ ಆಗಿವೆಯಿಂದರೆ ಅಂತ್ಯದ ಜನಪದ ಹಾಡುಗಳಿಗಿಂತ ಯಾವ ರೀತಿಯಲ್ಲಿ ಕಡಿಮೆ ಇಲ್ಲ. ಒಂದು 'ದರುವು' ಮುಂದೇ ಅಂದರೂ ತವ್ವಾಗುತ್ತದೆ.

ಕೋಲಾರದ ಜನಪದ ಸಾಹಿತ್ಯ ಬಹುತೇಕ ತೆಲುಗು ಭಾವೇಯಲ್ಲಿದೆ. ಈ ಕಾರಣವನ್ನು ಮುಂದಿಟ್ಟು ಇದು ಕನ್ನಡದಲ್ಲಿ ಎಂದು ಕೈ ತೋಳಿದುಕೊಳ್ಳಲಾಗುತ್ತಿದೆ. ಆತ್ ಅಂತ್ಯದ ಜನ, ವಿದ್ವಾನುಂಟರು ಇದನ್ನು, ಇಲ್ಲಿನ ಕಲಾವಿದರನ್ನು. ತಮ್ಮದು ತಮ್ಮದರಿಂದು ಒಷ್ಟಿಕೊಳ್ಳುತ್ತಿಲ್ಲ. ಹೀಗಾಗಿ ಇಲ್ಲಿ ಸಲ್ಲಾ, ಅಲ್ಲಿಯೂ ಒಳ್ಳಾ ಇಬ್ಬರಿಗೂ ಪರದೇಸಿಯದ್ದೂ ಆಗಿಬಿಟ್ಟಿದೆ. ಸಂಗ್ರಹಿಸಬಿಹುದಾದ್ದನ್ನು ಯಾರಿಗೆ ಕೊಡುವುದು? ಏನು ಮಾಡುವುದು? ಅತಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ ಇಲ್ಲಿನ ಜನಪದ ಸಾಹಿತ್ಯವು ಭಾಷಿಕವಾಗಿ ತೆಲುಗಲ್ಲಿದ್ದರೂ ಇದರ ಸಾಂಸ್ಕೃತಿಕ ಗುಣ-ಶೀಲ ಕನ್ನಡದ್ದೇ ಆಗಿರುವುದು. ಇದು ಜನಪದ ಸಾಹಿತ್ಯಕ್ಕಷ್ಟೇ ಸೀಮಿತಗೊಳ್ಳುವಂತಿಲ್ಲ, ಈ ಜೀಲ್ಲೆಯಲ್ಲಿ ರಚನೆಗೊಂಡ ಸಾಹಿತ್ಯಕ್ಕೂ ಅನ್ವಯಿಸುವ ಮಾತಾಗಿದೆ.

ಇನ್ನೊಂದೆಂದರೆ ಸಂಗ್ರಹಿಸಿದ್ದನ್ನು ಏನು ಮಾಡುವುದು? ಯಾರಿಗೆ ಒಟ್ಟುವುದು? ಸಂಗ್ರಹಿಸಿದ ನೂಹಿತ್ಯವನ್ನು ಕಷ್ಟದಲಿಟಿಯಲ್ಲಿ ಕೊಡುವುದು, ಅನುವಾದ ಮಾಡಿ ಕೊಡುವುದು ಮಾಡಬಹುದು. ಮೂಲಕ್ಕೆ ಅನುವಾದ, ಅನುವಾದಕ್ಕೆ ಮೂಲ ಅಂತ ಹೀಗೆ ಜೋಡಿಸುತ್ತಾ ಹೋದರೆ ಪ್ರಕಟಣೆ ವೆಚ್ಚ ದುಖಾರಿಯಾಗುತ್ತಾ ಹೋಗುತ್ತದೆ. ಈ ಹೋರೆ ಹೋರುವುದು ಸಂಗ್ರಹಕಾರಸಿಂದಂತೂ ಸಾಧ್ಯವಿಲ್ಲದ್ದು. ಹೋಲಾರುಂಫ ಪ್ರದೇಶಗಳ ಸಂಭಿಂಧಲ್ಲಿ ಭಾವೇಯು ಸಮಸ್ಯೆಯಾಗಿದುತ್ತೆ ಜಾನಪದ ರಕ್ಷಣೆಯ ಜವಾಬ್ದಾರಿ ಹೋತ್ತ ಸಂಸ್ಕಾರಜು ನೋಡಿಕೊಳ್ಳಬೇಕಿದೆ.

ಹೋಲಾರುದ ಈ ಸಮಸ್ಯೆಗಳನ್ನು ಗಮನಿಸಿದಾಗ ಈ ಗಾದ ನೆನಪಿಗೆ ಬರುತ್ತದೆ. ಉಲ್ಲಂಘನೀರಂತೆ ಘನವಾಯ್ತು ಇದಕ್ಕೊಳ್ಳುವುದು ಕಥೆಯೂ ಇದೆ. (ಇದನ್ನು ನಾನು ಮೊದಲು ಕೋಳುವುದ್ದಿಂದ ವೆಂಕಮ್ಮನ್ ಬಾಯಲ್ಲಿ)

ಮದುವೆ ಆಯ್ತು. ಸೋಸೆ ಅತ್ತೆ ಮನಸೆಗೆ ಬಗೆತನಕ್ಕೆ ಬಂದ್ದು, ಅತ್ತೆ ರೂಪಿಗೆ ಹಷಣಲ್ಲಿ ಕಲ್ಲಿ ಮದಗು, ನಾ ಬಂದು ತಟ್ಟಿನಿ ಅಂದು ಏನೋ ಪಂಗ ಮಾಡಾಕಂತೆ ಅಪ್ಪಿಕೋಳುತ್ತು, ಸೋಸೆ ರಾಗುಲ್ಲು, ನೀರು ಮುಂದಾಗಿ ಮಡಿಕ್ಕೊಂಡ್ದು ಕುಂತ್ತು ಅನುಭಿಳಿಗೆ ಇಲ್ಲ, ಉಲ್ಲು ಅಪ್ಪಿದಳು. ನೀರು ಬುಟ್ಟು ಕಲ್ಲಿದ್ದು, ನೀರೊಸಿ ಶಾನಾ ಆತು. ಉಲ್ಲು ಅಪ್ಪಿದಳು. ಅದು ಶಾನಾ ಆತು. ಇಂಗೇ ಬಂದು ಈತ ನೀರಮೈನ್ನಿದ್ದು, ಅದು ಶಾನಾ ಆದಾಗಿ ಉಲ್ಲು ಅಪ್ಪಮೈನ್ನಿದ್ದು ಮಾಡಕೊಂತ ಒಂದ್ದು ಅತ್ತೆ ಬಂದು ನೋಡಿದರ ಏನಾಗದೆ? ಸೋಸೆ ಘನವಾರಿ ಕೆಲ್ಲ, ಮಾಡು ಅವ್ಯಾ ಸೋಸೆ ಕ್ಷೀಯಾಗಿನ ಕೆಲಸ ಬುಡಿಸಿ ತಾನೆ ಮಾಡಿಕೊಂಡ್ದು. ಈಗ ಇಲ್ಲಿಗೆ ಇಂಥ ಅತ್ತೆ ಒಬ್ಬಕು ಬೇಕಿದ್ದಾಗೆ.

ಇಂಳಿಂಳಿ ಇಂಳಿಂಳಿ

ಸಂಗ್ರಹ ಕಾರ್ಯವೇ ನಡೆದಿಲ್ಲ

ಪ್ರೌ. ರಾ. ಲಕ್ಷ್ಮಣಾರಾಯಣ

ಕೋಲಾರ ಜಿಲ್ಲೆಯ ಜನಪದ ಸಾಹಿತ್ಯ ಸಂಗ್ರಹಣೆಗೆ ಸಂಬಂಧಿಸಿದಂತೆ ಹೇಳಿಕೊಳ್ಳಲಂಘ ಕೆಲಸಗಳಾವುವೂ ಅಗಿಲ್ಲಮೆಂಬುದು ಅಶ್ವಯುದ ವಿಷಯವಾದೂ ವಾಸ್ತವ ಪ್ರಧಾನಗಳು, ಐತಿಹ್ಯಗಳು ಜನಪದ ಕಥೆ, ಕಾವ್ಯ, ಗಾದೆಗಳು, ಒಗಟುಗಳು, ನಂಬಿಕೆಗಳು ಮುಂತಾದ ವಿವಿಧ ಜನಪದ ಪ್ರಕಾರಗಳ ಸಂಗ್ರಹ ಕಾರ್ಯಗಳು ಅಗಿಯೇ ಇಲ್ಲ. ಸ್ಥಳನಾಮಗಳನ್ನು ಕುರಿತಂತೆ ಡಾ.ಮಿ.ಗೋಪಾಲಕೃಷ್ಣ ಅವರು ನಡೆಸಿರುವ ಅಧ್ಯಯನ ಬಿಭಿನ್ನರೆ, ಮೇಲೆ ಹೆಸರಿಸಲಾದ ವಿವಿಧ ಪ್ರಕಾರಗಳ ಸಂಗ್ರಹಕೆ ಮತ್ತು ವಿಶ್ಲೇಷಕೆಯ ಕ್ಷೇತ್ರ ಇನ್ನೂ ಅಕ್ಷತ ಭಿನ್ನಮಿಯೇ ಅಗಿದೆ. ಕೋಲಾರ ಜಿಲ್ಲೆಯ ಗ್ರಾಮದೇವತೆಗಳು ಸಂಬಂಧಿಸಿದಂತೆಯೇ ಅನೇಕ ಪೌರಾಣಿಕ ಮತ್ತು ಐತಿಹಾಸಿಕ ಸಂಗತಿಗಳು ಉಬ್ಬವಿದೆ. ಡಾ. ಜ.ಆರ್.ತಿಪ್ಪೇಶ್ವಾಮಿ ಅವರು 'ಕೋಲಾರಮಹಿನ್ನು ಕುರಿತಂತೆ ಪ್ರಸ್ತರ ಪ್ರಕಟಿಸಿದಾರ' ಇಲ್ಲಿಯ ಬೆಂಪುಂಡ್ರಗಳಾದ ಆತರಗಳೇ, ಅವಕ್ಕೆ, ವಕ್ಷಲೇರಿಯ ಮಾರ್ಕಣದೇಯ ಬೆಂಪು, ಟಿಕಲ್‌ಬೆಂಪು, ಶೈತಿಬೆಂಪು, ನಂದಿಬೆಂಪು-ಇವುಗಳ ಬಗ್ಗೆ ಕರೆನಡಿಗಳ ಬಗ್ಗೆ ಜಿಲ್ಲೆಯ ಇತಿಹಾಸ ಪ್ರಮಿದ್ದ ಸ್ಥಳಗಳಾದ ಸುರಿಂಗಾರು, ಮುಳಿಂಗಾರಿ, ಕುರುಡುಮಲೆ, ಗುಟ್ಟಪ್ಪಳಿ, ಕೈಮಾರ, ವಿದುರಾಶ್ವತ್ತ, ಮುಂತಾದುವುಗಳಿಗೆ ಸಂಬಂಧಪಟ್ಟಿ ಐತಿಹ್ಯ ಹಾಗೂ ಐತಿಹಾಸಿಕ ಅಂಶಗಳು ದಾಖಿಲಾಗುವ ಅಗತ್ಯವಿದೆ.

ಜಿಲ್ಲೆಯ ಜನಪದ ಕಥೆಗಳು, ಜನಪದ ಗೀತೆಗಳು, ಗಾದೆಗಳು, ಒಗಟುಗಳು, ಜನಪದ ನಂಬಿಕೆಗಳು, ಇವುಗಳ ಸಂಗ್ರಹಕೆ ಆಗಬೇಕಿದೆ. ಜಿಲ್ಲೇ ವಿಶಿಷ್ಟಮೆನಸಿದ ಕರಗ ಸಂಪೂರ್ಣಾಯಕ್ಕೆ ಸಂಬಂಧಿಸಿದ ಸಂಗತಿಗಳು ದಾಖಿಲಾಗಬೇಕಿವೆ. ಜಿಲ್ಲೆಯ ಜಾತೀಗಳಾದ ಅವರೆ ಜಾತೆ, ವಾಸರಾಸಿ ಜಾತೆ, ಬ್ಯಾಟಿರಾಯನ ಜಾತೆ, ಹೆಚ್.ಕ್ರೂಸ್ ಜಾತೆ ಮೂದಲಾದುವುಗಳನ್ನು ಕುರಿತಾದ ವಿಚಾರಗಳನ್ನು ಸಂಗೃಹಿಸಬೇಕಾಗಿದೆ. ಜಿಲ್ಲೆಯಲ್ಲಿ ಇರುವ ವಿವಿಧ ಜಾತಿ ಬುಡಕಟ್ಟಿಗಳನ್ನು ಕುರಿತಂತೆ, ಅವರ ವಿವಿಧ ಸಂಪೂರ್ಣಾಯಗಳು, ಹಾಡುಗಳು, ಕಲೆಗಳು-ಇತ್ಯಾದಿಗಳನ್ನು ಸಂಗೃಹಿಸುವ ಮತ್ತು ಅಧ್ಯಯನ ಮಾಡುವ ಅಗತ್ಯವಿದೆ. ಈ ದಿಸೆಯಲ್ಲಿ ಶ್ರೀ ಲಕ್ಷ್ಮೀಪತಿ ಕೋಲಾರ ಅವರು 'ಮಾಸ್ಕಿಕರ ಸಂಸ್ಕೃತಿ' ಕುರಿತು ನಡೆಸಿರುವ ಅಧ್ಯಯನ ಮತ್ತು ಕೋಟಿಗಳಾದ್ದಿ ರಾಮಯ್ನವರು 'ಸಿಂದ್ರ ಮಾದಿಗರ ಸಂಸ್ಕೃತಿ' ಕುರಿತು ನಡೆಸಿರುವ ಅಧ್ಯಯನ ಇವರದ್ದೊ ಮಹತ್ವದ ಅಧ್ಯಯನಗಳು. ಕೋಲಾರ ಜಿಲ್ಲೆಯ ಜನಪದ ಕಲೆಗಳ ಬಗೆಗೂ ಅಷ್ಟೇನೂ ಕೆಲಸವಾದಂತಿಲ್ಲ. ಈ ಜಿಲ್ಲೇ ವಿಶಿಷ್ಟಮಾದ ಕೆಳಕೆ, ಬುರುಕಾ, ತಮಟೆವಾದನ, ಗುಮಿತ್ರಾಟ. ಅಲ್ಲದೆ, ಉಳಿದ ಕಲೆಗಳು ಯಾವುವು ಎಂಬುದನ್ನು ಗುರುತಿಸಿ ವಿವರಗಳನ್ನು ದಾಖಿಲಿಸಬೇಕಾದ ತುರು ಅಗತ್ಯವಿದೆ. ಒಟ್ಟುರೆಯಾಗಿ ಕೋಲಾರ ಜಿಲ್ಲೆ ಸಂಬಂಧಿಸಿದ ಜಾನಪದವನ್ನು ಸಮರ್ಪಣಾಗಿ ಮತ್ತು ಸಮರ್ಪಕವಾಗಿ ಸಂಗೃಹಿಸುವ ಅಗತ್ಯವಿದೆ.

ಇನ್ನು ಈ ರೀತಿ ಸಂಗೃಹಿಸುವಾಗ ವಹಿಸಬೇಕಾದ ಎಚ್ಚರ, ಅನುಸರಿಸಬೇಕಾದ ವಿಧಾನಗಳ ಬಗೆಗೆ ಕೆಲವು ಮಾತು:

ಕೋಲಾರ ಜಿಲ್ಲೆ ಕನಾಡಕದ ಗಡಿ ಜಿಲ್ಲೆ, ಹೊಗಾಗಿ ಬೇರೆ ಜಿಲ್ಲೆಗಳಿಗೆ ಇಲ್ಲದ, ಇಲ್ಲಿಯದೇ ಆದ ಕೆಲವು ಸಮಸ್ಯೆಗಳಿವೆ. ಮಾಡಲನ್ನುಡಿಗಾಗಿ ಭಾವಾಸಮಸ್ಯೆ ಇಲ್ಲಿನ ಬಹುಪಾಲು ಜನರ ಮನಸ್ಸುಮಾತು ತೆಲುಗು. ಹಾಗಾಗಿ ಕನ್ನಡದ ಜನಪದ ಹಾಡುಗಳು, ಗಾಡೆಮಾತುಗಳು, ಲಾವಣಿಗಳು, ಒಗ್ಗುಗಳು ಇವುಗಳಲ್ಲಿಲ್ಲ ತೆಲುಗು ನುಡಿಗಳು, ವಾಗ್ವಾಧಿಗಳು, ನುಡಿಗಳು ನುಸುಳೆಕೊಂಡಿರುವ ಸಾಧ್ಯಾತ್ಮಗಳಿವೆ. ಅಧ್ಯಾರ್ಥಿ ಇಲ್ಲಿಯ ಜನಪದ ಸಾಂಕೇತಿಕಸ್ವರೂಪ ಸಂಗೃಹಿಸುವಾಗ ವಾರ್ಕ್ ಸಂಪ್ರದಾಯಗಳನ್ನು ಗುರುತಿಸಬೇಕಾಗುತ್ತದೆ. ಶಬ್ದ ರೂಪಗಳನ್ನು ಸರಿಯಾಗಿ ಗುರುತಿಸುವುದು ಅತಿ ಮುಖ್ಯ. ಹಿನ್ನಲೇ ಕೂಡಾ ಕರ್ತವ್ಯವನ್ನು ಮಂಧಾರಲ್ಲ, ಲಾವಣ್ಯ, ಗೀತ, ಸಂಗೃಹಿಸುವಾಗ, ಅವುಗಳ ಪ್ರಾಧಾನ್ಯವು ವಿಚಾರಿಸಿ ಬರೆದಿಟ್ಟುಕೊಳ್ಳಬೇಕು. ಆಗ ಇವು ಎಲ್ಲೆಲ್ಲಿ ಪ್ರಜಾರದಲ್ಲಿರುವುದು ಅಥವಾ ಯಾವ ಕಡೆಯಿಂದ ಇವು ಅಮದಾಗಿ ಬಂದುವು ಎಂಬುದು ಅಥವಾ ಲಾವಣ್ಯ, ಗೀತವೈಂದರ ದೂರದ ಸಂಬಂಧ ತೀಳಿಬಹುತ್ತೇ. ಸಾಮಾಜಿಕ ನಡವಳಿಕೆ, ಕಟ್ಟುಬಾಡು, ಸಂಪ್ರದಾಯಗಳಿಗೆ ಹೆಚ್ಚು ಗಮನ ಕೊಡಬೇಕು. ಕೋಲಾರ ಜಿಲ್ಲೆಗೇ ವಿಶ್ವವ್ಯಾಖ್ಯಾನದ ಜನಾಂಗಿಯ ಪಂಗಡಗಳಿವೆ. ಆ ಜನರ ನಂಬಿಕೆಗಳು, ಆಚರಣೆಗಳು ಜನಪದ ಬಯಸ್ಕು ಇತ್ಯಾದಿಗಳನ್ನು, ಸಂಗೃಹಿಸುವಾಗ ಎದುರಾಗಬಹುದಾದ ಸಂಕೋಚ, ಶೀಲ, ಅಶ್ವಲದ ಪ್ರಶ್ನೆಗಳ ಬಗ್ಗೆ ಅರಿವಿರಬೇಕಾಗುತ್ತದೆ.

ಜಿಲ್ಲೆಯ ಜನಪದ ಸಂಗ್ರಹ ನಡೆಸುವಾಗಲೇ ವಿಶ್ಲೇಷಣೆಯ ಕಡೆಗೂ ಒಂದು ದೃಷ್ಟಿ ಇಟ್ಟುಕೊಂಡೇ ಇರಬೇಕು. ಇಂಥ ಸಂದರ್ಭದಲ್ಲಿ ಸಂಗ್ರಹಕಾರನಿಗೆ ವೈಜ್ಞಾನಿಕ ದೃಷ್ಟಿ ಇರುವುದು ಅತ್ಯಂತ ಅಪೇಕ್ಷಣೀಯ. ಕಾರಣ ಜಾನಪದಮಂಬಿದು ಭಾವಾವಿಜ್ಞಾನ, ಮಾನವ ಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ಕಲೆ, ಸಂಗೀತಗಳಿಂದಿಗೆ ನಿಕಟ ಸಂಬಂಧ ಹೊಂದಿದೆ. ಮಾತ್ರತ್ವರಲ್ಲಿಂತೂ ಜಾನಪದ ಅಧ್ಯಯನ ಮಾನವಶಾಸ್ತ್ರದ ಒಂದು ಅಂಗವಾಗಿ ನಡೆಯುತ್ತದೆ. ಸಾಂಸ್ಕೃತಿಕ ಮತ್ತು ಸಾಮಾಜಿಕ ಮಾನವ ಶಾಸ್ತ್ರಗಳ ಸ್ವಷ್ಟಿ ತಿಳಿವಳಿಕೆ ನಮ್ಮೆ ಅಧ್ಯಯನದಲ್ಲಿ ಅಳಬ್ಬಾಗಳೇ ನಿಷ್ಕಾಳದೃಷ್ಟಿ ಮೂಡಿ ವೈಜ್ಞಾನಿಕ ಮಟ್ಟೆ ಮುಟ್ಟಿಲು ಸಾಧ್ಯ. ವೈಜ್ಞಾನಿಕ ಮಟ್ಟೆ ಮುಟ್ಟಿಪ್ಪಿದೆಂದರೆ, ಜಾನಪದ ಕ್ಷೇತ್ರಕಾರ್ಯದ Methodology ರೂಪಿಸಿಕೊಂಡೇ ಕ್ಷೇತ್ರಕಾರ್ಯ ನಡೆಸುವುದು. ಹಾಗೆ ಮಾಡದೆ ಇದ್ದರೆ, ಜನಪದ ಸಾಂಕೇತಿಕ ಪಠ್ಯರೂಪದಲ್ಲಿ (in the form of text) ದೂರೆತ್ತು, ಅದರ ಮಸ್ತು ವಿಶ್ಲೇಷಣೆ (Content analysis) ಮಾತ್ರ ಸಾಧ್ಯವಾಗಿ, ವಸ್ತುವಿನ ಸಂದರ್ಭದ ವಿಶ್ಲೇಷಣೆ (context analysis) ಸಾಧ್ಯವಾಗುವುದಿಲ್ಲ. ಜನಪದ ಕ್ಷೇತ್ರಕಾರ್ಯದಲ್ಲಿ ಈ ಸಂದರ್ಭ ಕೂಡಾ ವಸ್ತುವಿನಷ್ಟೇ ಮಹತ್ವಪೂರಣವಾದ್ದು. ಅಧ್ಯಾರ್ಥಿ ಸಂಗ್ರಹ ಮಾಡುವಾಗ ಪ್ರದರ್ಶನ (ಸಂಸ್ಕೃತಿಯ ಪರಂಪರೆಯ ದೃಶ್ಯರೂಪದ ಅಭಿವೃತ್ತಿ ಎನ್ನಿವ ಅರ್ಥದಲ್ಲಿ) ಮತ್ತು ಸಂಪರ್ಕದ ಕಡೆಗೆ (ಭಾಷಿಕ ರೂಪ ಪಡೆಯುವ ರೀತಿ) ಗಮನವಿರುವುದು ಅಗತ್ಯ.

ಸಾಮಾನ್ಯವಾಗಿ ಜನಪದ ಸಾಹಿತ್ಯ ಸಂಗ್ರಹ ಎಂದ ಕೂಡಲೇ ಗೀತಗಳ ಕಡೆಗೆ ನಮ್ಮ ಗಮನ ಮೊದಲು ಹೋಗುತ್ತದೆ. ಅದರೆ ಅವುಗೆ ಸೀಮಿತವಾಗಿದೆ, ಕಥೆಗಳು, ಗಾದೆಗಳು, ಭಾಷೆಗಳು, ನಂಬಿಕೆಗಳು - ಇವುಗಳ ಸಂಗ್ರಹದತ್ತಲೂ ಗಮನ ಕೊಡಬೇಕು. ಈ ದಿಸೆಯಲ್ಲಿ ನೇರೆಯ ಜಳ್ಳಿಗಳಾದ ತಮಕೂರು, ಚಿತ್ರದುರ್ಗ, ಚೆಂಗಳೂರು ಇಲ್ಲಿ ನಡೆದಿರುವ ಸಂಗ್ರಹಕಾರ್ಯ ಮೇಲ್ಮೈಯಾಗಿಬಿಹುದು.

ಶುಷ್ಟಿ ಶಾಸನ

ಸಂಸ್ಕृತಿಯ ಎಲುಬುಗಳನ್ನು ಸಂಗ್ರಹಿಸುವುದು

ಹ.ವೆಂ.ವೇಣುಗೋವಾಲ

ಒಂದು ಜನಾಗಂಡ ಬದುಕು ಒಬ್ಬನ್ನು ಆಲೋಚನೆಯಲ್ಲಿ ಭಾವಣೆ ರೂಪವನ್ನು ಪಡೆದು ಇಡೀ ಜನಾಗಂಡ ‘ಬಾಯಿ’ ಅಗುವ ಜಾನಪದವನ್ನು ಸಂಗ್ರಹಿಸುವುದು ಎನ್ನುವುದನ್ನು ಸಂಸ್ಕृತಿಯ ಎಲುಬುಗಳನ್ನು ಸಂಗ್ರಹಿಸಿದುವುದು ಎಂಬಂತೆ ತೀರ್ಣಯತ್ತೇನೆ. ಇಲ್ಲಿ ಸಂಗ್ರಹಣೆ ಎಂಬುದಕ್ಕೆ ‘ಒಂದೆಡೆ ಸೇರಿಸಿದುವುದು’ ಮತ್ತು ‘ದಾಖಲಿಸಿದುವುದು’ ಎಂಬ ಎರಡೂ ಅಥವಾ ಸಾಧ್ಯವಾಗುತ್ತದೆ. ಪ್ರಾಚೀನ ಬದುಕಿನ ಪರಿಕರಗಳನ್ನು ‘ಒಂದೆಡೆ ಸೇರಿಸಿದುವುದು’ ಎನ್ನುವುದು ಸಂಗ್ರಹಾಲಯದ ವಿವರಿಸಬಾಗಿ, ಅಧ್ಯಯನ ವಿಶೇಷದ ಮಹತ್ವವನ್ನು ಪಡೆಯುತ್ತದೆ. ಇಂಥಾಗಳು ಸಾಮಾನ್ಯವಾಗಿ ಉತ್ಪನ್ನಗಳಲ್ಲಿ ದೊರೆತ ಆಯುಧ ಮಾದರಿಗಳು, ದಿನಬಳಕೆಯ ವಸ್ತು ಮಾದರಿಗಳು, ಕಟ್ಟಡ ಅವಶೇಷಗಳು, ಚಿತ್ರಕಲೆ, ಶಿಲ್ಪಕಲೆ ಮುಂತಾದವರ್ಗಗಳು. ಇವುಗಳು ಗತಕಾಲದ ಗತಿಬದ್ಧಕನ ಸಾಂಸ್ಕೃತಿಕ ಪ್ರರಾಗಗಳಾಗಿರುತ್ತವೆ. ‘ದಾಖಲಿಸಿದುವುದು’ ಎನ್ನುವುದು ಭಾವೆ ಹಾಗೂ ಸಾಹಿತ್ಯ ಮಾಧ್ಯಮಗಳ ಮೂಲಕ ಗತಾನುಗತಿಕ ಕಾಲದಿಂದ ತೋರಿಸಿ ಸಂಪೂರ್ಣಾಯಿದಲ್ಲೇ ಹರಿದುಬಂದ ಹಾಡುಗಳು, ಕಥೆಗಳು, ಮತ್ತು ಪ್ರದರ್ಶಕ ಕಲೆಗಳು ಇವುಗಳನ್ನು ಬರವಣಿಗೆ ಅಥವಾ ಮತ್ತಿತರ ಮಾರ್ಗಗಳಿಂದ ಉಳಿಸಿದುವುದು ಎಂಬ ಅರ್ಥದಲ್ಲಿದೆ. ಈ ಮೌಲಿಕ ಪರಂಪರೆಯಲ್ಲಿ ಬಂದ ಸಾಹಿತ್ಯದ ವಿಶೇಷಗುಣ ಎಂದರೆ, ಕಾಲದ ವ್ಯಾಪಕತೆ ಮತ್ತು ಆ ಕಾರಣ ಆದರ ಸಾಂಸ್ಕೃತಿಕ ವೈವಿಧ್ಯತೆ. ಈ ಗುಣವೇ ಜನಪದ ಸಾಹಿತ್ಯವನ್ನು ಜೀವಂತವಾಗಿಸುತ್ತದೆ. ಜೀವ ಪರಮಾದ ಈ ಸಾಹಿತ್ಯವನ್ನು ಬರವಣಿಗೆಯ ಅನಿವಾರ್ಯತೆಗೆ ಎಳೆದುತ್ತಿರೆ, ಅದು ತನ್ನ ಕಾಲದ ವ್ಯಾಪಕತೆಯನ್ನು ಸಾಂಸ್ಕೃತಿಕ ವೈವಿಧ್ಯತೆಯನ್ನು ಕೆಳೆದುಕೊಳ್ಳುತ್ತದೆ. ದಾಖಲೆಯ, ಬರವಣಿಗೆಯ ಅಥವಾ ಇನ್ನಾವುದೇ ಮಾರ್ಗದರ್ಶಿಗಳಿಲ್ಲ ಅದು ಜಾನಪದ ಪರಂಪರೆಗೆ ಕಾಲದ ಚೌಕಟ್ಟನ್ನು ನಿರ್ಮಿಸಿಬಿಡುತ್ತದೆ, ಗತಿಬದ್ಧಕ್ಕೆ ಸೌಂದರ್ಯದವ ಕಾರಣದಿಂದ ಅವುಗಳು ಆರಾಧನೆಯ ಪ್ರಸ್ತಾಳಾಗುತ್ತವೆ ಮತ್ತು ಸಂಗ್ರಹಾಲಯದ ಮಾದರಿಗಳಿಂತಾಗುತ್ತದೆ. ‘ಕಟ್ಟು ಗಾಜು’ ಹಾಕಿಸಿದ್ದು ಸೋದುವ ಪಟ್ಟಣಿಗೆ ಬುದ್ಧಿಜೀವಿಯ ಇಂತಹ ವಿಯಾಲಿ ನಾಗರೀಕತೆಯ ಕ್ಷೇತ್ರಗಳಲ್ಲಾಗಿದೆ. ಆಗ ಆ ಸಾಹಿತ್ಯ ಒಂದು ಜೀವನದ, ಒಂದು ಭಾಷಾಪ್ರಯೋಗಕ್ಕೆ ನಿಂತು ವಿಸ್ತೃತವನ್ನು ಕಳೆದುಕೊಳ್ಳುತ್ತದೆ. ಆ ಸಾಹಿತ್ಯಕ್ಕೆ ಸಮರ್ಪಣೆಯನ್ನೇ ಇದ್ದ ಸಂಕೀರ್ಣ ಸಂಬಂಧ ಕಳೆಚಿಹ್ನೆಗೆ ಗುರುತಿಸುತ್ತದೆ. ಒಬ್ಬ ಸ್ವಜನಶೀಲ ಕವಿಯು ಒಂದು ವರ್ಗದ ಪ್ರತಿನಿಧಿಯಾಗಿ ಪಂಥದ ಸಂಸ್ಕಾರಕನಾಗುವಂತಹ ನಾಗರೀಕತೆಯ ಅನಿವಾರ್ಯ ದುರಂತತೆಯನ್ನು ಜಾನಪದವೂ ಪಡೆದುಕೊಳ್ಳುತ್ತದೆ. ಆಗ ಜಾನಪದವೂ ಜೀವ ವಿರೋಧಿಯಾಗುವ ಸಾಧ್ಯತೆಗಳವೇ. ಈ ನಾಗರೀಕತೆ ಎನ್ನುವುದು ಗಾಳಿ ಇದ್ದಂತೆ. ಇದು ಎಲ್ಲ ಮಾತಿನೋಳಿಗೆ ಹೊಕ್ಕು ಎಲ್ಲ ವರ್ಗಗಳನ್ನು ಮಂಂಸಿಲ್ಲ, ರಕ್ತಿ ಹೊಂದಿದ. ಇದರ ಮಾರ್ಗಗಳು ಸಂದರ್ಭ ವ್ಯವಹಾರಿನಿಷ್ಟ್ಯಾಯನ್ನು ಪ್ರದರ್ಶಿಸುತ್ತದೆ ಮತ್ತು ನಿಯುತ್ತಿ ಹಾಗೂ ನಿರ್ಮಿತಿಯಿಂದ ದೂರ ಉಳಿಯುತ್ತದೆ. ಉಪಭೋಗ ಆರ್ಥಿಕ ಅವಧಿಯೇ ವ್ಯವಹಾರ ನಿಬಂಧಿತವಾಗಿರುತ್ತದೆ. ಇಂತಹ ಈ ನಾಗರೀಕತೆಯ ಕೂಸುದ ದಾಖಲೆ ಮಾಡುವ ಪರಿಪಾಠ

‘ಅಧ್ಯಯನ’ ಕ್ವಾಗಿ ಅಪ್ಪೇ ಅಲ್ಲದೆ, ನಂತರ ಹೋಗಿಗೊಡದಿರುವ ಆಸ್ತೇಯ ಉದ್ದೇಶಕ್ಕಾಗಿಯೂ ಇರುವುದರಿಂದ, ದಾಖಲಿತ ಸಾಹಿತ್ಯವನ್ನು ಕಾಲಮೊಳಗೆ ಕಟ್ಟಿಹಾಕಿ ಸಾಯಿಸುತ್ತವೆ.

ಈ ರೀತಿ ನಾಗರಿಕತೆಯ ಪುಜರಮೊಳಗೆ ಜಾನಪದ ಉಸಿರುಗಳನ್ನು ಸಿಕ್ಕಿದೆ ಮೂದಲಿಗೆನೇ ವೇದವ್ಯಾಸ. ಕಾದಿನ ಗಿಡಗಳಂತಿದ್ದ ವೇದಗಳನ್ನು ನಿದಿಂಬಿಸು ಭಾವೆ ಮತ್ತು ಚಿಂತನೆಗಳೊಳಗೆ ಕಟ್ಟಿಹಾಕಿದ ಸಾಮಿರಾರು ಒನಪದ ಕಥೆಗಳನ್ನು ಎತ್ತು ಸೇರಿಸಿ ‘ಜಯ’ ವೆಂಬ ಗ್ರಂಥಬರೆದು ಅಪ್ಪಗಳ ಕಾಲಪತಕನಾದ. ಅವನನ್ನು ಅನುಸರಿಸಿ ವೈಶಂಪಾಯನ, ಸೂತಪುರಾಣಕ ಮುಂತಾದವರು ಮಹಾಭಾರತವೆಂಬ ಭಾಂಧಮೊಳಗೆ ಅಲ್ಲಿಯಿವರೆಗಿನ ಎಲ್ಲ ಬದುಕನ್ನೂ ಕಟ್ಟಿಹಾಕಿದರು. ಈ ದುರಂತ ರಾಮಾಯಣ ಮಹಾಭಾರತಗಳಿಂದ್ದು ಮಾತ್ರವೇ ಅಲ್ಲ ಅಪ್ಪಟಿ ಜಾನಪದ ಎಂದು ನಾವೆಲ್ಲ ನಬಿರುವ, ಅಧ್ಯತ ದಾಖಲಿ ಎಂದು ನಾವೆಲ್ಲ ತಿಳಿದಿರುವ ಸೃಜಿತೀಲಾಪತ್ತಿ ಅಥವಾ ‘ಮಂತೈಷಾಮ್ಮಿ’ ಕಥೆಗಳ ದುರಂತಪ್ರಾ ಇದೇ ಆಗಿರುತ್ತದೆ. ಏಕೆಂದರೆ ಈ ಕಥೆಗಳು ಸಂಕಲಿತವಾಗುವವರೆಗೆ ಕಂಡಿದ್ದ ವೈಧ್ಯ ಬದುಕು, ಅನುಭವ, ಭಾವ ಇವುಗಳನ್ನು ಸಂಕಲಿತವಾದಾಕ್ಷಾ ಕಳೆದುಹೊಂಡು ಬಂದೇ ಬಟ್ಟೀಯನ್ನು ತೊಟ್ಟಿಂಗಾಗುತ್ತದೆ.

ಜನಪದ ಸಾಹಿತ್ಯ ಇಂತಹ ದುರಂತವನ್ನು ಒಷ್ಣಿಕೊಂಡು ಎರಡುಸಾಮಿರ ವರ್ವಣಗಳು ದಾಟಿವೆ. ಈ ಎರಡು ಸಾಮಿರ ವರ್ವಣಗಳ ಅವಧಿಯಲ್ಲಿ ಅಧ್ಯನಿಕರೆ ಎನ್ನುವ ಹೆಸರಿನಲ್ಲಿ ವೈಯುಕ್ತಿಕ ಸಾಧನೆಯನ್ನು ಮರೆಯುಸಿದೆ ಭಾಸ, ಕಾಳಿದಾಸಾದಿಗಳು ಪಂಥ ನಿಮಾಂತ್ರಿಗಳಾದರು. ಇವರುಗಳು ಬದುಕನ್ನು ಪ್ರದರ್ಶಕ ಸಾಮಗ್ರಿಯಾಗಿ ಕಟ್ಟಿಕೊಡುವ ಸಂಪ್ರದಾಯ ಸಾಪಕರಾದರು, ಸೃಜನೆತರ ಜಟಿಲಪಟೆಗಳೂ ಇಂತಹ ಸಂಗ್ರಹಕೆಂದುಲ್ಲಿ ತೊಡಗಿದವು. ಇವುಗಳು ಬರವಣಿಗೆಯು ದಾರಿಯಾದರೆ ಇನ್ನು ಮುಂದಿನದು ಕಂಪ್ಯೂಟರ್ ದಾರಿ. ಕಂಪ್ಯೂಟರ್ ಯುಗ ನಮ್ಮ ಬರವಣಿಗೆ ಕೆಲಸವನ್ನು ಕಡಿಮೆ ಮಾಡಿರುವುದೇ ಅಲ್ಲದೇ ಸೃಜನಶೀಲತೆಯನ್ನು ಮೀತಿಗೊಳಿಸುತ್ತಿದೆ. ಇತ್ತೀಚಿನ ಕಾವ್ಯಗಳಲ್ಲಿ ನಾಗರಿಕ ಆಲೋಚನೆಗಳನ್ನು ಕೂಡಾ ಪ್ರರಾಣ ಮತ್ತು ಜಾನಪದ ಜೀವನದ ಹಂದರದಲ್ಲಿ ಉಸಿರಾದುತ್ತಿರುವುದೇ ಇದಕ್ಕೆ ಪ್ರದಾವ ಆಗಿದೆ. ಹತ್ತಾರು ಪ್ರರಾಣ ಕಥೆಗಳನ್ನು ಇಂದಿನ ಕಂಪ್ಯೂಟರ್ಗೆ ಕೊಟ್ಟಿರೆ, ಅದು ಹಿಂತಿರುಗಿ ನಮಗೆ ಅದೇ ಹಂದರಮೊಳಗಿನ ನೂರಾರು ವಿವಿಧ ಕಥೆಗಳನ್ನು ಕೊಡಲು ಶಕ್ಯವಿದೆ. ಇದು ಜನಪದವನ್ನು ದಾಖಲೆ ಮಾಡುವುದರಲ್ಲಿನ ಅಪಾಯದ ಮುನ್ಮೂಲನೆಯಾಗಿದೆ. ಜಾನಪದ ಎಂಬ ಬದುಕಿನ ಜೀವನತೆಕ್ಕಿಯ, ಹರಿಯುವ ಸೃಜನಶೀಲತೆಯ, ಸಾಂಸ್ಕೃತಿಕ ವೈಧ್ಯತೆಗೆ ನಿಲುಗಡೆ ಬಂದೊದಗುತ್ತದೆ.

ಆಧ್ಯರಿಂದ ಈಗ ಯೋಚನೆ ಮಾಡಬೇಕಾದ ಸಂಗತಿ ಎಂದರೆ, ಜಾನಪದ ಸಂಗ್ರಹಕೆ ಮಾಡುವುದು ಎನ್ನುವುದಕ್ಕಿಂಥ, ಅದರ ಜೀವಂತಿಕೆಯನ್ನು ಹರಿಯಗೊಡಲು ಅನ್ಯ ಮಾಗಣವನ್ನು ಕಂಡುಕೊಳ್ಳುವುದ್ದು ಎಂಬುದೇ ಆಗಿದೆ. ದಾಖಲೆಯನ್ನು ಮಾಡುವ ತಂತ್ರಜ್ಞನಾಗಳ ಒತ್ತಡದ ಹುಡಿತವನ್ನು ಸದಿಲಿಸಬಲ್ಲ ಸೃಜನಶೀಲತೆ ಎಂಬ ಪ್ರತಿ ತಂತ್ರ-ಜ್ಞಾನ ರೂಢಿಸುವ ಪ್ರಯತ್ನ ನಡೆಯಬೇಕಾಗುತ್ತದೆ. ಇಂತಹ ಹೋರಾಟದ ಆಗತ್ಯ ಸಾಹಿತ್ಯ ಸಂಸ್ಕृತಿ ಮತ್ತು ಸಂಪರ್ಕ ಮಾಧ್ಯಮಗಳಲ್ಲಿಯೇ ಕಾಣಬೇಕಾಗಿದೆ.

ನಾಗರಿಕ ಬದುಕಿನ ಘಟುಕಿಗೆ ಮೂರಿಕೊಳ್ಳುವ ಕಲ್ಪಾವಿದರುಗಳನ್ನು ಅವರ ಮುಕ್ತಳಗಳನ್ನು ಕಲೆಯ ಅಭ್ಯಾಸಗಳಿಂದ ದೂರ ಉಳಿಯದಂತೆ ಮನ ಒಲಿಸಬೇಕಾಗಿದೆ. ಅನ್ನ ತಾಸಕ್ತರುಗಳು ಕಲೆಯನ್ನು ಅಭ್ಯಾಸ ಮಾಡಿ ರೂಢಿಸಿಕೊಳ್ಳುವ ಅವಶ್ಯಕತೆ ಇದೆ, ಹೆಚ್ಚು ಹೆಚ್ಚು ಜಾನಪದ ಪ್ರತಿರೋಧ ಮಾಧ್ಯಮಗಳ ಪ್ರತಿಕಾರ ಮಾಡುತ್ತು ಅದು ನಿರುತ್ತರ ಕೆಲಕೆ ಉಳಿಕೆಗೆ ಇಡೀ ಸಫ್ಮೊಹನವ್ಯೋ ಪ್ರೇರೇಷಿಸಬೇಕಾಗಿದೆ. ಇಷ್ಟು ಕೆಲಸಗಳಲ್ಲಿ ಅಶ್ಯಂತ ಜವಾಬ್ದಾರಿಯಾತರಾಗಿ ಮತ್ತು ಹೆಚ್ಚಿನ ಎಚ್ಚರ ವಹಿಸಿ ಮಾಡಬೇಕಾದ ಕೆಲಸವೆಂದರೆ ನಿರಿಷ್ಪತ್ತ ಅನುಭವಕ್ಕಿಂತಿರುವುದು, ನಿರಿಷ್ಪತ್ತ ಮಾತ್ರಾಗಳಲ್ಲೋ ನಿಂತು ಹೊಗುವ ಜಾನಪದ ವ್ಯಕರಣೀಕರಣವನ್ನು ತಪ್ಪಿಸಬೇಕಾಗುತ್ತದೆ. ಹಿಂತೆ ಜಾನಪದವನ್ನು ವೈವಿಕವಾಗಿಯೇ ಇಮುದ್ರಿಗೊಳಿಸುತ್ತಾ, ಬದುಕಿನ ಹೂರಳುಗಳನ್ನು ಪ್ರತಿಬಿಂಬಿಸುತ್ತಾ ಹೋದೆ ಅದು ಕಾಲಮಿತಿಯನ್ನು ಕಳಿದುಕೊಂಡು ಅನಂತವಾಗಿ ಜೀವಪರವಾಗಿ ಉಳಿಯುತ್ತದೆ.

ಈ ನಿಶ್ಚಯಲ್ಲಿ ಕೂಡಾಟಕದ ಜಾನಪದ ಯಥ್ಕೂನ ಆವಾಡುಮಿಯು ಈ ಹೆಂದೆ ಗೌರಿಬಿಡುಮಾರಿನ ಬಳಿ ಇರುವ ಹೂಸೂರಿನಲ್ಲಿ ನಡೆಸಿದ ‘ತೋಗಲು ಚೊಂಬೆ’ ಯಾಟಿದ ಕರ್ಮಟಿದಂಥ ವಿವಿಧ ಕರ್ಮಟಿಗಳನ್ನು ಎಲ್ಲ ಕಡೆಗಳಲ್ಲಿ ನಡೆಸಬೇಕಾಗಿರುವ ಅವಶ್ಯಕತೆ ಇದೆ. ಜಾನಪದ ನಾಟಕಗಳಿಗೆ ನಾಗರಿಕತೆಯ ವಿಯಾಲಿ ಅಥವಾ ಫಾನ್ಸಿ (Fancy) ಸೋಕಂತೆ ರೂಢಿಸಿಕೊಳ್ಳಬೇಕಾಗಿದೆ, ಒಂಗಾಳದ ‘ಬಾಳುಲ್ಲ’ ಗೀತಗಳಿಂತ ಜಾನಪದ ಮಾಧ್ಯಮಗಳು ಸಂಸ್ಕೃತಿಕ ಚೇಳುವಳಿಯ ಸಾಧನಾರ್ಥಗಳಿಗೆ ಜನಪ್ರಿಯವಾದ ಮತ್ತು ಅತಿಹೆಚ್ಚು ಶಕ್ತವಾದ ತಂತ್ರಜ್ಞನದ ಪ್ರಸರಣ ಹಿಡಿತವನ್ನು ವಿಾರುವ ಚೆಳವರ್ಣಗೆ ಮತ್ತು ಪ್ರತಿಕಾರವನ್ನು ಜಾನಪದ ಮಾಧ್ಯಮಗಳು ಪಡೆದುಕೊಳ್ಳಬೇಕಾಗುತ್ತದೆ.

ಇತಿಹಾಸ ಶಾಖೆಗಳು

ಅಪರೂಪದ ಕಲೆಗಳು ಇಲ್ಲಿವೆ

- ಡಿ.ಎಸ್. ದಕ್ಷಿಣಾ ಮೂರ್ತಿ

ಕೋಲಾರ ಜಿಲ್ಲೆಗೆ ನಾನು ಕನ್ನಡ ಮತ್ತು ಸಂಸ್ಕೃತ ಇಲಾರೀಯ ಸಹಾಯಕ ನಿರ್ದೇಶಕನಾಗಿ ಬಂದು ಸುಮಾರು ವರದು ವರ್ಷಕಾಲೀನ. ನಾನು ಗಮನಿಸಿದಂತೆ ಈ ಜಿಲ್ಲೆಯ ಅಂತರ್ಯಾದಲ್ಲಿ ಕನ್ನಡ ಪ್ರೀತಿ ಕಂಡು ಬಂದರೂ ತೆಲುಗು ಭಾಷೆ ಹಚ್ಚು ಜನರ ಆಡುಮಾತಾಗಿದೆ. ಇನ್ನೂ ಮುಂದಕ್ಕೆ ಕೆ.ಜಿ.ಎಫ್. ಕಡೆಗೆ ಹೋದರೆ ತಮಿಳು ಭಾಷೆಯು ಅಬ್ಬರವನ್ನು ಕಾಣುತ್ತೇವೆ. ಜೊತೆಗೆ ಇನ್ನೂ ಬೇರೆ ಬೇರೆ ಭಾಷೆಗಳನ್ನು ಮಾತನಾಡುವವರೂ ಇದ್ದಾರೆ. ಹಲವು ಭಾಷೆಗಳನ್ನು ಒಳಗೊಂಡು ಆರು ಈ ಪ್ರದೇಶ ಮತ್ತು ಇಲ್ಲಿ ವಾಸಮಾಡುವವರ ಬಿಂದುಕೂ ಸಹ ಅತ್ಯಂತ ಸಂಕೀರ್ಣವಾದುದು; ವೈವಿಧ್ಯಮಯವಾದುದು. ಇಂಥ ನೆಲದಲ್ಲಿ ಕಾಣಿಸಿಕೊಳ್ಳುವ ಕಲೆ, ಸಂಸ್ಕೃತ ಮತ್ತು ಸಾಹಿತ್ಯವೂ ವೈವಿಧ್ಯತೆಯಿಂದ ಕೂಡಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಜಿಲ್ಲೆಯ ಕಲಾವಿದರನ್ನು ಬಂದು ವೇದಿಕೆ ಬುರುಮಾಡಿಕೊಂಡು ಆವರ ಕಲೆಯನ್ನು ಪ್ರೋತ್ಸಾಹಿಸುವುದು ಯೋಜಿಸುತ್ತಾನೂ ರೂಪಿತವಾಗುತ್ತಿದೆ. ಜಿಲ್ಲೆಯಲ್ಲಿ ಹಲವಾರು ಜನಪದ ಕಲಾರ್ಥೀಗಳೂ ಜರುಗಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲಾವಿದರಿಗೆ ಉತ್ಸೇಜನ ನೀಡುವ ಸಲುವಾಗಿ ಕಲಾರ್ಥೀವನ್ನು ನಿಯೋಜಿಸಲಾಗಿತ್ತು. ಭಾವೇಕ್ಕಾತೆಯ ಸಂಕೀರ್ಣವಾಗಿ ಜಾನಪದ ಪ್ರವಾಸಿ ಉತ್ಸವ ವಿಜ್ಞಂಭಾಣೀಯಿಂದ ಮೂಡಿಬಂತು. ಇವೆಲ್ಲವುಗಳನ್ನು ಪರ್ವತದಿಸುತ್ತು ಗಮನಿಸುತ್ತು ಬಂದ ನಂಗಿ ಬೇರೆ ಜಿಲ್ಲೆಗಳಲ್ಲಿ ಕಾಣಿದ ಅಪರೂಪದ ವೈವಿಧ್ಯಮಯವಾದಂಥ ಕಲೆಗಳು ಇಲ್ಲಿವೆ, ಪ್ರತಿಭಾವಂತ ಕಲಾವಿದರೂ ಇಲ್ಲಿದ್ದಾರೆ ಎನಿಸಿತು. ಆದರೆ ಸರ್ಕಾರದ ಯೋಜನೆಗಳ ಬಗ್ಗೆ ಕಲಾವಿದರಿಗೆ ಹಮೆಕ್ಕೊಂಡ ಕಾರ್ಯಕ್ರಮಗಳು ಬಗ್ಗೆ, ಅವುಗಳ ಲಾಭ ಪಡೆಯಬೇಕು ಎಂಬ ಅರಿವು ಮಾತ್ರ ಕಲಾವಿದರಲ್ಲಿ ಬಂದಿಲ್ಲ. ಕನ್ನಡ ಮತ್ತು ಸಂಸ್ಕೃತ ಇಲಾಖಾ ವರ್ತಿಯಿಂದ ಕೋಲಾರ ಜಿಲ್ಲೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳು ಜರುಗಿದ್ದರೂ ಕಲಾವಿದರಲ್ಲಿ ಜಾಗ್ರತ್ತಿ ಮೂಡಿಲ್ಲ. ಸರ್ಕಾರದ ಇಂಥ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ನಮ್ಮ ಮಾಧ್ಯಮಗಳು ಸಮರ್ಥರಿತಯಲ್ಲಿ ಕಲಾವಿದರಿಗೆ ಅಧಿಕಾರಗೊಂಡಿ ಮನವರಿಕೆ ಮಾಡಿಕೊಡುವ ಆತ್ಮವಿದೆ. ಇಲ್ಲಿಯ ಕಲಾವಿದರು ಮತ್ತು ಸಮೂಹ ಮಾಧ್ಯಮಗಳ ಸಮವೇ ಸ್ವೀಕರಿಸಿಕೊಂಡು ಇನ್ನೂ ಸರಿಯಾಗಿ ಸಾಧ್ಯವಾಗಿಲ್ಲ. ಯಾಕೆಂದರೆ ಇಲ್ಲಿಯ ಬಹಳವು ಜನ ಕಲಾವಿದರು ತೆಲುಗು ಭಾಷೆಯಲ್ಲಿ ಹಾಡುವುದರಿಂದ, ಆ ಭಾಷೆಯಲ್ಲಿ ಕಲೆಯನ್ನು ಪ್ರದರ್ಶಿಸುವುದರಿಂದ, ಸಮೂಹ ಮಾಧ್ಯಮಗಳಲ್ಲಿ ಸಮರ್ಪಕವಾದ ರೀತಿಯಲ್ಲಿ ಕಾರ್ಯಕ್ರಮಗಳು ಅಭ್ಯರ್ಥಾಗುತ್ತಿಲ್ಲ. ಕನ್ನಡದಲ್ಲಿ ಕಾರ್ಯಕ್ರಮ ನೀಡುವ ಕೇವಲ ವಿದ್ಯಾರ್ಥಿ ತಂಡಗಳು ಮಾತ್ರ, ಆಕಾಶವಾಣಿಯಲ್ಲಿ ದಾಖಿಲಾಗಿವೆ (ಕೋಲಾಟ, ದರಿಕಳೆ, ಭಜನೆ ಇತ್ಯಾದಿಗಳು). ಆದ್ದರಿಂದ ಇಲ್ಲಿಯ ಕಲೆಯನ್ನು ಉಳಿಸಿಕೊಂಡು ಬರುತ್ತಿರುವ ಕಲಾವಿದರು ಆದವು ಬೇಗ ಕನ್ನಡವನ್ನು ಕಲಿತು ಕನ್ನಡ ಭಾಷೆಯಲ್ಲಿಯೇ ಕಲೆಯನ್ನು ಪ್ರದರ್ಶಿಸುವುದಾಗಿಬೇಕು. ಕಲಾವಿದರಿಗೆ ನಿಡವಾದ ಸೂಳಾಗಿರುವುದು ಈ ವಿಷಯದಲ್ಲಿ ಮುಖ್ಯವಾಗಿ ಕಲಾವಿದರು ಈ ಸಮಸ್ಯೆಯನ್ನು ಮೀರಬೇಕು. ಮೀರಿದಾಗ ಮಾತ್ರ, ಅವರಿಗೆ ಸಮೂಹ ಮಾಧ್ಯಮಗಳಲ್ಲಿ ಸ್ಥಾನ ಸಿಗುತ್ತದೆ. ಕನ್ನಡಿಗರ ಮನಸ್ಸಿನಲ್ಲಿ ಶಾಸ್ತ್ರತ ಗೌರವ ದೊರಕುತ್ತದೆ.

ಕಲಾವಿದರ ೪೦ಫ ಸಮಸ್ಯೆಗಳನ್ನ ಅವರ ಸಾಹಿತ್ಯವನ್ನ ಅಥವ ಮಾಡಿಕೊಳ್ಳಲು ಈ ಜೀಗೆ ಕಾಲಿದುವ ಜಾನಪದ ವಿಧ್ಯಾಂಸರಿಗೆ ಅಗತ್ಯವಾಗಿ ಕನ್ನಡದ ಜೊತೆಗೆ ತೆಲುಗು, ತಮಿಳು, ಭಾವೇಯ ಪರಿಚಯವಿರಬೇಕು. ಭಾವೇಯ ೨೦ಫ ತೊಡಪುಗಳು ಸಮ್ಮುಖ ಅನೇಕರಿಗಿರುವದರಿಂದ ಇಲ್ಲಿಯ ಜಾನಪದವನ್ನ ಶರಿಯಾಗಿ ಗ್ರಹಿಸಲು, ಅಥವಾದಿಕೊಳ್ಳಲು ಸಾಧ್ಯವಾಗಿಲ್ಲ. ಕನ್ನಡ ಜಾನಪದ ವಿಧ್ಯಾಂಸರು ಪ್ರಮುಖವಾಗಿ ತೆಲುಗು, ತಮಿಳು ಭಾವೇಯ ಪರಿಚಯ ಮಾಡಿಕೊಂಡಿದ್ದಾರೆ ಕೋಲಾರ ಜಿಲ್ಲೆಯ ಜಾನಪದ ಸಂಪತ್ತು ವಿವುಲವಾಗಿ ದೊರಕುತ್ತದೆಂದು ಹೇಳಬಹುದು. ಆಗ ಚೇರೆ ಜಿಲ್ಲೆಗಳಲ್ಲಿ ನಡೆದಂತೆ ಇಲ್ಲಿ ಜಾನಪದ ಸಂಗ್ರಹ, ಸಂಪಾದನೆಯ ಕೌಟ್ ಸಾಧ್ಯವಾಗುತ್ತದೆ.

ಷಾಷ್ಟಿಷಾಷ್ಟಿ ಶಾಷ್ಟಿಷಾಷ್ಟಿ

జಿಲ್ಲೆಯ ಜನಪದ : ಸಂಗೃಹಣಿಯ ಸಮಸ್ಯೆ ಮತ್ತು ಸೂಲುಗಳು

- ಪ್ರೌ. ಶಿವರಾಮಯ್ಯ

(ಅಧ್ಯಕ್ಷ ಭಾಷಣ)

ಯಾವುದೇ ನಾಡಿನ ಒಂದು ಜನಾಗಿಯ ಸಂಸ್ಕृತಿ ತನ್ನ ಅಭಿಪೂರ್ಕಿಯನ್ನು ಪಡೆಯುವುದು ಹೇಗೆಂದರೆ ಅವರ ವೈಧ್ಯಮಯವಾದ ಜನಪದ ಕಲೆಗಳಲ್ಲಿ. ಜನಪದ ಕಲೆಗಳನ್ನು ಶಿಷ್ಟಸಂಸ್ಕृತಿಯ ಸಂಧರ್ಭದಲ್ಲಿ ಬೇರಡಿಸಿದಂತೆ ಆ ಜನರ ಬದುಕಿನಿಂದ ಬೇರಡಿಸಿ ನೋಡಲು ಸಾಧ್ಯವೇ ಇಲ್ಲ. ಈ ಕಲೆಗಳು ಅವರ ಬದುಕಿನ ಭಾಗವಾಗಿಯೇ ಉಸಿರಾಡುತ್ತವೆ. ನಾಗರಿಕತೆಯು ಬಳಿದಂತೆ ಈ ಅಶ್ವಿಕ್ತ ಜನರ ಕಲೆ ಹಾಗೂ ಸಾಹಿತ್ಯ ಸಂಕೋಚ ಮುಜುಗರಗಳಿಂದ ತಮ್ಮ ಗುಡಿ ಗುಂಡಾಗಳಲ್ಲಿ ಯಾರಿ ತಲೆಮರಿಸಿಕೊಳ್ಳುತ್ತವೆ. ಹೀಗೆ ಸಂಕೋಚ ಹಾಗೂ ನಾಡಿಕೆಪಟ್ಟಿಕೊಳ್ಳುವುದು ನಯಕಲೆಗಳ ಲಕ್ಷ್ಯವೂ ಹೌದು. ಶಿಷ್ಟ ಕಲೆಗಳ ಹಾಗೆ ಇವು ಥಂಗುರ ಹೊಡೆದು ಹುಯುಲೆಬ್ಬಿಸಿಕೊಳ್ಳುವುದಿಲ್ಲ. ಆದ್ದರಿಂದ ಅವುಗಳ ಸಂಕೋಚದ ಹೊರೆಯನ್ನು ಕಳಚಿ ಇಂಬುಮಾಡಿಕೊಂಡು ಒಳಪ್ರೇರಮಾಡಿದರೆ ಅಲ್ಲಿ ಆ ಜನಾಂಗದ ಸಂಸ್ಕृತಿಯ ನಿಷ್ಕಿಷ್ಟ ಸ್ವರೂಪವನ್ನೇ ದರ್ಶಿಸಬಹುದು.

ಈ ಹೀನೆಲೆಯಲ್ಲಿ ಸೋಜುವುದಾದರೆ ಕನ್ನಡನಾಡಿನ ಆದರಲ್ಲಿಯೂ ಗಡಿನಾಡಾದ ಕೋಲಾರ ಜಿಲ್ಲೆಯ ಜನಪದಕಲೆ ಹಾಗೂ ಸಾಹಿತ್ಯ ವಿಶಿಷ್ಟ ಬಗೆಯದಾಗಿದೆ. ಉರಿಗಾಂ ಗಳಿಗಳಲ್ಲಿ ಚಿನ್ನ ಕಡಿಮೆಯಾದರೂ ಈ ಪ್ರದೇಶದ ಜನಪದ ಕಲೆಗಳ ಕೊಂಡ ಬತ್ತಿಲ್ಲ. ಕನ್ನಡ, ತೆಲುಗು, ತಮಿಳು, ಭಾಷಾಸಂಗಮದಿಂದ ಕೆನೆಗೊಂಡು ಅರೆಂದ ಇಲ್ಲಿಯ ಜನಪದ ಕಲೆಗಳು ಹಾಗೂ ಸಾಹಿತ್ಯವನ್ನು ಉಳಿಸಿ ಬೆಳೆಸಿಕೊಳ್ಳುವಲ್ಲಿ ಮಾತ್ರ ನಾವು ವಿಫಲರಾಗುತ್ತಿದ್ದೇವೆ. ಕೆಲವು ಕಲೆಗಳು ಕಾಗಳೆ ಕೊಡೆಯಾಗುತ್ತವೆ. ಜನಸಂಸ್ಕृತಿಯ ಬಗ್ಗೆ ಕಾಳಜಿಯಲ್ಲಿ ನಮ್ಮ ಪಿಚಾರವಂತ ವಿದ್ಯಾವಂತರು ಇವುಗಳನ್ನು ಉಳಿಸಿಕೊಳ್ಳಬೇಕಾಗಿದೆ ಹಾಗೂ ಬೆಳೆಸಿಕೊಳ್ಳಬೇಕಾಗಿದೆ. ಆದರೆ ಈ ಕೆಲಸ ಹೇಳುವಷ್ಟು ಸುಲಭಸಾಧ್ಯವಲ್ಲ. ಎಲ್ಲಕೂ ಮೊದಲು ಈ ಜಿಲ್ಲೆಯ ಜನಪದಕಲೆಗಳ ವೃತ್ತಿಷ್ಟವನ್ನು ಲಕ್ಷಿಸಿಪ್ಪು ಸೋಡಿರಬೇಕು.

ಅಂದ್ರಪ್ರದೇಶ ತಮಿಳುನಾಡುಗಳ ಗಡಿಗಳಿಗೆ ಹೊಂದಿಕೊಂಡಿರುವ ಮತ್ತು ಕೆ.ಜಿ.ಎಫ್.ಪ್ರದೇಶದಲ್ಲಿ ಗಾನೀಯೇ ಸಂಖ್ಯೆಯಲ್ಲಿ ತಮಿಳುಭಾಷಾಜನ ಇರುವ ಕಾರಣ ಇಲ್ಲಿ ಶ್ರೀಭಾಷಾಸಂಗಮವಾಗಿ ಜನಪದಕಲೆ ಹಾಗೂ ಸಾಹಿತ್ಯಗಳು ಪರಸ್ಪರ ಪ್ರಫಿಬೆಳ್ಳಾಗಿವೆ. ಜೊತೆಗೆ ಉದ್ದೂ ಭಾಷಾಸಂಸ್ಕृತಿಯ ಕೊಡುಕೊಳ್ಳಬೇಯೂ ಇದೆ. ಹೀಗೆ ಕೋಲಾರ ಜಿಲ್ಲೆಯ ಜಾನಪದ ಬದುಕು ಪರಸ್ಪರ ಬೆರೆತು ಕಸಿಗೊಂಡ ಕಾರಣ ವಿಶಿಷ್ಟ ಸಂಸ್ಕृತಿಯೊಂದು ತಲೆ ಎತ್ತಿದೆ. ಇದನ್ನು ಇಲ್ಲಿಯ ಜನಪದ ಕಲೆಗಳು ಬಿಂಬಿಸುತ್ತವೆ. ಅವುಗಳಲ್ಲಿ ಕೆಲವನ್ನು ಹೆಸರಿಸಬಹುದು. ಕನ್ನಡ ಜನಪದ ಕಲೆಗಳಾದ ಬಂಗಾರಾಟ ಕರಿರಾಜನಕೆ (ಕರಿಭಂಟ), ತೊಂಡೂರಿ ಸ್ತುತಿ ಇತ್ಯಾದಿಗಳಿವೆ;

ತೆಲುಗಿಗೆ ಸಂಬಂಧಿಸಿದ ಕೇಳಿಕೆಯ ಬಾಲನಾಗಮ್ಯ ವಲ್ಲಿಕಂಠಾಭರಣ ಇತ್ಯಾದಿಗಳಿವೆ; ತಮೀಳನ ಜನಪದ ಕಲೆಗಳಾದ ತರುಕ್ಕಾತ್ತು, ಕಾವಡಿಸ್ಯತ್ತು, ಷಣ್ಣಿವಿಜಯ ಇತ್ಯಾದಿಗಳು ಇಲ್ಲಿ ಕಾಣಿಸಿಲ್ಪತ್ತೆ. ಸಮರಕಲೆಗಳಾದ ವೀರಗಾನ, ಸಿಡಿರಣ್ಣ ಸ್ಯತ್ತು, ಮಳಿಗಾರಸ್ಯತ್ತು ಮುಂತಾದವುಗಳು; ಸಮೃದ್ಧಿ ಸಂಕೇತಗಳಾದ ಕರಗ, ಸುಗ್ರಿಹಿತ, ತಮಟೆ, ಅರೇವಾದ್ವಾಗಳು; ಗುರುತಿಗೊಂಬೆ, ಮರಗಾಲುಹುಂತೆ, ಲಂಬಾರ್ಥಕುಗಳಿತ ಕಡಚಿ ಮುಂತಾದವುಗಳು; ಗ್ರಾಮದೇವತೆಗಳಾದ ಕೋಲಾರಮ್ಯ ಮುತ್ತಾಲಮ್ಯ ಪಟ್ಟಾದಮ್ಯ ಗಳಿಗೆ ಸಂಬಂಧಿಸಿದ ಜನಪದ ಕಲೆಗಳಿವೆ. ಕಾದುನಾಡಿನ ಸಂಬಂಧವನ್ನು ಸೂಚಿಸುವ ನೆಲಿಲುಕಿಸ್ಸಿ (ಜ್ಯೋಂಕಿಣಿ) ಕಾವಡಿಸ್ಯತ್ತು, ತೀಳಂಗೋವಿಸ್ಯತ್ತು, ಹಾಲಿ, ಸಿಂಹ, ಕರಡಿ ವೇಷ ಕುಣಿತಗಳು ಇಲ್ಲಿವೆ. ಇದೇ ಗುಂಪಿಗೆ ಸೇರಿದ ಬೀಳಿಯನ್ನು ಸಂಕೇತಿಸುವ ದೊಳ್ಳುಹುಂತೆ, ಗೂರವರ ಕುಣಿತ, ತಮಟೆ ಮೇಳೆ, ಅರೇವಾದ್ಯ ಮುಂತಾದವು ಇಲ್ಲಿ ಪ್ರಚಲಿತ ಇವೆ.

ಗೀತ ಸಂಪುರ್ಣಾಯದಲ್ಲಿ ಬುರುಕಥಾ, ಗಂಗಾಭಾರತ, ಸೋಣಾನೆ ಮುಂತಾದ ಕಲೆಗಳಿವೆ. ರಂಗರೂಪಕಗಳಲ್ಲಿ ಪ್ರದಾಣವೇವ ಧರ್ಮಿಸಿದ ತಿರುಗಾಟಗಳು, ತೋಗುಲುಬೊಂಬೆ, ಕ್ರೈಸಿಂಬೆಹುಂತಗಳು ಈ ಪ್ರದೇಶದಲ್ಲಿವೆ. ಕೋಲಾರ ಜಿಲ್ಲೆಯಲ್ಲಿ ಜನಪದಕಲೆಗಳು ಪರಸ್ಪರ ಪ್ರಭಾವಗೊಂಡಿರುವುದಕ್ಕೆ ನಿರ್ದೇಶನಮಾಡಿ ತಲುಗಿನ “ಬುರುಕಥಾ” ಯಾಗೂ ತಮೀಳನ “ಕಾವಡಿ ಸ್ಯತ್ತು”ಗಳನ್ನು ಇಲ್ಲಿ ಹರಿಸಿಹುದು. ಕನ್ನಾಡಿಕದ ಕರಮಾಲಮೇಳಕ್ಕೂ ಅಂದ್ರುದ ಬುರುಕಫ್ಫೊ ಅನೇಕ ರೀತಿಗಳಲ್ಲಿ ಸಾಮ್ಯ ಯಾಗೂ ಹೋಲಿಕೆಗಳಿವೆಯಿಂದು ರಂಗಾರ್ಡ್ರಿ ಕೋಡಿರಾಂಪುರ ಅರುದ ವಿಶದವಡಿಸುತ್ತಾರೆ. (ಬುರುಕಥಾ, ಒಂಡಾಯ ಜಾನಪದ) ಬುರ್ದು ಎಂದರೆ ಬುರುಡೆ, ಮಂಡಾಗಿ, ಟೊಳ್ಳಾಗಿರುವ ವಸ್ತುವನ್ನು ಬುರುಡೆ ಎನ್ನುತ್ತಾರೆ. ತೆಲುಗು ಮತ್ತು ಕನ್ನಡದಲ್ಲಿ ಬುರ್ದು ಎಂದರೆ ತಲೆ ಬುರುಡೆ ಎಂತಲೂ ಅಭಿವಿದೆ. ಬುರುಕಫ್ಫೊಯನ್ನು ತಂಬಾರಿ ಕಥೆಯಿಂತಲೂ ಕರೆಮುತ್ತಾರೆ. ಧಾರೀಯೆ ತಮೀಳು ಮೂಲದಿಂದ ಬಂದ “ಕಾವಡಿ ಸ್ಯತ್ತು” ಎಂದರೆ ಕನ್ನಡದಲ್ಲಿ ಕಾವಡಿ (ಕೊಟ್ಟಿಲು, ಅಡ್ಡೆ) ಸ್ಯತ್ತು ಎಂದಿರಬಹುದು. ಸ್ಕಂದಸ್ಯಾಮಿ (ಷಣ್ಣಿಲ್ಲಿ) ಆರಾಧನೆಯ ಸಂಕೇತವಾಗಿ ತಮೀಳರು ಈ ಕಾವಡಿಯನ್ನು ಪೂಜಿಸುತ್ತಾರೆ. ಘಲವಂತಿಕೆಯ ಸಮೃದ್ಧಿಯ ಸಂಕೇತವೇ ಕಾವಡಿ ಸ್ಯತ್ತು. ಹೀಗೆಯೇ ಮೊಹರಂ ಕುಣಿತವು ಶಿಂದ್ರ ಭಾಷಾ ಸಂಸ್ಕೃತಿಯ ಕೊಡುಗೆಯಾಗಿ ಈ ಪ್ರದೇಶದಲ್ಲಿರುತ್ತಾಗೆ. ಆದರೆ ಕೂಡು ಸಂಸ್ಕೃತಿಯ ಅಭಿವೃತ್ತಿ ರೂಪಗಳಾದ ಇಲ್ಲಿಯ ಜನಪದ ಕಲೆಗಳನ್ನು ಸಂಗ್ರಹಿಸಲು, ಸಂಕೋಧಿಸಲು ವಿಶೇಷಿಸಲು ತೊಡಗಿಸಿಕೊಂಡ ವ್ಯಕ್ತಿಗೆ ಅನೇಕ ಸಮಸ್ಯೆಗಳಿಗೆ ಸಾಳುಗಳು ಎದುರಾಗುತ್ತವೆ. ಇಲ್ಲಿ ಸಾಮಾನ್ಯಾಯದ ಸಮಸ್ಯೆಗಳಿಂದರೆ, ಆಪರಿಚಿತರನ್ನು ಕರಡಾಗ ಜನಪದ ಕಲಾಪಿದರು ಅದರಲ್ಲಿಯೂ ಹೆಚ್ಚು ಮಕ್ಕಳು ಉಜ್ಜ್ವಲಾಭಯಗಳಿಂದ ಹಿಂಜರಿಯುವುದು; ನೇರ ಹೇಳಿಕೆಗೆ ಸಂಕೋಚಪಟ್ಟಿಕೊಳ್ಳುವುದು; ತಮ್ಮ ಸಂಬಿಕೆಗಳ ಬಗ್ಗೆ ಅಸತ್ತಿ ವಿಶೇಷ ತೋರುವುದು; ಕುಲದೇವತೆಗಳನ್ನು ವೆಭ್ಬವಿಕರಿಸುವುದು; ದಾಡು, ಹಬ್ಬ ಸಂಪುರ್ಣಾಯಗಳ ಬಗ್ಗೆ ವೆಭ್ಬವಿಕರಣ; ಇತ್ಯಾದಿಗಳಿವೆ. ವ್ಯಧರು ಹೆಚ್ಚು ಅಧಿಂಬರ್ ಆಗಿ ಹೇಳಿದರೆ ಅರ್ನಾಗರಿಕರು ಮೌನತಾಳುವರು, ಕಾಣಿಕೆ, ಸಂಭಾವನಗಳಿಗೆ ಆಸೆ ಬೀಳುವುದು ಪ್ರದೇಶನಕಲೆಗಳನ್ನು ನೋಡಬೇಕಾದರೆ ಸಂಭಾವನೆ ಹೆಚ್ಚು ಕೊಡಬೇಕು- ಇತ್ಯಾದಿ ಸಮಸ್ಯೆಗಳಿವೆ. ಇಷ್ಟಲ್ಲದೆ ಒಟ್ಟು ಪ್ರಭಾವಿತ ವ್ಯಕ್ತಿ ಹೇಳಿದ ವಿಕಾರದ ಮೇಲೆ ಇಷ್ಟಾಬ್ಜು ವ್ಯಕ್ತಿ ಮತ್ತೊಂದು ಐತಿಹ್ಯವನ್ನೇ ಪ್ರದಾಣವನ್ನೇ ವೇಳಲು ಹೋದರೆ ಮೊದಲೆನ ವ್ಯಕ್ತಿ ಅದಕ್ಕೆ ಏನೂ

ಆರಗಳಿಲ್ಲವೆಂದು ಎರಡನೆಯ ವ್ಯಕ್ತಿಯ ಹೇಳಿಕೆಯನ್ನು ಅಲ್ಲಾಗಳಿಯುವುದುಂಟು. ಉದಾಹರಣೆಗೆ ಮೂಲಾರ್ಥ ಮಾರಿಕಾಂಬ ದೇವತೆಯ ಬಗ್ಗೆ ಮಾಡಿತಿ ಸಂಗ್ರಹಮಾಡುವ ಕಾಲಕ್ಕೆ ಇಂಥ ಸಮಸ್ಯೆಯನ್ನು ಈ ಲೇಖಿಕನೇ ಎದುರಿಸಬೇಕಾಯಿತು. ಇದು ಎಲ್ಲ ಕಡೆಯೂ ಇರುವ ಸಮಸ್ಯೆಯೇ ಸರಿ.

ಇನ್ನೊಂದು ಬಗ್ಗೆಯ ಅಸಾಮಾನ್ಯ ಸಮಸ್ಯೆ ಎಂದರೆ ಜಾತಿ ಹಾಗೂ ಪಾತ್ರಕ್ಕೆ ಸಂಬಂಧಿಸಿದ್ದು. ಮೇಲು ಜಾತಿಯ ವ್ಯಕ್ತಿಯಾಬ್ಜ್ಯೋತ್ಸಾಹಕ್ಕೆ ಹೋದರೆ ಕೆಳಕಾತಿಯ ಕಲಾವಿದು ಕೀರ್ತಿರಿಮೆಯಿಂದ ಹಿಂದೆ ಸರಿಯುವಿಕೆ; ಹಾಗೆಯೇ ಕೀರ್ತಾಜಾತಿಯ ವ್ಯಕ್ತಿಯಾಬ್ಜ್ಯೋತ್ಸಾಹ ಮೇಲುಜಾತಿಯ ಕಲಾವಿದರ ಬಳಿ ಹೋದಾಗ ಅವನೊಂದಿಗೆ ಸಹಕರಿಸದೆ ಮೇಲರಿಮೆ ಪಡುವುದು; ಇದೇ ಸಮಸ್ಯೆ ಕೆಳವರ್ಗದ ಹಾಗೂ ಮೇಲಿನವರ್ಗದ ಕಲಾವಿದ ಹಾಗೂ ಕ್ಷೇತ್ರಕಾರ್ಯಕ್ಕೆ ಹೊರಟ ವ್ಯಕ್ತಿಗಳ ನಡುವೆ ಉದ್ದೇಶಿಸುವ ಸಂಭವ ಉಂಟು. ಜನಪದ ಕಲೆಗಳಾದರ್ದೋ ಉಚ್ಚ ವರ್ಗ/ಜಾತಿಗಳಲ್ಲಿರುವುದಕ್ಕಿಂತ ಕೆಳವರ್ಗ/ಜಾತಿಗಳಲ್ಲಿ ಅವಾರ ಇರುವುದುಂಟು. ಈ ಕಲೆಗಳು ಜೀವಂತ ಇರುವುದು ಈ ಆಶ್ಚರ್ಯಕ್ಕೆ ಕೆಳಪರ್ವದೂ ಮತ್ತಿಲ್ಲದ್ದೀರು ಎಂದು ಮತ್ತಿಲ್ಲ ಮನುಷ್ಯ ಎಷ್ಟೇಷ್ಟು ಶಿಕ್ಷಿಕ್ಷಾಗುತ್ತಾನೋ, ಎಷ್ಟೇಷ್ಟು ನಾಗರಿಕನಾಗುತ್ತಾನೋ ಎಷ್ಟೇಷ್ಟು ಶ್ರೀಮಂತನಾಗುತ್ತಾನೋ ಅಷ್ಟೇಷ್ಟು ಮಟ್ಟಿದಲ್ಲಿ ಈ ಜನಪದ ಕಲೆ ಹಾಗೂ ಸಾಹಿತ್ಯದಿಂದ ವಿಮುಳಿಸಾಗುತ್ತಾನೆ, ದೂರವಾಗುತ್ತಾನೆ. ಮುಂದುವರಿದ ಚೂತಿವರ್ಗಾಗಳ ಹೂ, ಅಧಿಕಾರ ಹಾಗೂ ಶ್ರೀಮಂತಿಕೆಯಿಂದ ಸಮುಜ್ಜದಲ್ಲಿ ತಮ್ಮ ಸ್ಥಾನಮಾನವನ್ನು ಗುರುತಿಸಿಕೊಂಡರೆ ಹಿಂದುಳಿದ ಜಾತಿ/ವರ್ಗಗಳು ಜನಪದ ಕಲಾ ಸಂಪತ್ತಿನಿಂದ ತಮ್ಮತನವನ್ನು ಗುರುತಿಸಿಕೊಳ್ಳುತ್ತವೆ. ಜನಪದ ಕಲೆಗಳು ಕೆಳಜಾತಿಗಳವರ ಪೂಜೆ ಆರಾಧನಾ ಬಲಿಗಳ ಸಂದರ್ಭದಲ್ಲಿ ಜನತಾಳಿಯತ್ವವೇ. ಈಗಿಗೆ ಈ ಕಲೆಗಳೇ ಅವರ ಜೀವನಾಧಾರ ವೃತ್ತಿಗಳು ಎಂದರೂ ಸರಿಮೋಗುತ್ತೇ, ಅಲ್ಲದೆ ಒಡವರ ಒಡಲಿನ ನೋವು, ನಲಿವು, ಪ್ರತಿಭಟನೆಗಳು ಅವರ ಕಲೆಗಳಲ್ಲಿ ಮಾತ್ರವೇ ಆಭಿವೃತ್ತಿ ಪಡೆಯುತ್ತನೆ ಎನ್ನಬೇಕು. ಶ್ರೀಮಂತವರ್ಗಕ್ಕೆ ರೇಡಿಯೋ, ಟಿ.ವಿ., ಸಿನಿಮಾಗಳು ಇದ್ದರೆ ಬಡವರ ಮನರಂಜನೆಗೆ ಇವೆ ಸಾಧನಗಳಾಗಿವೆ. ಇತ್ತೀತ್ಯಾಗಿ ಶ್ರೀಮಂತವರ್ಗಕ್ಕೆ ಜನಪದ ಕಲೆಗಳ ಅಗತ್ಯಾಂಶ ಬೀಳುತ್ತಿಲ್ಲ. ಇನ್ನು ಆಳುವ ಸರಾರಗಳು ನಾಡಪಂಗ್ಯಗಳಲ್ಲಿ ರಾಷ್ಟ್ರೀಯ ದಿನಾಬರಣಣಗಳಲ್ಲಿ ಜನಪದ ಉತ್ಸಾಹಾದಿಗಳನ್ನು ಏರ್ಪಡಿಸಿ ಪ್ರದರ್ಶಿಸಲು ಅವಕಾಶ ಮಾಡಿಕೊಡುವುದೂ ಅಂಥ ಕಲಾವಿದರ ಕ್ಷೇತ್ರ ನಾಲ್ಕು ಕಾಸು ಹಾಕುವುದು ನಡೆಯುತ್ತಿದೆ. ಇಲ್ಲಿಯೂ ಕೂಡ ಒಡವರ ಕಲೆಗಳನ್ನು ಪ್ರೋತ್ಸಾಹಿಸುವ ನಪದವ್ಯಾಪಕ ಮಂದಿ ಅವರ ಓಟಿನ ಮೇಲೆಯೇ ಕಣ್ಣಿರ್ದಿಯಂತೆ ಕಂಡುಬರುತ್ತದೆ. ಅದ್ದರಿಂದ ಪ್ರೀತಿಪೂರ್ವಕ ಉತ್ಸಾಹನವಿಲ್ಲದೆ ಗ್ರಾಮಕಲೆಗಳು ಬಾಡಿಮೋಗುತ್ತಿವೆ. ಇಷ್ಟಾಲ್ಲದೆ ನಾಗರಿಕ ಬೀಳಿದಂತೆ ವೈಜ್ಞಾನಿಕ ವ್ಯಾಖ್ಯಾಗಿ ಜನಪದಕಲೆಗಳು ಅಪರಸ್ತತಮೆನಿಸುತ್ತಿವೆ. ಆ ಬಗ್ಗೆ ಶ್ರೀದ್ವಾಸ್ತ್ರೀಗೇ ಕುಸಿದುಮೋಗುತ್ತಿವೆ. ದೇವರು-ಧರ್ಮ-ಶಾಸ್ತ್ರ ಮುಂತಾದವರ್ಗಗಳಲ್ಲಿ ನಂಬಿಕೆ ಸದಿಲವಾಗುತ್ತಿದೆ. ಹಾಗಾಗಿ ದೈವದ ಹಿನ್ನಲೆಗೆ ಹುಟ್ಟಿಬಿಂದಿರುವ ಅನೇಕಾನೇಕ ಜನಪದಕಲೆಗಳು ನಿರ್ಮಿಸಿದ್ದಾಗುವುದು ಸಹಜವೇ ಆಗಿದೆ. ಮುಂದೆ ಎಂದಾದರೂ ಒಡವರು ಕೂಡ ಮುಂದುವರಿದ ಪಕ್ಷದಲ್ಲಿ ಜನಪದ ಕಲೆಗಳು ಇಲ್ಲಿಂದ ಸಂಪೂರ್ಣ ಕಾಲ್ಪೀಯುತ್ತವೆ ಅಥವಾ ಬೇರೊಂದು ರೂಪದಲ್ಲಿ, ಉದಾಹರಣೆ ತೆಲುಗುನ 'ಬುರ್ಕಫಾ' ರೀತಿಯಲ್ಲಿ ಉಳಿಯಕೊಂಡು ಬರಬಹುದು. ಇಂಥ ಹಲವಾರು ಸಮಸ್ಯೆಗಳು ಮತ್ತು ಈಗಾಗಲೆ ಗುರಿಂದಿರುವ ಕಲಾವಿದರನೇಕರು ತಾವೇ ಎಲ್ಲ ಕಡೆ ಮೂಗು ತೂರಿಸುತ್ತ ಉಳಿದ ಗ್ರಾಮಾಂತರ ಕಲಾವಿದರನ್ನು

ಗುತ್ತಿಸುವಲ್ಲಿ ಕ್ಷೇತ್ರಕಾರ್ಯಾಜ್ಞರಿಗೆ ದಿಕ್ಕು ತಪ್ಪಿಸುವುದು ಉಂಟು. ಇದು ಮೂಡ ದೇಶದ ಎಲ್ಲಿಡೆ ಕಂಡುಬರುವ ಸಮಸ್ಯೆಯೇ ಆಗಿದೆ.

ಕನಾಟಿಕ ಜಾನಪದ ಜಗತ್ತಿನ ಮೂಡಲ ವ್ಯಭವವನ್ನು ಮೇರೆಸುವ ಕೋಲಾರ ಜಿಲ್ಲೆಗೆ ಸಂಬಂಧಿಸಿದೂತ ಹೇಳುವುದಾದರೆ ಇಲ್ಲಿಯ ಜಾನಪದ ಕಲೆಗಳ ಸಂಗ್ರಹಕ್ಕೆ ಹೊರಟವರಿಗೆ ಭಾವಾಸಂಪನ್ಮೂಲ ಚೇರೆ ಕಾಡುವುದುಂಟು. ಇಲ್ಲಿ ಕ್ಷೇತ್ರಕಾರ್ಯ ಮಾಡಲು ಹೊರಟ ವ್ಯಕ್ತಿಗೆ ಕನ್ನಡ, ತೆಲುಗು, ತಮಿಳು ಹಾಗೂ ಉದ್ದೂ ಭಾವೇಗಳ ಪರಿಜ್ಞಾನ ಸಂಪೂರ್ಣ ಇರಬೇಕು. ಜನರ ಎಲ್ಲ ಆಡುನುಡಿಯ ನಿಕಟ ಪರಿಚಯ ವಿರಬೇಕು. ಕನಾಟಕಾಂಧ್ರ. ತಮಿಳುನಾಡುಗಳ ಸಂಸ್ಕೃತಿ ನಡವಳಿಕೆಗಳ ಬಗ್ಗೆ ವಿಧ್ಯಾಂಸನಾಗಿರಬೇಕು. ಸಮಸ್ಯೆ ಎಂದರೆ ಇಲ್ಲಿನ ಜಾನಪದ ಕಲಾವಿದರನೆಂಬರಿಗೆ ಕನ್ನಡ ಬಂದರೆ ತೆಲುಗು ಗೊತ್ತಿಲ್ಲ, ತೆಲುಗು ಬಂದರೆ ತಮಿಳು ಗೊತ್ತಿಲ್ಲ, ತಮಿಳು ಬಂದರೆ ಕನ್ನಡ ಗೊತ್ತಿಲ್ಲ. ಇಂಥ ಭಾವಾ ದ್ವಿಷಂಗಳು ಕೋಲಾರ ಪ್ರದೇಶದಲ್ಲಿವೆ. ಆದ್ದರಿಂದ ಸಂಗ್ರಹಕಾರನಿಗೆ ಮೂರು ನಾಲ್ಕು ಭಾವೇಗಳಲ್ಲಿ ಪರಿಣತಿ ಬೇಕಾಗುತ್ತೆ. ಈ ನಿಟ್ಟಿನಲ್ಲಿ ಹಿಂದೆ ನಡೆದ ಕೆಲಸವನ್ನು ಗಮನಿಸಿದರೆ ಹಳೆಯ ತಲೆಮಾರಿನವರಾದ ಡಿ.ವಿ.ಜಿ ಮತ್ತು ಮಾಸ್ತಿಯವರು ಕೋಲಾರ ಜಿಲ್ಲೆಗೆ ಸೇರಿದವರು. ಮಾಸ್ತಿಯವರು ಕಥೀಗಳಲ್ಲಿ ಜಾನಪದ ಅರ್ಥಗಳನ್ನು ಕುಡುಬುಕ್ಕೆಯಾದರೂ ನೇರವಾಗಿ ಸಂಗ್ರಹಾರ್ಯಾಜ್ಞಾ ಅವರು ಕ್ಷೇತ್ರಕಾರ್ಯ ಡಿ.ವಿ.ಜಿಯವರಂತೂ ಶಿಪ್ಸಾಹಿತಿಯಾಗಿದ್ದು ಪರಿಶ್ವ ಸಂಸ್ಕೃತಿಯತ್ತ ಕಳ್ಳುಹಾಕಿದವರಲ್ಲ. ಈ ಜಿಲ್ಲೆಗೆ ಸೇರಿದ ಅನುತರದ ಸಾಹಿತಿಗಳಲ್ಲಿ ಯಾರೂ ಈ ಬಗ್ಗೆ ಹೆಚ್ಚು ಆಷ್ಟೆ ವಹಿಸಿದವರಿಲ್ಲ. ಆದರೆ ಈಚೆನ ತಲೆಮಾರಿನ ಕ್ರಾಮಯ್ಯ (ಸಿಂಧ್ರ ಮಾದಿಗರು) ಹಾಗೂ ಜಿಲ್ಲೆಪತಿ ಕೋಲಾರ (ಮಾಸ್ತಿಕರು) ಇವರು ಜಾನಾಗಿಯ ಅಧ್ಯಯನದಲ್ಲಿ ತೊಡಗಿಸಿಕೊಂಡವರು. ಸಿಂಧ್ರ ಮಾದಿಗರ ಮೂಲ ಚೂಲಿಗಳನ್ನು ಬೆರಿಬ್ತಿ ಹೊರಟ ಕ್ರಾಮಯ್ಯನವರು ಕನಾಟಕಾಂಧ್ರ ತಮಿಳುನಾಡುಗಳನ್ನಲ್ಲಿ ಸುತ್ತಿರುಂದು ತಿಳಿದು ಬರುತ್ತದೆ. ಹಾಗೆಯೇ ಮಾಸ್ತಿಕರ ಬಗ್ಗೆ ತಲ್ಪುತ್ತಿರುತ್ತಾದ ಅಧ್ಯಯನ ಮಾಡಿದವರು ಲಕ್ಷ್ಯಪಡಿ ಕೋಲಾರ. ಆದರೆ ಈ ಜಿಲ್ಲೆಗೆ ಹೊರಗಿನಿಂದ ಬಂದು ನೆಲೆಸಿದ ರಂಗಾರಣಿ ಕೋಡಿರಾಂಪುರ ಹಾಗೂ ಡಾ.ಬಿ.ಆರ್.ತಿಪ್ಪೇಸ್ವಾಮಿ ಎಂಬುವರು ಕೋಲಾರ ಪ್ರದೇಶದ ಜಾನಪದ ಕಲೆಗಳ ಬಗ್ಗೆ ಆಗಾಗ ಸಂಶೋಧನಾತ್ಮಕ ಲೇಖನಗಳನ್ನು ಬರೆದಿರುವುದು ಕುಡುಬರುತ್ತೇ. ಉದಾಹರಣೆಗೆ ರಂಗಾರಣಿಯವರ 'ಬುರ್ಕಫಾ' ಸ್ಮಿತ್ಯಮ್ ಇತ್ಯಾದಿ, ತಿಪ್ಪೇಸ್ವಾಮಿಯವರ 'ಗ್ರಾಮದೇವತೆಗಳು' 'ಕೋಲಾರಮ್' ಇತ್ಯಾದಿ ಲೇಖನಗಳನ್ನು ಹೆಸರಿಸಬಹುದು. ಇನ್ನು ಬೀಬಿಬ್ಲರು ಜಿಲ್ಲೆಯ ಜಾನಪದ ಸಂಗ್ರಹ ಹಾಗೂ ಸಂಶೋಧನೆಯಲ್ಲಿ ತೊಡಗಿರಬಹುದು. ಆದರೆ ಎಲ್ಲಾರೂ ಇಲ್ಲಿ ಹೆಸರಿಸಲು ಸಾಧ್ಯವಾಗಿಲ್ಲ. ಈ ಮೊದಲೇ ಹೇಳಿದುತ್ತೇ ಕೋಲಾರ ಜಿಲ್ಲೆ ಜಾನಪದ ಕಲೆ ಹಾಗೂ ಸಾಹಿತ್ಯಕ್ಕೆ ಗಳೇ ಇದ್ದಂತೆ ಇರುವುದು ನಿಜವಾದರೂ ಆ ಎಲ್ಲ ಕಲೆಗಳು ಇನ್ನು ಬೆಳಕಿಗೆ ಬರಬೇಕಾಗಿದೆ. ಈಗ ನಡೆದಿರುವ ಕೆಲಸ ಏನೇನೂ ಸಾಲದು. ಇಲ್ಲಿರುವ ಜಾನಪದಕಲೆ ಹಾಗೂ ಸಾಹಿತ್ಯದ ಹಿನ್ನೆಲೆಯಲ್ಲಿ ತೆಲುಗು ತಮಿಳು ಕನ್ನಡ ಹಾಗೂ ಉದ್ದೂ ಭಾವಾ ಸಂಸ್ಕೃತಿಗಳ ತೊಲನಿಕ ಅಧ್ಯಯನ ನಡೆಯಬೇಕು. ಇದನ್ನು ಅಧ್ಯಯನ ಮಾಡುವ ಜನ ಇಲ್ಲಿಯ ಸಮಸ್ಯೆಗಳನ್ನು ಸಾಂಪಾದಿಕ ಏಂಬಂತೆ ಸ್ವೀಕರಿಸಿ ಮುಂದೆ ಬರಬೇಕಾಗಿದೆ. ಅಂಥವರಿಗಾಗಿ ಇಲ್ಲಿರುವ ಜಾನಪದ ಕಲೆಗಳ ಕನ್ನೆನೆಲ ಕಾದು ಕುಳಿತಿದೆ.